

ಒಂದು ಜಗತ್ತಿನಿಂದ

ಇನ್ನೊಂದಕ್ಕೆ

ರಾಮಚಂದ್ರ ಗುಹಾ

ಕನ್ನಡಕ್ಕೆ: ಮಾಥವ ಬಿತಾಳ

ಡಿ.ಆರ್. ತಮ್ಮ ಉಳಿನೇ ವಯಸ್ಸಿನಲ್ಲಿ ಮರಣಹೋದಿದರು. ಅವರ ಮೆಚ್ಚಿನ ಲೇಖಕ ವೆರಿಯರ್ ಎಲ್ಲಿನಾ ಆ ಸಂಭ್ಯೆ ಕುರಿತು ತಮ್ಮ ದಿನಚರಿಯಲ್ಲಿ ಹೀಗೆ ಬರೆದಿದ್ದರು.

‘ಸದ್ಯ, ನಾನಿನ್ನು ಬದುಕಿದ್ದೇನೆ.

ನಲವತ್ತೆದನೇ ವಯಸ್ಸಿನಲ್ಲಿಯೂ.

ವಿಲಿಯಂ ಜೋನ್ಸ್ ಮತ್ತು ಅನ್ನಾನ್ ದೇಲ್ರ್

ಇಬ್ಬರೂ ಈ ವಯಸ್ಸು ಮುಟ್ಟಿವಲ್ಲಿ ಸಫಲರಾಗಿರಲಿಲ್ಲ;

ಡಿ.ಆರ್. ಅವರನ್ನು ವಿಲಿಯಂ ಜೋನ್ಸ್‌ಗೆ ಹೋಲಿಸುವುದು ಬಿಳಿ ಮತ್ತು ಕಂದುಮನುಷ್ಯ ಇಬ್ಬರಿಗೂ ಅಪಮಾನ ಮಾಡಿದಂತೆ. ಇದನ್ನು ಬಿಳಿಯ ಮನುಷ್ಯ ‘ಜೋನ್ಸ್ ಉದ್ಯಮ’ ಕ್ಷೇತ್ರ (ನಿಮ್ಮ ಮನುಷ್ಯ ಲಷ್ಟು ಡೈಚೆಸ್‌ಗಳನ್ನು ಸಂಗ್ರಹಿಸಿದ್ದಾರೆ?) ಮಾಡಿದ ಅಪಮಾನವೆಂದು ಕೊಂಡರೆ, ಭಾರತೀಯ ಶಾಸ್ತ್ರಜ್ಞ ಅದನ್ನು ಡಿ.ಆರ್. ಅವರ ರಾಜಕೀಯ ಪ್ರಜ್ಞೀಗಳಿಗೆ ಬಗೆದ ಅಪಮಾನವೆಂದು ಕೊಳ್ಳುತ್ತಾನೆ. ಇನ್ನೂ ಹೇಳಬೇಕೆಂದರೆ ಇವರಿಬ್ಬರ ಹೆಸರನ್ನು ಬಟ್ಟಿಗೂಡಿಸಿದ ಮನುಷ್ಯನಿಗೆ ಕನ್ನಡ ಅಧ್ಯಾತ್ಮ ಪರಿಸರ ಯಥಾರ್ಥ ಸಂಸ್ಕೃತವನ್ನು ಓದಲು ಬರುತ್ತಿರಲಿಲ್ಲ. ಆದರೆ ಆತನಿಗೆ ಇಬ್ಬರ ಬಗ್ಗೆಯೂ ಗೊತ್ತಿತ್ತು, ಅವರಿಬ್ಬರ ಪಾಂಡಿತ್ಯದ ಶೈಲಿ, ಕಲಿಕೆಯ ತ್ರೀತಿ ಹಾಗೂ ಭಾಷಾತ್ಮೇಮದ ಬಗ್ಗೆ ಆತ ಆರಿತಿದ್ದು.

ನಾನು ನಾಗರಾಜ್ ಬಗ್ಗೆ ಮೊದಲು ಕೇಳಿದ್ದು ಚರಿತ್ರಕಾರ ಗೇಳಿಯ ಸುಜಿತ್ ಮುಖಜಿಯಿಂದ. ಸೈಂಹಿತ, ದೇಹಲಿ ವಿ.ವಿ.ಯ ಇಂಗಿಂಝ್ ಪ್ರೌಢೆಸರ್ ಹರೀಶ್ ಶಿವೇದಿ ಬಗ್ಗೆ ನಾನು ಸುಜಿತ್ ಅವರನ್ನು ಕೇಳಿದಾಗು ಅವರು ಹೇಳಿದ್ದು— ಅನಂತಮೂರ್ತಿ ಶಿವೇದಿಯನ್ನು ಭಾರತದ ಅನೇ ಶೈಷ್ವ ಸಾಹಿತ್ಯ ವಿಮರ್ಶಕ ಎಂದು ನಿರ್ಣಯಿಸಿದ್ದಾರೆ. ಈಗ ಶಿವೇದಿ ರಿವಾಲ್ವರ್ ಹಿಡಿದುಕೊಂಡು ಡಿ.ಆರ್. ನಾಗರಾಜ್

ಎನ್ನುವ ಮನುಷ್ಯನನ್ನು ದೇಹಲಿಯಲ್ಲಿ ಹುಡುಕುತ್ತಿದ್ದಾರೆ!

ನೆಹರೂ ಸ್ವಾರಕ್ ವಸ್ತುಸಂಗ್ರಹಾಲಯದಲ್ಲಿ ಗಾಂಧಿ ಕುರಿತು ಪ್ರಬಂಧವನ್ನು ಮಂಡಿಸುತ್ತಿದ್ದ ನಾಗರಾಜ್ ಅವರನ್ನು ಮೊದಲಬಾರಿಗೆ ಕಂಡಾಗ ಆ ಮೊದಲ ನೋಟ ಪರಿಣಾಮಕಾರಿಯಾಗಿರಲಿಲ್ಲ. ಕೆಳದನಿಯಲ್ಲಿ, ಕಣ್ಣನ್ನು ಪರ್ಯಾದಿಂದ ಮೇಲೆತ್ತೆದೆ ಪ್ರಬಂಧ ಮಂಡಿಸುತ್ತಿದ್ದ ನಾಗರಾಜ್, ಬಾಧ್ಯಕ ಶಕ್ತಿಯ ಕೇಂದ್ರದಲ್ಲಿ ತನ್ನ ನೇಲೆ ಕೊಂಡಿದ್ದಾರೇನೋ ಎನ್ನಿಸಿತು. ತಮ್ಮ ಮಾತನ್ನು ಮುಗಿಸಿ ಬಂದ ನಂತರ, ನಾಗರಾಜ್ ತಮ್ಮನ್ನು ನನಗೆ ಪರಿಚಯಿಸಿಕೊಂಡು ಹೇಳಿದರು - ‘ನಾವಿಬ್ಬರೂ ನಮ್ಮ ಪ್ರಸ್ತುತವನ್ನು ಟಿ.ಬಿ.ಎಂಬ್ಬನಾಫನ್ ಅವರಿಗೆ ಅರ್ಪಿಸಿದ್ದೇವೆ.’

ಟಿ.ಬಿ.ಎಂಬ್ಬನಾಫನ್ ಅ ಕನ್ನಡದ ಪ್ರಸ್ತುತವನ್ನು ನಾನು ಒದಲಾಗಲಿಲ್ಲ. ಆದರೆ ಬೆಂಗಳೂರಿನ ಪ್ರೀಮಿಯರ್ ಬುಕ್ ಶಾಪ್‌ನಲ್ಲಿ ನಾನು ನಾಗರಾಜ್ ಅವರ ರೆಡ್ ರಲ್ಲಿ ಇಕ್ಕಾದ ಸೈಂಹಿತ ಸಿದ್ಧಾರ್ಥ ಪ್ರಕಟಿಸಿದ ಸಣ್ಣ ಪ್ರಸ್ತುತ ‘The Flaming feet’ ಕಂಡೆ. ಆದು ದಲಿತ ರಾಜಕೀಯ ಕುರಿತ್ತ ಪ್ರಬಂಧಗಳ ಪ್ರಸ್ತುತ. ಕನ್ನಡ ಸಮಾಜ ಮತ್ತು ಕನ್ನಡ ಸಾಹಿತ್ಯದಲ್ಲಿ ಅವರಿಗೆ ವಿಶೇಷ ಜ್ಞಾನದ ಫಲ. ಮೊದಲನೇ ಲೇಖನ ಗಾಂಧಿಯ ಆಧ್ಯಾತ್ಮಿಕತೆ ಮತ್ತು ಅಂಬೇಡ್‌ರ್ ಅವರ ರಾಜಕೀಯ-ಅಧಿಕ ಯೋಜನೆಗಳ ನಡುವಿನ ಸಂಘರ್ಷ ಕುರಿತ್ತದ್ದು. ಅಂಬೇಡ್‌ರ್ ಮೂಲಕ ಗಾಂಧಿ ಅಧಿಕ ಹಕ್ಕುಗಳ ಅಗತ್ಯವನ್ನು ಮನಗಂಡರೆ, ಗಾಂಧಿಯ ಮೂಲಕ ಧರ್ಮದ ಮಹತ್ವವನ್ನು ಅಂಬೇಡ್‌ರ್ ಮನಗಂಡರು. ಇಬ್ಬರೂ ಒಟ್ಟಿಕೊಳ್ಳದ, ಪ್ರಭಾವಗಳ ಸರಪಳಿಯನ್ನು ಗುರುತುಹೆಚ್ಚಿದ್ದು ವಿಮರ್ಶಕ ನ ಸಾಧನೆಯಾಗಿತ್ತು. ಅಸ್ವಾಶ್ಯತೆಯ ವಿರುದ್ಧ ಗಾಂಧಿಯ ಹೋರಾಟ “ಅವರಿಗೊಂದು ಪ್ರಭಾವಳಿಯನ್ನು ಕಟ್ಟಿಕೊಟ್ಟಿತ್ತು” “ರಾಷ್ಟ್ರೀಯ ಹೋರಾಟ ಜನಪ್ರಿಯವಾದಲ್ಲಿಲ್ಲ ಗಾಂಧಿ ಮನೆವಾತಾಗಿದ್ದರು.” ಇದರಿಂದಾಗಿ ಅಂಬೇಡ್‌ರ್ ಪಾತ್ರ ಸೀಮಿತವಾಗಿತ್ತು. ಶಂಕರಾಚಾರ್ಯರ ವಿರುದ್ಧ ಗಾಂಧಿಯನ್ನು ಮುಖಿಯಾಮುಖಿ ನಿಲ್ಲಿಸುವುದೆಂದರೆ “ನಾಯಕನೊಬ್ಬ ಆಧ್ಯಾತ್ಮಿಕ ವಿಕಾಸಕೆಂದು ಅನುಭವಿಸುವ ಸಾಮರ್ಥ್ಯವನ್ನು ಆಚರಿಸಿದಂತೆ”. ಆದರೆ “ಅಂತಹ ಬಿರಹ ಆಧರಿತ ನಾಟಕದಲ್ಲಿ ಅಸ್ವಾಶ್ಯರು ನಾಯಕರಾಗುವುದು ಸಾಧ್ಯವೇ ಇಲ್ಲ. ಹೆಚ್ಚಿಂದರೆ ತನ್ನ ಅಸ್ವಾಶ್ಯದ ಸಿಟ್ಟು ಹಾಗೂ ನಿರಾಶೆಯನ್ನು, ಅಲ್ಲದೆ ತನ್ನ ವೈಭ್ಯಾಗವನ್ನು ನೋಡಿಕೊಳ್ಳುವ ಕನ್ನಡಿಯಾಗಬಹುದಷ್ಟೇ.” ಈ ಆಚರಣೆಯ ಶೇಷವೇ ಪ್ರಸ್ತುತಕೆಂಬು ತಲುಪಿದೆ. ಗಾಂಧಿಯ ಕಾರ್ಯಕ್ರಮಗಳಿಗೆ ‘ದಂತಕರೆಯ ಗುಣ’ವನ್ನು ತೋಡಿಸುವುದೆಂದರೆ, ಆದು ಏಕಕಾಲದಲ್ಲಿ “ಪರಿಹಾಸ್ ಮತ್ತು ಸವಾನ್ ಮಾಡಿದಂತೆ. ಸದ್ಯ ಸಂದರ್ಭದಲ್ಲಿ ಗಾಂಧಿ ಕುರಿತು ದಲಿತರಿಗೆ ಇರುವ ನಿರ್ಣಯ್ಯ

ಈ ಚರಿತ್ರೆಯಿಂದ ಬಂದದ್ದಾಗಿದೆ. ಶೋಚಿತರು ತಮ್ಮನ್ನು ತಾವೇ ಪ್ರತಿನಿಧಿಸುವ ಸಂದರ್ಭದಲ್ಲಿ “ದೇಶಪ್ರೇಮವೆಂಬುದು ನಿಜವಾದದ್ದು ಹಾಗೂ ತಡೆಯಲ ಸಾಧ್ಯವಾದದ್ದು” ಅಗುತ್ತದೆ.

ತಮಾಣಿಗಾಗಿ ಗಾಂಧಿ ಕುರಿತ ತಮ್ಮ ಪ್ರೀತಿ ಚಾತಿ ಸಂಬಂಧಿತ ಎಂದು ಡಿ.ಆರ್ ಹೇಳುತ್ತಿದ್ದರು. ಡಿ.ಆರ್ ಚಾತಿಯಿಂದ ನೇಕಾರಾಗಿದ್ದ. ಬಂದರ್ಥದಲ್ಲಿ ಗಾಂಧಿಯೂ ಅದೇಚಾತಿ. ದಲಿತ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದರಿಂದ ಅಂಬೇಡ್ಕರ್ ಬಗ್ಗೆ ಅವರಿಗೆ ಆಳವಾದ ಗೌರವವಿತ್ತು. ಭಾರತದ ರಾಜಕಾರಣದಲ್ಲಿ ತೀವ್ರ ಹಾಗೂ ನಿರಂತರ ಫಂಟಸೆಯಲ್ಲಿ ತೊಡಗಿದ್ದ, ಚರಿತ್ಯೆಯಲ್ಲಿ ತೀವ್ರ ಚರ್ಚಿಗೊಳಗಾಗಿದ್ದ ಇಬ್ಬರು ನಾಯಕರಲ್ಲಿ ಡಿ.ಆರ್‌ಗೆ ಸಮಾನ ಪ್ರೀತಿಯಿದ್ದತ್ತು, ಅವರಿಬ್ಬರ ಬಗ್ಗೆ ಅಪರಾಹ್ನದ ಒಳನೋಟಗಳನ್ನು ಅವರು ಕೊಟ್ಟಿದ್ದರು. ಪ್ರಬಂಧದ ಇ ಪ್ರಾಟಗಳನ್ನು ಮುಗಿಸು ವೆಚ್ಚರಲ್ಲಿ ನಾನೋಂದು ನೀನೇ ಮನಸ್ಸೊಂದರ ಜೀವೆ ಇದ್ದೇನೇ ಎಂದು ನಂಗಸ್ಸಿತ್ತು. ಸೇವೀನಾರ್ಥಾನಲ್ಲಿ ಕಂಡಾತನನ್ನು ಸರಿಯಾಗಿ ಗ್ರಹಿಸಿದೆ ಹೋದೆನಲ್ಲಿ ಎಂದನಿಸಿತ್ತು.

ದೇಹಲಿಯ ಸಾರ್ವಜನಿಕ ವೇದಿಕೆಗಳಲ್ಲಿ ಸಂಕೊಳಕದ ವ್ಯಕ್ತಿಯಾಗಿದ್ದ ಡಿ.ಆರ್, ಕನಾಟಕದಲ್ಲಿ ‘ವಾಗ್ಿ’ ಎಂದು ಅವಾರ ಮನ್ಸಣಿಗಳಿಸಿದವರಾಗಿದ್ದರು. ಜಿತ್ತು ನಿದೇಶಕ ಗಿರೀಶ್ ಕಾಸರವಲ್ಲಿ ಒಮ್ಮೆ ‘ಅನೇಕ ಸಲ ನಾಗರಾಚ್ ವಾತನ್ನು ನಾನು ಕೇಳಿದ್ದರೂ, ಮತ್ತೊಮ್ಮೆ ಕೇಳಿದಾಗ ಈ ವಾತನ್ನು ಮೊದಲೊಮ್ಮೆ ಕೇಳಿದ್ದೇನೇ ಎಂದು ಅಂದುಕೊಳ್ಳುವುದು ಸಾಧ್ಯವಾಗುತ್ತಿರಲಿಲ್ಲ.’ ಎಂದಿದ್ದರು. ಏಪ್ರಿಲ್ ಇಟ್ ರಲ್ಲಿ ಮಣಿಪಾಲ್ ನಲ್ಲಿ ಡಿ.ಆರ್. ವಾಡಿದ ಇ ನಿರ್ವಿಷದ ವಾತನ್ನು ನಾನು ಸುಲಭವಾಗಿ ಮರೆಯಲಾರೆ. ಆ ಸೇವೀನಾರ್ಥ ಉದ್ಘಾಟಿಸಲು ಬಂದಿದ್ದ ಹಳೆಯ ಗಾಂಧಿವಾದಿ ಧರ್ಮಪಾಲ್ ಆಗ ತಾನೇ ಸಂಘಪರಿವಾರದ ತಕ್ಕಿಗೆ ಬಿಡ್ಡಿದ್ದರು. ಆ ಸಂದರ್ಭವು ಸಂಯಮವನ್ನು ನಿರೀಕ್ಷಿಸುತ್ತಿತ್ತಾದರೂ, ಮೋಸ ವಾಡಿದಾತನಿಗೆ ನಾಗರಾಚ್ ಸಾರಾಲೆಸೆಯದೆ ಬಿಡಲಿಲ್ಲ. ಮೀರಾಬೆಹನ್ ಹಾಗೂ ಜಯಪ್ರಕಾಶ್ ನಾರಾಯಣ್ ಅವರ ಸಹವರ್ತಿ, Civil Disobedience and Indian Tradition’ ನ ಲೇಖಕ, ಬಾಬರಿ ಮಹಿಳೆ ಕೆಡವಿದ್ದನ್ನು ಹೇಗೆ ಬರಹದ ಮೂಲಕ ಸಮರ್ಥಿಸಿದರು ಎಂದು ನಾಗರಾಚ್ ಕೇಳಿದರು; ಧರ್ಮಪಾಲ್ ತಾವು ಕುಳಿತ ಸ್ಥಳದಲ್ಲಿ ಉತ್ತರಿಸ ಲಾಗೆ ಮಿಸುಕಾಡುತ್ತಿದ್ದರು.

ನಾನು ಇರ್ರಾ ರಲ್ಲಿ ಬೆಂಗಳೂರಿಗೆ ಬಂದ ನಂತರ ನಾವು ಆಗಾಗ ಕೋಶೀಸ್ ಪರೇಡ್ ಕೆಫೆಯಲ್ಲಿ ಸೇರುತ್ತಿದ್ದೇವು. ಬೆಂಗಳೂರಿನ ಕಂಟೋನ್‌ಎಂಟ್‌ನಲ್ಲಿ ಬೇರೆಯದೆ ಜಗತ್ತಿನಲ್ಲಿ ವಾಸಿಸುವ ನನಗೆ ನಾಗರಾಚ್ ಅವರ ಕನ್ನಡದ ಜಗತ್ತನ್ನು ಪ್ರವೇಶಿಸುವುದು

ಸಾಧ್ಯವೇ ಇರಲಿಲ್ಲ. ಆದರೆ ಡಿ.ಆರ್. ಬಂದು ಸಾಂಸ್ಕೃತಿಕ ವಿಶ್ವದಿಂದ ಇನ್ನೊಂದಕ್ಕೆ ಸುಲಭವಾಗಿ ಚಲಿಸಬಲ್ಲವರಾಗಿದ್ದರು. ತನ್ನ ನೆಲೆಯಲ್ಲಿ ಆಳವಾಗಿ ಬೇರುಬಿಟ್ಟಿದ್ದ ಆತ ಅದನ್ನು ಪ್ರದರ್ಶಿಸುತ್ತಿರಲಿಲ್ಲ ಅಥವಾ ಕಾಸ್ತಾಪಾಲಿಟನ್ ಪ್ರಣ್ಯಿಯನ್ನು ತಿರಸ್ತಾ ಸುತ್ತಲೂ ಇರಲಿಲ್ಲ. ತಮ್ಮ ಮೊದಲ ಪ್ರಸ್ತರಕವನ್ನು ಟಿ.ಜಿ.ವಿ.ಗೆ ಅವರು ಅರ್ಥಸಿದ್ದ ಇದಕ್ಕೊಂದು ಉದಾಹರಣೆ. ‘ಕನ್ನಡ ಬರದಿರುವಾತನಿಗೆ ನಿನೇಕೆ ಪ್ರಸ್ತರ ಅರ್ಥಸಿದ್ದ’ ಎಂದು ಕೇಳಿದವರಿಗೆ ನಾಗರಾಚ್ ಹೇಳುತ್ತಿದ್ದುದು - ‘ಟಿ.ಜಿ.ವಿ. ನನ್ನ ಮನಸ್ಸನ್ನು ಹೊಸ ವಿಚಾರಗಳಿಗೆ ತೆರೆದಾತ. ಆತ ಮನೆಯಲ್ಲಿ ಕನ್ನಡ ಇಲ್ಲವೇ ಗುಜರಾತಿ ಅಥವಾ ಮಲೆಯಾಳಂ ಮಾತನ್ನಾಡುವ ವಿಧ್ಯಾರ್ಥಿಗಳ ಮನಸ್ಸನ್ನು ತೆರೆದಿದ್ದಾರೆ’.

ಕಾಲ ಸರಿದಂತೆ ನಮ್ಮ ಬೇಟಿಗಳು ಹೆಚ್ಚಿದವು. ಆಗಸ್ಟ್‌ನಲ್ಲಿ ಅವರ ಸಾಹಿಗೆ ಮೊದಲು ಪೇರೀಡಾನಲ್ಲಿ ನಾವು ಇ ಸಲ ಬೇಟಿಯಾಗಿದ್ದೇವು. ಮೊದಲನೇ ಬೇಟಿಯಲ್ಲಿ ನಾವು ಭಾರತೀಯರ ಆತ್ಮಚರಿತ್ರೆಗಳ ಬಗ್ಗೆ ಚರ್ಚಿಸಿದ್ದೇವು. ಗಾಂಧಿ, ನೆಹರೂ ಹಾಗೂ ಕಾರಂತರ ಆತ್ಮಕರೆಗಳು ಹೇಗೆ “ಸಾಮಾಜಿಕ ಪ್ರಣ್ಯಿಯಳ್ಳಿ ಆದರೆ ಚಾರಿತ್ರಿಕವಾಗಿ ನಿಶ್ಚಯಿಸಲ್ಪಟ್ಟು” ಭಾರತೀಯರ ಆತ್ಮಕರೆಗಳ ವಿವರಿಸಿದ್ದರು. ಭಾರತೀಯರ ಆತ್ಮಕರೆಗಳ ತಮ್ಮ ಸ್ವಂತ ವಿಷಯಗಳನ್ನು ತೆರೆದಿದ್ದಿಲ್ಲ ಎನ್ನುವ ನನ್ನ ಮಾತಿಗೆ ಪ್ರತ್ಯೇಕಿಸಿದ್ದರು. ಅಲ್ಲಿ ಅವರ ಆತ್ಮಚರಿತ್ರೆಯನ್ನು ಉದಾಹರಿಸಿದ್ದರು. ಅನೇ ಭಿಂಟಿಯಲ್ಲಿ ‘ಪಂಡಿತರ ಬರಹಗಳು ಪಾರದರ್ಶಕವಾಗಿ, ಸುಲಭಸಾಧ್ಯವಾಗಿರುವೇಕು’ ಎನ್ನುವುದು ನನ್ನ ವಾದವಾಗಿತ್ತು. ‘ಸುಲಭಸಾಧ್ಯತೆ’ ಎನ್ನುವುದು ತಟಿಸ್ತ ಪ್ರೋಲ್ಯಾದ ಪದವಲ್ಲ, ಹಾಗೆಯೇ ‘ಪಾರದರ್ಶಕತೆ’ ಎನ್ನುವುದು ಬೇರೆ ಭಾಷೆಯನ್ನಾಡುವಾತ ಕೇಳಬಹುದಾದ ಮಾಫಿ (Privilege). ಹೆಬ್ರೋಮಾಸ್ ಮತ್ತುದೆರಿಡಾರ ಅನುವಾದಗಳಲ್ಲಿ ಜರ್ಮನ್ ಆಥವಾ ಪ್ರೇಂಚ್ ಪದಗಳು ಹಾಗೆಯೇ ಏಕೆ ಉಲಿದಿರುತ್ತವೆ? ಇಂಗ್ಲಿಷ್ ಭಾಷೆಯ ಮೇಲಿ ನಾವು ಪ್ರಹಾರ ಮಾಡಬೇಕು, ನವ್ವಾನಂತರದ ಕಾದಂಬರಿಕಾರರಂತೆ ಇಂಗ್ಲಿಷ್‌ನ ರೂಪು ಹಾಗೂ ಒಂಧವನ್ನು ನಾವು ವಿಸ್ತರಿಸಬೇಕು ಎಂದು ನಾಗರಾಚ್ ಹೇಳಿದಾಗ, ನಾನು ನನ್ನ ತರುಪಿನ ಎಲೆ ಎಸೆದೆ ‘ನಿಗೂಢತೆ ಎನ್ನುವುದು ಸೋವಾರಿ ಹಾಗೂ ಅಸ್ವಷ್ಟ ಚಿಂತನೆಯನ್ನು ಮುಚ್ಚಲು ಬಳಸುವ ಸಾಧನ. ಅದನ್ನು ಸಮರ್ಥಿಸುವುದೆಂದರೆ ಗಾಯಾತ್ರಿ ಸ್ವಿವಾಕ್ ಮತ್ತು ಹೋಮಿಭಾಬಾ ಅವರ ಬರಹವನ್ನು ಸಮರ್ಥಿಸಿದಂತೆ’. ನಾನು ಉದಾಹರಿಸಿದ ಒಬ್ಬರು ಅಥವಾ ಇಬ್ಬರು ನಾಗರಾಚ್ ಅವರ ಆತ್ಮೀಯರು ಎಂಬುದನ್ನು ಅರಿತೇ ನಾನು ಮಾನಾತನ್ನಾಡಿದ್ದೆ. ಆಕಾಡೆಮಿಕ್ ನಿಗೂಢತೆಯ ರಾಜ ಹಾಗೂ ರಾಃೀಯರ ಜೊತೆಯ ಅವರ ಸ್ನೇಹ, ಸಾಹಿತ್ಯಕ್ಕೆ ಕ್ಷೇತ್ರಕ್ಕೆ ವಿಸ್ತರಿಸಿರಲಿಲ್ಲ.

ನೀವು ಹಾಗೂ ಆಶ್ರಯದಿಂದಲೇ ನಾಗರಾಚ್ ಕೇಳಿದ್ದರು. ‘ನಾನು ಸ್ವಿವಾಕ್ ಮತ್ತು ಭಾಧಾರಂತೆ ಬರೆಯತ್ತೇನೆ ಎಂದು ನೀವು ಯೋಚಿಸಿಲ್ಲ ತಾನೇ?’

ನಮ್ಮ ಮಾತು ಕಾಫಿ ಮತ್ತು ನಿಂಬೆರಸದ ಜೊತ ನಡೆರದಿದ್ದರೆ ಇನ್ನುಷ್ಟು ರಂಗೇರುತ್ತಿತ್ತೇನೋ? ಮತ್ತೊಮ್ಮೆ ಭೇಟಿಯಾದಾಗ ನೀವೇಕೆ ಮದ್ದ ಕುಡಿಯುವುದಿಲ್ಲ ಎಂದು ಅವರು ಕೇಳಿದ್ದರು. ಆಗ ಅವರು ‘ಅಕ್ಕರ ಚಿಂತನವಾಲೇ’ಯಲ್ಲಿ ಪ್ರಕಟಿಸಲೆಂದು ಕೊಟ್ಟಿದ್ದ ‘ಜಾಗತಿಕ ಪರಿಸರವಾದ’ ಕುರಿತು ನನ್ನ ಪ್ರಸ್ತುತಿದ ಹಸ್ತಪ್ರತಿಯನ್ನು ಓದುತ್ತಿದ್ದರು. ಹಸ್ತಪ್ರತಿಯು ‘ಅಹ ಮತ್ತು ಅಡಕ’ವಾಗಿದೆ ಎಂದಿದ್ದಕ್ಕೆ ನಾನು ಹೇಳಿದ್ದೆ-‘ಜಾಗತಿಕ ನೋಟವಾದ್ದರಿಂದ ಸಮಶೋಲನ ಹಾಗೂ ಯಥಾರ್ಥತೆ ಅಗತ್ಯ’. ನಾನು ಕುಡಿಯದಿಲ್ಲ ಕಾರಣ ಉತ್ತರಖಂಡದಲ್ಲಿ ಗೆಳಿಯಿರುತ್ತಾರೆ ಅಂಬಿಸಿದ್ದ ಮದ್ದ ವಿರೋಧಿ ಚಕ್ಷುವಳಿಯಲ್ಲಿ ತೊಡಗಿಸಿಕೊಂಡಿದ್ದು ಎಂದು ಹೇಳಿದ್ದೆ. ನನ್ನ ರಕ್ತವು ವಿಷಯಕ್ಕುವಾಗಿಲ್ಲಿದ್ದರಿಂದ ನನ್ನ ಬರಹದಲ್ಲಿ ಉಗ್ರತೆ ಇಲ್ಲ ಎಂದು ನಾಗರಾಚ್ ಅಂದುಕೊಂಡಿದ್ದರು ಎಂದು ನನಗೆ ಸಂಶಯಿಸಿದೆ. ‘ಚಿಂತನಮಾಲೆಯಲ್ಲಿ ನನ್ನ ಹಿನ್ನಡಿಯೋಂದಿಗೆ ಪ್ರಸ್ತುತಿ ಪ್ರಕಟವಾಗುತ್ತದೆ. ನನ್ನ ವಿಮರ್ಶೆಗೆ ನೀವು ಉತ್ತರಕೊಡಬೇಕು - ಸಂವಾದವನ್ನು ಮುಂದುವರಿಸುವ ಉದ್ದೇಶದಿಂದ’ ಎಂದು ಅವರು ಹೇಳಿದ್ದರು.

ನಮ್ಮ ಮಾತು ಅವರ ಪ್ರಸ್ತುತಿಗಳಿಂದ ತಿರುಗಿತು. ‘ಕ್ಷ ವರ್ಷದ ಕೊನೆಗೆ The Politics of Cultural Choices’ ಮುಗಿಸಬಹುದು, ಅಲ್ಲವುಪ್ರಭಾವಿನ ಪಂಚನಾಗಳನ್ನು ಅಧರಿಸಿ, ಶೈವಿಸಿದ್ಧಾಂತದ ಬಗ್ಗೆ ಪ್ರಸ್ತುತಿಪ್ರೋಂದನನ್ನು ಬರೆದಿದ್ದೇನೆ. ಅದು ಮೊದಲು ಕನ್ನಡದಲ್ಲಿ ಬರಬೇಕು. ಅನಂತರ ಕವ್ಯ ವರ್ಣಣೆಯಿರ ಪ್ರತಿಭಟನೆ ಮತ್ತು ಅವರ ಸಾಹಿತ್ಯಕ ಉಹ ಕುರಿತು ‘Nation of Islam’ ಪ್ರಸ್ತುತಿ ಕುರಿತು ಯೋಚಿಸಿದ್ದೇನೆ. ರಿಜಡ್‌ರೆಕ್ಟ್‌ಹಾಗೂ ಮೋನಿ ಮಾರಿಸನ್ ಕುರಿತು ಈಗಾಗಲೇ ಲೇಖನ ಬರೆದಿದ್ದೇನೆ. ಮುಂದಿನಸಲ ಚಿಕಾಗೋಗೆ ಹೋದಾಗ ಪ್ರಯತ್ನಿಸಿ ಲಾಯಿಸ್ ಫರ್ಮುಲಾನ್ ಭೇಟಿ ಮಾಡ್ತೇನೆ’ ಎಂದು ಹೇಳಿದ್ದರು. ಅವರ ಮುಹತ್ತುಕಾಂಕ್ಷೆಯ ವ್ಯಾಳಾಲ್ಯ ಅಗಾಧ ವಾದದ್ವಾಗಿತ್ತು. ಅವರ ಒದಿನ ವಿಸ್ತಾರ ಹಾಗೂ ಸ್ವೇಧಾಂತಿಕ ಹರವಿನ ವಳಿಗಳನ್ನು ನಾನು ಅವರ ಪ್ರಕಟವಾಗಬೇಕಿದ್ದ ಪ್ರಸ್ತುತಿ ‘Cultural Choices’ ನಲ್ಲಿ ನೋಡಿದ್ದೇನೆ. ಅದು ದೊಡ್ಡರಲ್ಲಿ ಚಿಕಾಗೋ ಇನ್‌ಸ್ಟಿಟ್ಯೂಟ್‌ರ್ ಆಫ್‌ಹ್ಯಾಮಾನಿಟೀಸ್ ನಲ್ಲಿ ಮಾಡಿದ ಭಾಷಣ. ಅದನ್ನು ಓದಿದಲ್ಲಿ ಜಾತಿಪದ್ಧತಿ ಕುರಿತು ನಮ್ಮ ಯೋಚನಾಧಾರಿ ಬದಲಾಗಿ ಬಿಡುತ್ತದೆ. ಅವರ ಕಂಪ್ಯೂಟರ್‌ನಲ್ಲಿ ಸಿಗುವ ಮಾಹಿತಿಯನ್ನು ಬಳಸಿಕೊಂಡು ಈಗಲೂ ಆ ಪ್ರಸ್ತುತಿದ ಪ್ರಕಟಣೆ ಸಾಧ್ಯ. ಸದ್ಯಕ್ಕೆ ‘Flaming Feet’ ಅವರ ಏಕೈಕ ಇಂಗ್ಲಿಷ್

ಪ್ರಸ್ತುತಿ. ಕಂಬಾ ಐಲಯ್ಯನವರ ‘Why I am not a Hindu’ ಪ್ರಸ್ತುತಿದ ಕಟುವಾದ ವಿಮರ್ಶಾಲೇಖನ, ಶಿವ ವಿಶ್ವನಾಥನ್ ಅವರ ‘A carnival for Science’ ಪ್ರಸ್ತುತಿಕ್ಕೆ ಬರೆದ ಮೆಚ್ಚುಗೆಯ ವಿಮರ್ಶೆ, ಯು.ಆರ್. ಅನಂತಮೂರ್ತಿಯವರ ಕಾದಂಬರಿಗೆ ಹಾಗೂ ಅಶೀಸ್ ನಂದಿಯ ಮೊದಲನೇ ಸಂಗ್ರಹಕ್ಕೆ ಬರೆದ ಮುನ್ನಡಿ-ಇವು ಅವರ ಬರಹಗಳು. ಅನಂತಮೂರ್ತಿಯವರ ‘ಭಾರತೀಯರು’ ದ ಇಂಗ್ಲಿಷ್ ಅವಶರಣೆ (ಅನು: ಪಿ.ಶ್ರೀನಿವಾಸ ರಾವ್) ಗೆ ಡಿ.ಆರ್. ಬರೆದ ಮುನ್ನಡಿಯಲ್ಲಿ ಲೇಖನ ಜೊತೆಗೆ ತಮಗಿರುವ ಸಾಮೀಪ್ಯ ಹಾಗೂ ಕನ್ನಡ ಸಾಹಿತ್ಯಕ ಜ್ಞಾನ ಎರಡನ್ನೂ ಬಳಸಿ ಕೊಂಡಿದ್ದಾರೆ. “ಸಂಖ್ಯಾರ್ಥ ಲೋಹಿಯಾ ಸಿದ್ಧಾಂತ ಮತ್ತು ಜಾತಿ ಪದ್ಧತಿಯ ಬಗೆಗಿನ ಆಕ್ರೋಶ - ಇವೆರಡರ ಉತ್ತರನ್”. ಆದರೆ ಭಾರತೀಪ್ರಾರಂಭಲ್ಲಿ ಅಂತಹ ‘ಸರಳ ಸಂದೇಶ’ ಗಳಿಲ್ಲ. ಕೆಲವೊಮ್ಮೆ ಕ್ರಾಂತಿಕಾರಿಯೊಬ್ಬ ತನ್ನ ಆದಶರಗಳನ್ನು ಒಳ್ಳಿದ ತನ್ನ ಹಿಂಬಾಲಕರ ಮೇಲೆ ಹೇರುತ್ತಿದ್ದನೇ ಎನ್ನುವಂತೆ ಕಾಣಿತ್ತದೆ.’ ಆತನ ದೊಡ್ಡಸ್ವಿಕೆ, ವ್ಯಾಸನ ಮತ್ತು ಉದ್ದೇಶದ ಬಗೆಗಿಡ್ಡ ಭಾವುಕ ಸಂಬಂಧದಿಂದಾಗಿ, ಸಂಕ್ಷೇದ ಸಮಯಗಳಲ್ಲಿ ತನ್ನ ಉದ್ದೇಶದ ಬಗ್ಗೆಯೇ ಆತನಿಗೆ ತೀವ್ರ ದ್ವೇಷ ಹುಟ್ಟಿಬಿಡ್ಡತ್ತದೆ.” ಸಮಾಜವಾದಿ ಚಕ್ಷುವಳಿಯಲ್ಲಿ ತೊಡಗಿಸಿಕೊಂಡಿದ್ದ ಲೇಖನ ಸೈಹಿತರಿಗೆ ಪ್ರಸ್ತುತಿಗಳ ಉಪಯುಕ್ತತೆ ಬಗ್ಗೆ ಅರಿವ್ಯಾಂತಿರಲ್ಲ. ಆದರೆ ನಾಗರಾಚ್ ಭಾರತೀಪ್ರಾರಂಭನ್ನು ಕನ್ನಡ ಕಾದಂಬರಿ ಸಂಪ್ರದಾಯದ ಭಾಗವೆಂದು ಗೊಸಲು ಹೇಳುತ್ತಾರೆ. ಆ ಸಂಪ್ರದಾಯದಲ್ಲಿ ರಾಜಕೀಯ ತತ್ವಾದರ್ಶವು “ನಾಯಕನಿಗೆ ಭರ್ಮಹಟ್ಟಿಸುತ್ತಿದ್ದರೆ, ಸಾಮಾನ್ಯ ಜನರಿಗೆ ಕುಶಾಲಿನ ಸಂಗತಿಯಾಗಿತ್ತು. ಅದ್ದರಿಂದ ಕಾದಂಬರಿಯು ‘ದೇಶವನ್ನು ಬದಲಾಯಿಸಲು ತಮಗೆ ವಿಶೇಷ ಹಕ್ಕಿನೆ ಎಂದುಕೊಂಡಿದ್ದ ಕ್ರಾಂತಿಕಾರಿ ಮಧ್ಯಮ ವರ್ಗದ ಮುತಿಗಳ ಟೇಕೆ’ ಯಾಗಿದೆ.

ಅಶೀಸ್ ನಂದಿಯವರ ‘Exiled at Home’ ಗೆ ಡಿ.ಆರ್. ಬರೆದ ಮುನ್ನಡಿಯು ವಸಾಹತುಶಾಹಿಯ ಮುಖ್ಯ ಸಿದ್ಧಾಂತಗಳ ಪಾಂಡಿತ್ಯಪ್ರಾರ್ಥನೆ ಸರ್ವೇಕ್ಷಣೆಯಾಗಿದೆ. ಘ್ರಾಂಜ್ ಘ್ರಾಂನ್ ಮತ್ತು ಎಷ್ಟ್ರಾಂ ಸ್ವೇಂದ್ರಪರ ಗುಂಪು ‘ಗೆದ್ದ ವಸ್ತು ಮತ್ತು ಸ್ವಾಧೀನ’ ದ ಬಗ್ಗೆ ಹೇಳಿದರೆ, ಅನಂದ ಕುಮಾರ ಸ್ವಾಮಿ “ಸಾಂಸ್ಕೃತಿಕ ಆತ್ಮಪೋಂದರ ರಾಜಕೀಯ ಪ್ರ್ಯಾತ್ಸ್” ದ ಬಗ್ಗೆ ಹೇಳುತ್ತಾರೆ. ಅಶೀಸ್ ನಂದಿ ತಮ್ಮನ್ನು ಗುರುತಿಸಿ ಕೊಳ್ಳುವ ಇನೆ ಗುಂಪು ‘ಒಡೆಯ ಮತ್ತು ಆಲಿನ ಪರಸ್ಪರ ಪರಿವರ್ತನೆ’ಗೆ ಒತ್ತುಕೊಡುತ್ತದೆ. “ಘ್ರಾಂನ್ ಅಥವಾ ಘ್ರಾಂಯ್ನನನ್ನು ಅನುಕರಿ ಸುತ್ತಿದ್ದಾಗ ನಂದಿ ದುಃಖದಲ್ಲಿರುತ್ತಾರೆ, ಆದರೆ ಗಾಂಧಿಯ ಸಾಂಗತ್ಯ ಅವರನ್ನು ಹಂಡಗೊಳಿಸುತ್ತದೆ, ವಸಾಹತುಶಾಹಿ ಹಾಗೂ ದಬ್ಬಾಳಿಕೆಗೊಳಿಬಂಹುದು

ಎಂಬುದು ಅವರಿಗೆ ಕಾಣೇನುತ್ತದೆ.” ನಂದಿಯವರ ಸೂತ್ರವನ್ನೇ ಬಳಸಿ ನಾಗರಾಚ್‌
ಹೇಳುತ್ತಾರೆ - ‘ನಂದಿ ನಾಧೂರಾಂ ಗೋಜ್ಞೀಯಾದರೆ, ಆಧುನಿಕತೆ ಗಾಂಧಿ.
ಹಜ್ರೆಗೀಡಾದವ ಹಾಗೂ ಕೊಲೆಗಿಡುಕನ ಸಂಖಂಧವು ಸಂಕೀರ್ಣ ಹಾಗೂ ಬಹುಮುಖಿ’.
ಆಧುನಿಕತೆಯ ಕುಲಾಮೆಯಿಂದ ಹೊಮ್ಮಿದ ಆಧುನಿಕತೆಯ ವಿರೋಧ ಪದಗಳು
ಅವರ ಶಕ್ತಿ ಹಾಗೂ ದೊರ್ಬಳ್ಳಿ. ನಾಗರಾಚ್ ಕೇಳುವುದು “ಆಧುನಿಕತೆಯ ತಾನು
ಪುಟ್ಟಲಾಗದ ಬೊಧ್ವಿಕ, ಭಾವುಕ, ಸಂಜ್ಞಾತ್ಮಕ ರೂಪಗಳ ಮೂಲಕ ಅದನ್ನು
ವಿಮರ್ಶಿಸಬೇಕು”. ದುರ್ದೃಷ್ಟವೆಂದರೆ ನಂದಿಗೆ “ನಾಗಾರ್ಜುನ, ಶಂಕರ, ಸರ್ಥಕಾದ,
ಕೊನೆಗೆ ಶ್ರೀಶಿವಯನ್ ಚಿಂತಕ, ಅನುಭಾವಿಗಳ ಸಾಂಜ್ಞಿಕ ಮತ್ತು ತಾತ್ತ್ವಿಕ ಜಗತ್ತನ್ನು
ದಕ್ಷಿಂತೆಗೊಳ್ಳುವುದು ಕಷ್ಟವಾಗಿದೆ”.

ಪುರಾತನ ಹಾಗೂ ಆಧುನಿಕತೆಗಳನ್ನು ಒಟ್ಟಿಗೆ ತರಬಲ್ಲ ನಾಗರಾಚ್ ಅವರ
ಸಾಮಾಜಿಕ ಬಗ್ಗೆ ಅನಂತಮೂರ್ತಿ ಉಲ್ಲೇಖಿಸಿದ್ದಾರೆ. ಮುಂದಿನ ಜನವರಿಯಲ್ಲಿ
ವ್ಯಾಧಚೈಕಿದ್ದ ಸದತ್ತ ಹಸನ್ ಮಾಂಟೋ ಉಪನ್ಯಾಸದಲ್ಲಿ ಬೆಂಗಳೂರಿನಲ್ಲಿ
ಉದ್ಯುವಾತ್ಮಕ ವಿರೋಧಿಸಿ ನಡೆದ, ಕಾವೇರಿ ವಿವಾದದಲ್ಲಿ ತಮಿಳರ ಮೇಲೆ ನಡೆದ
ಹಿಂನಾಕಾಂಡ ಕುರಿತು ಇನ್ನೇ ಶತಮಾನದ ಜ್ಯೇಂಧು ಬಿರಂಗಳಲ್ಲಿರುವ ಹಿಂಸೆಯ
ಉಲ್ಲೇಖಗಳನ್ನೂ ಸಮೀಕರಿಸುವವರಿದ್ದರು. ಶತಮಾನಗಳನ್ನು ಜೋಡಿಸುವ
ತ್ರೀಯಗಂತ ಹೆಚ್ಚಿನದನ್ನು ಡಿ.ಆರ್. ವಾದಬಲ್ಲವರಾಗಿದ್ದರು. ತನ್ನ ಭಾಷಾ
ಸಂಪ್ರದಾಯದೊಡನೆ ವಿವಿಧ ಪಾಶ್ಚಾತ್ಯ ತರ್ಕಾಗಳನ್ನು ಲಿಚಿತವಾಗಿ ಅರ್ಥಮಾಡಿ
ಕೊಂಡಿದ್ದ ಏಕಮಾತ್ರ ಭಾರತೀಯ ಬುದ್ಧಿಜೀವಿ ಆತ. ಕಾಸ್ತಾಪಾಲಿಟನ್ ಬುದ್ಧಿ
ಜೀವಿಯೊಬ್ಬ ರಸ್ತೆಯಲ್ಲಿ ಭಾರತೀಯ ಭಾವಯೊಂದರ ಜೊತೆ ಸಂವಾದಿಸಬಲ್ಲ, ಆದರೆ
ಅದರ ತಾತ್ತ್ವಿಕ ಅಧ್ಯಾತ್ಮರೂಪಕಾರಗಳ ಹಿಡಿತ ಆತನಿಗೆ ದಕ್ಷಿಂಧಿಲ್ಲ. ಅದೇ
ರೀತಿ ದೇಶೀ ಪಂಡಿತನೊಬ್ಬ ಬಂಗಾಳಿ ಅಧ್ಯಾತ್ಮರೂಪಕಾರಗಳ ಪಂಡಿತ
ನಿರಬಹುದು. ಅದರೆ ಆತನಿಗೆ ಅಂತರಾಷ್ಟ್ರೀಯ ಆಕಾಡೆಮಿಗಳಲ್ಲಿನ ಇತ್ತಿಜಿಗನ
ಸಿದ್ಧಾಂತಗಳ ಬಗ್ಗೆ ಏನೇನೂ ಗೊತ್ತಿರುವುದಿಲ್ಲ. ಪಶ್ಚಿಮದ ಕುರಿತು ಆತನ ಜ್ಞಾನವು
ಪಶ್ಚಿಮಾತ್ಮಕ ಬಿಂದಿಗಷ್ಟೇ ಸಿಯೋನಿಸ್ಟರಾಗಿರುತ್ತದೆ. ಕನ್ನಡ ಸಂಸ್ಕೃತಿಯ ವಿದ್ವಾಂಸನಾಗಿದ್ದ
ಡಿ.ಆರ್.ಗೆ ತೆಲುಗು ಬರುತ್ತಿತ್ತು, ಹಿಂದಿ ಮತ್ತು ಸಂಸ್ಕೃತದ ಜ್ಞಾನ ಸುವರ್ಣಾರಾಗಿತ್ತು
(ಕೆಲವುಟ್ಟಿಗೆ ತಮಿಳು ಕೂಡಾ). ಪೌರಾಣಿಕಾಸ್ತ್ರ, ಚರಿತ್ರೆ ಮತ್ತು ಸಾಂಸ್ಕೃತಿಕ
ಅಧ್ಯಯನಗಳ ಪ್ರಚಲಿತ ವಿಷಯಗಳನ್ನು ಆ ಕ್ಷೇತ್ರದವರಷ್ಟೇ ಲಿಚಿತವಾಗಿ
ಬಲ್ಲವನಾಗಿದ್ದು.

‘ಭಾರತೀಪುರ’ಕ್ಕೆ ಬರೆದ ಮುನ್ನಡಿಯಲ್ಲಿ ಡಿ.ಆರ್. ಕರೆಗಾರ “ತನ್ನ

ಸ್ವಾಸ್ಥಿತಂತ್ರವನ್ನು ಬಿಟ್ಟುಹೋಗದ ಹಣದ ಮನಸ್ಸಿತಿ, ದಿಟ್ಟಿತೆಯನ್ನು ಪ್ರದರ್ಶಿಸುತ್ತಾನೆ”
ಎಂದು ಬರೆದಿದ್ದಾರೆ. ಕನ್ನಡ ಸಾಹಿತ್ಯದ ಬಗ್ಗೆ ಬರೆಯುವುದನ್ನು ಡಿ.ಆರ್. ಮುಂದುವರಿಸುತ್ತಿದ್ದರು, ಅಂತೆಯೇ ಭಾರತದ ಚರಿತ್ರೆ ಹಾಗೂ ಜಾಗತಿಕ ಸಂಸ್ಕೃತಿ
ಬಗ್ಗೆ ಕೂಡಾ. ಅವರ ವಿಶಾಲ ಓದು, ಭಾಷಾಕೌಶಲ್ಯ, ಬುದ್ಧಿವಂತಿಕೆಯಿಂದ ಆತ ಯಾವ
ಮಟ್ಟವನ್ನಾದರೂ ಏರಬಲ್ಲವರಾಗಿದ್ದರು.

ಹೋಲಿಕೆಯೋಂದಿಗೆ ಪ್ರಾರಂಭವಾದ ಈ ಲೇಖನವನ್ನು ಹೋಲಿಕೆಯೋಂದಿಗೆ
ಮುಗಿಸುತ್ತೇನೆ. ಡಿ.ಆರ್. ಅವರ ಜೀವನ ನನಗೆ ಸಾಮಾಜಿಕ ಕಾರ್ಯಕರ್ತೆ ಸಿ.ಪಿ.
ಸುಭೂರಾವ್ ಅವರ ನೆನಪನ್ನು ತರುತ್ತದೆ. Peoples Union for Democratic
Right's ಸ್ಥಾಪಿಸಿದ ಸುಭೂರಾವ್ ಹಾಗೂ ಡಿ.ಆರ್. ಮಹಡಿದ್ದ ಬಂದೇ ವರ್ಷದಲ್ಲಿ,
ರಾಜೀವ್ ರಾಜೀವ್ ಕಾಲದಲ್ಲಿ ಇಬ್ಬರೂ ತಮ್ಮನ್ನು ಎಡರಾಜಕೀಯದಲ್ಲಿ
ಕೊಡಗಿಸಿಕೊಂಡಿದ್ದರು. ಆದರೆ, ಅವರಿಬ್ಬರೂ ಒಬ್ಬರನ್ನೊಬ್ಬರು ಬಲ್ಲವರಾಗಿರಲಿಲ್ಲ.

ಸುಭೂರಾವ್ ಅವರ ಇಂನೇ ಹುಟ್ಟಬಹ್ತುಕ್ಕೆ ಅಂತರಾಜಕರವಾಗಿ ನನಗೆ ಕರೆ
ಬಂದಿತ್ತು. ನಾನವರ ಮನಗೆ ಹೋಡಾಗ ಸಾಮಾಜಿಕ ಚಟುವಟಿಕೆಗಳಿಂದ ಬಿಡುವು
ತೆಗೆದುಕೊಂಡು “ಭಾರತದ ಪರಿಸರ ದುಸ್ಕಿತಿಯ ರಾಜಕೀಯ ಅಧಿಕರ್ತೆ” ಯಾ ಕುರಿತು
ಮಹಾಪ್ರಭಿಂಧವನ್ನು ಬರೆಯಾಲಿಟ್ಟಿಸಿರುವುದಾಗಿ, ನನ್ನನ್ನು ಆಗಾಗ್ ಭೇಂಟಿ
ಯಾಗುವುದಾಗಿ ಹೇಳಿದ್ದರು. ಇದಾದ ಕೆಲವೇ ವಾರಗಳಲ್ಲಿ ಅವರು ಇಲ್ಲವಾದರು.

ಭಾರತದ ನಾಗರಿಕ ಹಕ್ಕುಗಳ ಹೋರಾಟಕ್ಕೆ ಸುಭೂರಾವ್ ನೀಡಿದ ಕಾಣಕೆ
ಹಾಗೂ ಕನ್ನಡ ಸಾಹಿತ್ಯಕ್ಕೆ ಡಿ.ಆರ್. ನೀಡಿದ ಕಾಣಕೆ ಏರಡೂ ಬಂದೇ ವರ್ಣದವು.
ಬಂದೇ ಪದದಲ್ಲಿ ಹೇಳಬೇಕೆಂದರೆ - ಅಗಾಧ. ಮುಂದಿನ ಚರಿತ್ರಾರರು ಅವರನ್ನು
ಗಳಣಸದೇ ಇರುವುದು ಸಾಧ್ಯವಿಲ್ಲ. ವ್ಯಕ್ತಿಗೊಬ್ಬ ಜೀವವಾನವಿಡಿತ ಮಾಡ
ಬಹುದಾದ್ದನ್ನು ಇಂ ವರ್ಷದಲ್ಲಿ ಅವರು ಮಾಡಿ ಮುಗಿಸಿದ್ದರು. ಅದು ಅವರಿಬ್ಬರೂ
ಗೊತ್ತಿತ್ತು. ಅದ್ದರಿಂದಲೇ ಒಬ್ಬರು ರಾಷ್ಟ್ರೀಯ ಹಾಗೂ ಜಾಗತಿಕ ಸಮಸ್ಯೆಗಳ ಬಗ್ಗೆ
ಬರೆಯಬೇಕೆಂದು ಕೊಂಡಿದ್ದರೆ, ಇನ್ನೊಬ್ಬರು ಸಾಮಾಜಿಕ ಚಟುವಟಿಕೆಯ ಬದಲು
ಒಂದಿನೆಡೆಗೆ ಗಮನ ಹರಿಸಬೇಕೆಂದು ಕೊಂಡಿದ್ದರು, ತಮಿಷ್ ಬಂದಂತೆ ಬದುಕಲು
ನಿರ್ಧರಿಸಿದ್ದರು. ನಾಗರಾಚ್ ಕನ್ನಡ ಕಾವ್ಯದ ಬಗ್ಗೆ ಬರೆಯುವುದು ಹಾಗೂ
ಕೋಮುಗಲಭೇಯೋಂದರ ವಿಚಾರಣೆಯ ನೇತ್ಯತ್ವವನ್ನು ಸುಭೂರಾವ್ ಪಟಿಸುವುದು-
ಸಾಮಾಜಿಕ ಬಧ್ಯತೆಯ ಮತ್ತು ನೈತಿಕ ಶಿರೂ ತೀರಿಸುವ ತ್ರೀಯವಾಗಿತ್ತು. ಆದರೆ ‘Na-
tion of Islam’ ಅನ್ನ ನಾಗರಾಚ್ ಬರೆಯುವುದು ಅಧ್ಯಾತ್ಮರಾಜಕೀಯ ಇಕಾನಮಿ

ಬಗ್ಗೆ ಸುಭೂರಾವ್ ಅಧ್ಯಯಿಸುವುದು ಅವರ ಬೌದ್ಧಿಕ ಆಕಾಂಕ್ಷೆಯಾಗಿತ್ತು. ಈ ನಿರ್ಧಾರ ತೇಗೆದುಕೊಂಡ ಕೆಲಕಾಲಾನಂತರ ಅವರಿಭೂರೂ ಇಲ್ಲವಾದದ್ದು ಸೋಚಿಗೇ ಸರಿ. ಈ ಮಾತನ್ನು ವಿಚಾರವಾದಿಯೊಬ್ಬ ಗೇಲಿ ಮಾಡಬಹುದು, ಕುಡಿತ, ಸಿಗರೇಟ್ ಸೇವನೆ, ನಿರಂತರ ಪ್ರಯಾಣ ಮತ್ತು ದಿಕ್ಕುದೆಸೆಯಿಲ್ಲದ ತಿನ್ನುವ ಅಭ್ಯಾಸಗಳಿಂದ ವರ್ಷಾನುಗಳು ದೇಹದಂಡನೆ ಮಾಡಿ, ಆರೋಗ್ಯವನ್ನು ನಿರ್ಜ್ಞಸಿದ್ಧರ ಪರಿಣಾಮವೇ ಅವರ ಸಾಖ್ಯ ಎಂದು ಸಕಾರಣವಾಗಿ ವಿವರಿಸುಬಹುದು. ಇದನ್ನು ನಾನು ಅಲ್ಲ ಗಳಿಯುವುದಿಲ್ಲ; ಆದಾಗ್ಯೂ ನನ್ನ ಈ ಯೋಚನೆ ಉಳಿದೇ ಉಳಿದಿದ – Is it that Nagaraj, like Subba Rao before him, would not be allowed to place self before society?

(ಕೃತಿ: ಹಿಂದೂ, ಸೆಪ್ಟೆಂಬರ್ ೬, ೧೯೯೮)

ಇತ್ತೀಚಿಗಷ್ಟೆ ನಮ್ಮನ್ನಗಲಿದ

ಪ್ರ.ತಿ.ನ
ಚದುರಂಗ
ಸತ್ಯಶಾಮ
ತ.ಸು. ಶ್ರೀಮರಾವ್
ಡಾ. ಆರ್.ಸಿ. ಹಿರೇಮರ
ರಾಮರಾವ್ ನಾಯಕ್
ಶ್ರೀನಂದೂರು ಪುಟ್ಟಣ್ಣಯ್ಯೆ

ಇವರಿಗೆ ನೀನಾಸಮಾನ
ಶ್ರದ್ಧಾಂಜಲಿ

ವಿಜ್ಞಾನ, ವಸಾಹತುಶಾಹಿ

ಹಾಗೂ ಹಿಂಸೆ

(ಹಿಂದಿನ ಸಂಚಿಕೆಯಿಂದ ಮುಂದುವರೆದಿದೆ)

ಕ್ರಾಡ್ ಆಲ್ಪಾರೆಸ್

ಭಾಗ ೨

ಮತಿಶಕ್ತಿಯ ವಸಾಹತುಶಾಹಿ ಯುಕ್ತಿ

ಪಾಶ್ಚಾತ್ಯ ನಾಗರಿಕತೆಯು ಆಧುನಿಕ ವಿಜ್ಞಾನದಲ್ಲಿ ಹೇರಳ ಹಣ ಸುರಿದಿರುವುದರಲ್ಲಿ ಅಚ್ಚರಿಯೇನೂ ಇಲ್ಲ. ಇಂಥ ವಿಜ್ಞಾನವು ನಿಯಂತ್ರಣ - ಅಧಿಕಾರಗಳ ಅಸಂಖ್ಯೆ ಸಾಧ್ಯತೆಗಳನ್ನು ತೆರೆಯುತ್ತದೆ; ಅನ್ಯಾಕ್ರಮಣಕೊಂಡು ಕಾರಣವನ್ನು ಸ್ವಲ್ಪಿಸಿಕೊಡುತ್ತದೆ. ಅಂದರೆ, ವಿಜ್ಞಾನವಿಷ್ಯೆಯ ನಿಲುವಿಗೂ ಅದರದೆ ಆದ ರಾಜಕೀಯ ನೆಲೆಯಿದೆ.

ಪ್ರಕೃತಿಯು ಮೂರ್ತವಾದದ್ದು, ಅದರ ಫಾಟನಾವಳಿಗಳು ಮೂರ್ತವೂ ಅನನ್ಯವು ವ್ಯೇವಿಧ್ಯ ಮಯವೂ ಆದಂಥವು. ಪ್ರಕೃತಿಕ ಪ್ರತೀಯೆಗಳು ಒಮ್ಮೆ ಮಾತ್ರ ಒಂದೆಡೆ ವಾತ್ರ ಫಾಟಿಸಿ ಸಂದುಹೋಗುವಂಥವು. ಇಂಥ ಪ್ರತೀಯೆಗಳನ್ನು ವುನರ್ಆಫ್ಟಿಸುವಂತೆ ಮಾಡುವುದು ಸಾಧ್ಯವಿಲ್ಲ, ಹಾಗೆಯೇ ಅವು ಹಿಮ್ಮುವಿವಾಗಿ ಚಲಿಸಿ ತಮ್ಮ ಪ್ರಾರಂಭದ ಮುಂಚಿನ ಫಾಟಕ್ಕೆ ತಲುಪುವಂತೆ ಮಾಡುವುದೂ ಸಾಧ್ಯವಿಲ್ಲ. ಇಂಥಿಲ್ಲ ಗುಣಗಳ ಪ್ರಕೃತಿ ಮೂರ್ತ ಅನುಭವಕ್ಕೆ ದಕ್ಕುವಂಥದೆ ಹೊರತು ನಿಯಂತ್ರಣಕ್ಕೆ ಸಿಗುವಂಥದಲ್ಲ. ಇಂಥ ಪ್ರಕೃತಿಯನ್ನು ತನ್ನ ಹತ್ತೋಟಿಗೆ ತಂದುಕೊಳ್ಳಲೇಬೇಕೆಂಬ ಹಿಡಿದ ಪಾಶ್ಚಾತ್ಯ ವಿಜ್ಞಾನ ಅದನ್ನು ಅಮೂರ್ತಿಕರಣದ ಸೂತ್ರದಿಂದ ಪಳಗಿಸಲು ಪ್ರಯತ್ನಿಸುತ್ತದೆ. ಅಮೂರ್ತಿಕರಣದ ವಿಧಾನವು ತನ್ನ ಕಾಯ್ದ ಪರಿಧಿಯ ಪಸ್ತು- ಲಿಷಯಾಗಳನ್ನು ಸಾಧ್ಯವಾದಷ್ಟು ಏಕರೂಪತೆಗೆ ಇಳಿಸುವುದರ ಮೂಲಕ ಅವುಗಳ ಮೇಲಣ ತನ್ನ ನಿಯಂತ್ರಣವನ್ನು ಹೆಚ್ಚಿಸಿ ಕೊಳ್ಳಲೇಳಿಸುತ್ತದೆ. ಬಹುರೂಪತೆಯ ಬುನಾದಿಯಾದ ವ್ಯೇಯಕ್ತಿಕೆ ಹಾಗೂ ಚಾರಿತ್ರಿಕತೆಯ ಅಂಶಗಳನ್ನು ನಾಶಪಡಿಸಿ, ಸಂಪೂರ್ಣ ನಿಯಂತ್ರಣ ಸಾಧ್ಯವಾದ ಕ್ಷತಕ ವಾಸ್ತವವೇಂದರೆನ್ನು ಆದು ಸ್ವಲ್ಪಿಸುತ್ತದೆ.

ವಿಜ್ಞಾನವು ನಿಸರ್ಗದ ಮೇಲಣ ನಮ್ಮ ನಿಯಂತ್ರಣವನ್ನು ವ್ಯಾಧಿಸಿದೆಯೆನ್ನುವುದು

ನಮ್ಮ ಕಾಲದ ಮೂಲಭೂತ ವಿಧ್ಯೇಗಳಲ್ಲಿಂದಾಗಿದೆ. ಇಂಥ ಪೋಕ್ಕು ವಾದವನ್ನು ಸಂಪ್ರದಾಯನಿಷ್ಠರೂ ತೀವ್ರಗಾಮಿಗಳೂ ಜೊತೆಯೇತೆಯಾಗಿಯೆ ಮಾಡುವುದುಂಟು. ಸತ್ಯ ಮಾತ್ರ ಬೇರೆಯೇ ಆಗಿದೆ. ಪ್ರಕೃತಿಯ ತತ್ವಗಳನ್ನು ಸಾಫಲ್ಯಾಟಗೋಳಿಸಿ ಅಲ್ಲಿ ತನ್ನ ತತ್ವಗಳನ್ನು ಸಾಫಿಸಿರುವುದಷ್ಟೆ ಆಧುನಿಕ ವಿಚಾನದ ನಿಜವಾದ ಸಾಧನೆಯಾಗಿದೆ; ಕೆಲವೇಡೆ ಪ್ರಕೃತಿಯ ಸಾಫವನ್ನು ಆಕ್ರಮಿಸಿಕೊಳ್ಳುವುದರ ಮೂಲಕ, ಇನ್ನು ಕೆಲವೇಡೆ ಆಕೆಯ ಪರಿಶ್ರೇಣೆಗಳ ಅನುಕರಣೆ ವಾದವುದರ ಮೂಲಕ ವಾತ್ರ ಆದು ಪ್ರಕೃತಿಯನ್ನು ಗೆದ್ದಿದೆ. ಅನುಕರಣೆ ಸಾಧ್ಯವಾಗದ ಹಲವೇಡೆ ಆದು ದಯನೀಯ ಸೋಲು ಕಂಡು ಹಿಮ್ಮೈಟಿದೆ. ಇನ್ನು, ಅದರ ಅಭಿಪ್ರಾಯದಲ್ಲಿಯೇ ಆದು ಎಲ್ಲೆಲ್ಲಿ ಪ್ರಕೃತಿಯನ್ನು ಸಮೀಪಿಸಲು ಸಾಧ್ಯವಾಗಿದೆಯೋ, ಅಲ್ಲಿಲ್ಲ ಆದು ಅವುವಸ್ಥೆಯನ್ನೂ ವಿನಾಶವನ್ನೂ ಸೃಷ್ಟಿಸಿದೆ. ಈ ಅಂಶವನ್ನು ಮುಂದೊಂದೆಡೆ ನಿದರ್ಶನಸಹಿತಾಗಿ ಚೆಚ್ಚಿಸೋಣವಂತೆ.

ಪ್ರಕೃತಿಯನ್ನು ಅದರ ಆಗಾಧ ವೈದ್ಯುತೀಯ ರೂಪದಲ್ಲಿ ಪುನರ್ಾಸ್ತಿಸಲು ತನಗೆ ಸಾಧ್ಯವಿಲ್ಲದಿರುವ ಕಾರಣ ವಿಚಾನವು ಅಂಥ ವೈದ್ಯುತೀಯನ್ನು ಕುಗ್ಗಿಸಲು ಸತತವಾಗಿ ಪ್ರಯತ್ನಿಸಿದೆ; ಹೆಚ್ಚು ಸರಳೀಕೃತವೂ ಯಂತ್ರರೂಪಿಯೂ ಆದಂತಹ ವಿನ್ಯಾಸಗಳನ್ನು ಸೃಷ್ಟಿಸಿ ಆ ಮೂಲಕ ಪ್ರಕೃತಿಯ ಸಹಜ ಸಮೃದ್ಧತೆಯನ್ನೂ ಬಹುರೂಪತೆಯನ್ನೂ ನಾಶಗೊಳಿಸಲು ಹಾಗೆನಿಸಿದೆ. ಇದಕ್ಕೆ ಸಂಬಂಧಿಸಿದಂತೆ ಎರಡು ನಿದರ್ಶನಗಳನ್ನು ಇಲ್ಲಿ ಗಮನಿಸೋಣವಂತೆ; ಒಂದು ನಿದರ್ಶನ ಭಾಷಾಕ್ಷೇತ್ರಕ್ಕೆ ಸೇರಿದ್ದು, ಇನ್ನೊಂದು, ಆಹಾರೋತ್ವಾದನೆಯ ಕ್ಷೇತ್ರಕ್ಕೆ. ಆಧುನಿಕತೆ ಹಾಗೂ ಆದರ ಭಾಗವಾದ ಆಧುನಿಕ ವಿಚಾನಗಳಿರೂ ಸೇರಿ ಪ್ರಕೃತಿ-ಸಮಾಜಗಳ 'ಆರಾಜಕ' ಅಂಶಗಳನ್ನು ಹೇಗೆ ಉಚ್ಚಾರಿಸುತ್ತವೆ, ನಾಶಗೊಳಿಸುತ್ತವೆ ಆಥವಾ ಕುಗ್ಗಿಸುತ್ತವೆ ಎನ್ನುವುದನ್ನೂ, ಆ ಸಹಜವೈದ್ಯುತೀಯ ಸಾಫದಲ್ಲಿ ಹೇಗೆ ಏಕರೂಪಿಯೂ ನಿಯಂತ್ರಿಸಾಡ್ಯವೂ ಆದ ಅಂಶಗಳನ್ನು ಸಾಫಿಸುತ್ತವೆ ಎನ್ನುವುದನ್ನೂ ಸುಸ್ವಷ್ಟಿವಾಗಿ ಕಾಣಿಸುತ್ತವೆ.

ತನ್ನ ಕೆಂಪಿನ ಕ್ಯಾಪ್ 'ಶ್ವಾಸೋವರ್ಕ್' ನಲ್ಲಿ ಇವಾನ್ ಇಲಿಚ್‌ನು ಕೊಲಂಬಸ್‌ನ ಸಮಕಾಲೀನನಾದ ಇಲಿಯೋ ಆಂಟೊನಿಯೋ ಡಿ ನೆಬ್ರಿಜಾನನ್ನು ಹಾಗೂ ಆಧುನಿಕ ರಾಷ್ಟ್ರಪ್ರಭುತ್ವ ವೈವಸ್ಥೀಯ ಬೆಳವಣಿಗೆ ಆತ ನೀಡಿದ ಕಾಣಿಕೆಗಳನ್ನು ಅಳವಾಗಿ ವಿಮರ್ಶಿಸುತ್ತಾನೆ. ಇಲಿಚ್ ಪ್ರಸ್ತಾಪಿಸುವಂತೆ, ಒಂದೇಡೆ ರಾಣಿ ಇಸಾಬೆಲ್ಲಾಳ ಅಧಿಪತ್ಯದ ಭೋಗೋಳಿಕ ವಲಯವನ್ನು ವಿಸ್ತರಿಸಲೆಂದು ಕೊಲಂಬಸ್ ವಿದೇಶಗಳಿಗೆ ಪ್ರಯಾಣ ಬೆಳೆಸುತ್ತಿದ್ದಾಗ ಇನ್ನೊಂದೆಡೆ ರಾಣಿಯ ಆಸಾನದಲ್ಲಿಯೇ ಉಳಿದ ನೆಬ್ರಿಜಾ ಆಕೆಯ ಪ್ರಚೆಗಳ ಭಾಷೆಯನ್ನು (ಆ ಮೂಲಕ ಅವರ ಚಂತನೆಯನ್ನೂ) ನಿಯಂತ್ರಿಸಿದೆ.

ಕೊಳ್ಳಬಹಿಸುವಂಭ ನವೀನ ಯೋಜನೆಯೊಂದನ್ನು ಆಕೆಯ ಮುಂದಿಟ್ಟು.

ಆತನ ಈ ಕ್ರಮವು ಸರ್ವಾದರ್ಶ ವ್ಯಾಕರಣಾವೋಂದನ್ನು ಸಾಫಿಸಿ ಜನಭಾಷಾ ರೂಪಗಳನ್ನೆಲ್ಲ ನಿರ್ದಿಷ್ಟವಾದೋಂದು ಶಿಷ್ಟ ಏಕರೂಪತೆಗೆ ಪರಿವರ್ತಿಸುವ ಹಾಗೂ ಜನಭಾಷೆಯಲ್ಲಿನ ಆರಾಜಕತೆಯನ್ನು ತೊಡೆದುಹಾಕುವ ಉದ್ದೇಶವನ್ನು ಹೊಂದಿತ್ತು. ಆತ ನುಡಿದ:

'ಈವರೆಗೆ ಈ ನಮ್ಮ ಭಾಷೆಯನ್ನು ಸಡಿಲಾಗಿ ಅನಿಬಂಧಿತವಾಗಿ ಇರಲು ಬಿಂಬಿದ್ದರಿಂದ ಆದು ಕೆಲವೇ ಶತಮಾನಗಳಲ್ಲಿ ಗುರುತಿಸಲಾಗದಷ್ಟು ರೂಪಾಂತರ ಗೊಂಡಿದೆ. ನಮ್ಮ ಇಂದಿನ ಭಾಷೆಯನ್ನೂ ಇದು ಶತಮಾನಗಳ ಹಿಂದಿನ ಆದರ ರೂಪವನ್ನೂ ಹೋಲಿಸಿ ನೋಡಿದಲ್ಲಿ ಅವೆರಡರ ನಡುವೆ ಎರಡು ಬಿನ್ನ ಭಾಷೆಗಳ ನಡುವಿರವಷ್ಟು ಆಗಾಧ ವ್ಯಾತ್ಯಾಸ ಹಾಗೂ ಹೈದ್ರಾಂಗಳಿರುವುದು ಸ್ವಷ್ಟವಾಗುತ್ತದೆ.'

ಮುಂದುವರೆದು: 'ವರ್ತಮಾನದಲ್ಲಿ ಜನಸಾಮಾನ್ಯರು ಕಾದಂಬರಿಗಳನ್ನೂ ಮಿಧ್ಯ ತುಂಬಿದ ಕಲ್ಪನಾತಿರೇಕ ಕಂಬಿನ್ಯಾಸ ಓದುತ್ತ ಕಾಲಹರಣ ಮಾಡುತ್ತಿದ್ದಾರೆ. ಇಂಥದೊಂದು ಹಿನ್ನೆಲೆಯಲ್ಲಿ, ಈ ಭಾಷೆಯಲ್ಲಿ ಈ ತರುವಾಯ ಬರೆಯಲ್ಲಿಡು ವ್ಯಾದಲ್ಲಿವೂ ನಿರ್ದಿಷ್ಟ ಪ್ರಮಾಣಸ್ತರವೋಂದನ್ನು ಆನುಸರಿಸುವಂತೆ ಈ ನಮ್ಮ ಕಾಸ್ಟೀಲಿಯೊ ಭಾಷೆಯನ್ನು ಜಿರರೂಪವೋಂದಕ್ಕೆ ಪರಿವರ್ತಿಸುವುದೆ ನನ್ನ ಮುಂದಿನ ಅಭ್ಯಂತ ತುರಿಕಿನ ಕಾರ್ಯವೆಂದು ನಾನು ನಿರ್ದಿಷಿಸ್ತೇನೇ'.

ನೆಬ್ರಿಜಾನ ಈ ಪ್ರಸ್ತಾಪದ ಬಗ್ಗೆ ಇಲಿಚ್ ಹೇಳುತ್ತಾನೆ: 'ಆತ ಜನಸಾಮಾನ್ಯರ ಆಡುಭಾಷೆಗಳ ಜಾಗದಲ್ಲಿ ವ್ಯಾಕರಣಾ ಪಂಡಿತರ ಭಾಷೆಯನ್ನು ಸಾಫಿಸಬಯಿಸಿದ. ಈ ಮಾನವತಾವಾದಿ ಆಡುಭಾಷೆಗಳನ್ನೆಲ್ಲ ಏಕರೂಪಕ್ಕಿಲ್ಲಿಸಿ ಆ ಮೂಲಕ ಆಡುಭಾಷೆಗಳಿಗೆ ಮುದ್ರಿಣಂಭ ಹೊಸ ತಂತ್ರಜ್ಞನ ಹಾಗೂ ಓದುವಿಕೆಯ ಅಭ್ಯಾಸ ಪ್ರವೇಶಿಸುವುದನ್ನು ತಡೆಯಲ್ಲಿಸಿದ; ಜನಸಾಮಾನ್ಯರ ಅಲ್ಲಿಯವರೆಗೆ ಕೇವಲ ಮಾತನಾಡುತ್ತಿದ್ದ ತಮ್ಮ ಭಾಷಾರೂಪಗಳನ್ನು ಮುದ್ರಿಸುವುದನ್ನು ಹಾಗೂ ಓದುವುದನ್ನು ತಡೆಯಲ್ಲಿಸಿದ. ಅಧಿಕೃತವೂ ಶಿಷ್ಟವೂ ಆದ ಇಂಥದೊಂದು ಭಾಷಾರೂಪದ ಏಕಸ್ವಾಂತ್ಯದ ಮುಖಾಂತರ ಜೀವಪ್ರಚಂಡವೂ ವಿಶಿಷ್ಟವೂ ಆದಂತಹ ಆಡುಭಾಷೆಗಳನ್ನು ಹತ್ತಿಕ್ಕಬಯಿಸಿದ.'

ಇಂಥ ನೆಬ್ರಿಜಾ ಈಗ ನವ್ಯೆಲ್ಲರ ಪ್ರಚೀಯ ಎಂಥ ಅವಿಭಾಜ್ಯ ಅಂಗವಾಗಿ ಬಿಂಬಿದ್ದನೆಂದರೆ ಇಂದು ಏಕರೂಪಿ ವ್ಯಾಕರಣಾವೋಂದನ್ನು ಬಿಟ್ಟುಕೊಟ್ಟು ಪ್ರಸ್ತರಗಳನ್ನು ರಚಿಸುವುದನ್ನು ನಾವು ಕಲ್ಪಿಸಿಕೊಳ್ಳಲೂ ಆರೆವು. ಇದೊಂದು ಮಾತ್ರವಲ್ಲ, ಬೇರೆ ಕ್ಷೇತ್ರಗಳಲ್ಲೂ ಸಹ ಆಧುನಿಕ ವಿಚಾನದ ಭಾಷೆಯನ್ನು ಬಿಟ್ಟು ಆನ್ನ ರೀತಿಯ ಭಾಷೆಗಳ

ಸಹಾಯದೊಂದಿಗೆ ಸಂವಾದ ನಡೆಸುವುದೆ ಅಸಾಧ್ಯವಾದಂತಹ ಪರಿಸ್ಥಿತಿಯೊಂದನ್ನು ಆಧುನಿಕತೆಯು ಹೇಗೆ ಸೃಷ್ಟಿಸಿದೆಯೆಂಬುದನ್ನು ಮುಂದೆ ಅನೇಕ ನಿದರ್ಶನಗಳೊಂದಿಗೆ ಚೆಚ್ಚಿಸಬಹುದು. ಜನಸಾಮಾನ್ಯರ ಭಾಷೆಯನ್ನು ವ್ಯವಸ್ಥೆಕರಿಸುವ ಹಾಗೂ ಅವರಿಗೆ ಅವರ ಮಾತ್ರಭಾಷೆಯನ್ನು ‘ಕಲಿಸುವ’ ನೆಬ್ರೀಜಾನ ಪ್ರಸ್ತಾಪದ ಒಟ್ಟು ಪರಿಣಾಮದ ಬಗ್ಗೆ ಸ್ಥಳಲವಾಗಿ ಇಲ್ಲಿಚಾ ಹೇಳುತ್ತಾನೆ:

‘ಇನ್ನು ಮುಂದೆ, ಜನಸಾಮಾನ್ಯರ ಪರಸ್ಪರ ಬಳಕೆಯ ಮೂಲಕ ತಮ್ಮ ಭಾಷೆಯನ್ನು ರೂಪಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಮೇಲಿನಿಂದ ಪಡೆದುಕೊಂಡ ಭಾಷಾರೂಪವೊಂದನ್ನು ಅವಲಂಬಿಸಿಕೊಳ್ಳಬೇಕು ಇದರ ಪೂರ್ವದಲ್ಲಿ, ಮುಕ್ತ ಸಾಧನೆಗಾಗಿ ಕ್ರೈಸ್ತ ಮರಿವನ್ನು ಬಿಟ್ಟು ಅನ್ನ ಮಾರ್ಗವೇ ಇಲ್ಲ ಎನ್ನುವ ವಾದವಿತ್ತು; ಈಗ, ಶಿಶ್ವಶೈಕ್ಷಣಿಕ ಮಾರ್ದಿರಿಯನ್ನು ಬಿಟ್ಟು ಬರೆವಿಗೆ ಸಾಧ್ಯವಿಲ್ಲ, ಓದು ಸಾಧ್ಯವಿಲ್ಲ, ಇತ್ಯಾದಿ: ಮಾತ್ರಕೆಯೂ ಸಾಧ್ಯವಿಲ್ಲ ಎಂದಾಯಿತು. ಜನರು ಇನ್ನು ರಾಜೀಯ ಹೊಕ್ಕೆಯಲ್ಲಿ ಮರುಹುಟ್ಟು ತಳೆದುಬಂದು ಆಕೆಯ ಎದ್ಹಾಲನ್ನು ಕುಡಿದು ಬದುಕಬೇಕು ಎಂದಂತಾಯಿತು’.

ಅಧಾರತ್, ಜನರು ಜೀವಿಸುವ ಭಾಷೆ ಹಾಗೂ ತಮ್ಮ ಜೀವನವನ್ನು ನಿರ್ವಹಿಸಲು ಅವರು ನಿತ್ಯ ಬಳಸುವ ಭಾಷೆ ಇನ್ನು ಮುಂದೆ ಸಿಂಹಾಸನಕ್ಕಾಗಿ ಸರ್ಕಾರಕ್ಕಾಗಿ ಯಾವುದೆ ರೀತಿಯ ಸಾಂಪಾದಕ್ಕಾಗಿ ಅನೇಕ ಸ್ವರ್ವತ್ವಗಳಿಂದ ಸಿಂಹಾಸನವನ್ನು ನಿಯಂತ್ರಿಸುವ ಹಾಗೂ ನಿಯಂತ್ರಿಸಬಿಯಸುವ ಶಕ್ತಿಗಳಿಗೆ ಮಾನವ ವ್ಯೇವಿಧಿ- ಸಮ್ಮಾನಿಸುವ ಯಾವುದೇ ರೀತಿಯಲ್ಲಿ ಅಡ್ಡಿಯಾಗುವ ಆತಂಕವಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಮಾನವನ ಬಳಕೆಗೆ ಯೋಗ್ಯವಾದುದು ಎಂದೆನಿಸಿಕೊಳ್ಳುವಲ್ಲಿ ಎಲ್ಲ ನಿತ್ಯಸಹಜ ಅನುಭವವು ಇನ್ನು ‘ಅಧಿಕೃತ ಭಾಷೆ’ಯ ಮೂಲಕವೇ ಸಂಪರ್ಕ ಗೊಳಿಸಬೇಕು, ಅಂಥ ಅಧಿಕೃತತೆಯ ಭಾಷನ್ನು ಪಡೆದುಕೊಂಡಿರಬೇಕು.

ನೆಬ್ರೀಜಾ ಆಧುನಿಕ ವಿಚಾನಕ್ಕೆ ಒಂದಕ್ಕಿಂತ ಹೇಚ್ಚು ಮಾರ್ಗಮಾರ್ದರಿಗಳನ್ನು ಹಾಕಿಕೊಟ್ಟು. ಬೀಳಿಗಳಿಗೆ ಸಂಬಂಧಿಸಿದಂದು ಉದಾಹರಣೆಯನ್ನು ನೋಡಿ. ಬೃಹತ್ ಕೃಷ್ಣಾದ್ವಯ ಸಂಸ್ಕಿರ್ತನ್ಯಾಗಿ ಹಾಗೂ ಬಾಸಗಿ ಪ್ರಯೋಗಶೀಲ ಪ್ರತಿಷ್ಠಾನಗಳ ಬೆಂಬಲದೊಂದಿಗೆ ಆಧುನಿಕ ವಿಚಾನವು ಮಧ್ಯಪ್ರವೇಶ ಮಾಡುವ ಮುನ್ನ, ರೈತರು, ನೂರಾರು ವರ್ಷಗಳ ಕಾಲ (ಭಾರತ ಮತ್ತು ಚೀನಾಗಳಲ್ಲಿ ನಲವತ್ತು ಶತಮಾನಗಳ ಕಾಲ) ಪ್ರತ್ಯೇಕ ಅನುಭವದ ಮೂಲಕ, ತಮ್ಮ ತಮ್ಮ ಮಣಿಗೆಗೆ ಸೂಕ್ತವಾದಂಥ ಬೆಳೆಗಳನ್ನು ಕಂಡುಕೊಂಡಿದ್ದರು. ನಿರ್ದಿಷ್ಟ ಬಳಕೆಗಳಿಗೆ ನಿರ್ದಿಷ್ಟ ಬೆಳೆಗಳನ್ನು ರೂಪಿಸಿಕೊಂಡಿದ್ದ ಅವರ ಕೃಷಿಕ್ರಮದಲ್ಲಿ ಅಧಿಕ ಇಳುವರಿಯು ಹಲವಾರು ಗುರಿಗಳಲ್ಲಿ ಒಂದು ಗುರಿ

ಮಾತ್ರವಾಗಿದ್ದಿತು.

ಭಾರತದ ಭತ್ತಗಳ ಬಗ್ಗೆ ಆಳ ಆಧ್ಯಯನ ನಡೆಸಿದ ಡಾ॥ ಆರ್.ಎಚ್. ರಿಚಾರ್ಡ್ಯಾರವರ ಪ್ರಕಾರ ಕೆಲವು ವರ್ಷಗಳ ಹಿಂದಿನವರೆಗೆ ಮಧ್ಯ ಪ್ರದೇಶ ರಾಜ್ಯವೊಂದರಲ್ಲಿಯೆ ರೈತರು ೧೯,೦೦೦ ಜಾತಿಗಳ ಭತ್ತವನ್ನು ಬೆಳೆಯುತ್ತಿದ್ದರು. ಅವುಗಳಲ್ಲಿ ಪ್ರತಿಯೊಂದು ಪ್ರಭೀದವರು ಅನನ್ಯವಾಗಿದ್ದಿತು; ಅನನ್ಯ ಉದ್ದೇಶಗಳಿಗೆ ಬಳಕೆಯಾಗುತ್ತಿತ್ತು. ಕೆಲವೊಂದು ಪ್ರಭೀದಗಳು ಸ್ವತಃ ಕಡಿಮೆ ಇಳುವರಿಯಾಗಿದ್ದರೂ ಸಹಿತ ಅವು ಪರೋಕ್ಷವಾಗಿ ಬೇರೆ ಪ್ರಭೀದಗಳ ಇಳುವರಿಯನ್ನು ಹೆಚ್ಚಿಸುತ್ತಿದ್ದರಿಂದ ಸ್ಥಳೀಯ ರೈತರು ಅವುಗಳನ್ನು ತಪ್ಪದೆ ಬೆಳೆಯುತ್ತಿದ್ದರು. ಇನ್ನು ಕೆಲವು ಜಾತಿಗಳು ಸುವಾಸನಾಯುಕ್ತವಾಗಿದ್ದವಾದರೆ ಮತ್ತೆ ಕೆಲವು ಜಿಷ್ಫಧಿಯು ಗುಣಗಳನ್ನು ಹೊಂದಿದ್ದವು. ಇಂಥೆಲ್ಲ ಕಾರಣಗಳಿಗಾಗಿ ಅಲ್ಲಿಯ ರೈತರು ಈ ಪಾರಂಪರಿಕ ಕೃಷಿಪದ್ಧತಿಯನ್ನು ಅನುಕೂಲವಾಗಿ ಪರಿಪಾಲಿಸಿಕೊಂಡು ಬಂದಿದ್ದರು.

ಇಂಥ ಸಹಜ ವ್ಯೇವಿಧಿ ಸಮ್ಮಾನಿಸುವೆಂದಲ್ಲಿ ಸರ್ಕಾರ/ಆಧುನಿಕ ವಿಚಾನ ಮಧ್ಯಪ್ರವೇಶ ಮಾಡಿ ಇದಿಲ್ಲ ದೇಶದ ಮೇಲೆ ಅಧಿಕ ಇಳುವರಿಯ ಎರಡು ಅಧಿಕೃತ ಭತ್ತ ಪ್ರಭೀದಗಳನ್ನು ಬಿಂಬಾತ್ಮಕವಾಗಿ ಹೇಳಿದವು. ಭಾರತದ ಪರಿಸರಕ್ಕೆ ಪೂರ್ವ ಅಸೂಕ್ತವಾದ ಈ ಎರಡು ಜಾತಿಗಳು ಬಹುಬೇಗನೆ ದೇಶೀಯ ಪ್ರಭೀದಗಳನ್ನು ಕೊನೆಗಾಗಿಸಿದವು; ದೇಶದಾದ್ಯಂತ ಸಾಂಪಾದಿಕಾರಿಯಾಗಿ ಮೇರೆದು ಪಾರಂಪರಿಕ ಕೃಷಿ ಜಾಂಪಾನ್ಯಾಸ ಮೂಲೆಗೆ ತಳ್ಳಿದವು. ನೆಬ್ರೀಜಾ ಭಾಷಾಕ್ಷೇತ್ರದಲ್ಲಿ ಮಾಡಿದಂತಹೆಯೇ, ಇವು ಕೃಷಿಕ್ಷೇತ್ರದಲ್ಲಿನ ಜೀವಸಹಜ ಬಹುರೂಪತೆಯನ್ನು ಮೆಟ್ಟಿಸಿಂತವು. ವಿಶ್ವಾದ್ಯಂತ ಪಾರಂಪರಿಕವಾಗಿ ಲಭ್ಯವಿದ್ದ ಸುಮಾರು ಏಷಟ್ಟು ಸಾವಿರ ಭತ್ತದ ತಳೆಗಳಲ್ಲಿ ಕೇವಲ ಪತ್ತನ್ನು ಮಾತ್ರ ಆಧುನಿಕ ವಿಚಾನ ತನ್ನ ತಕ್ಕೆಗೆ ತಗೆದುಕೊಂಡು ಬೆಳೆಸುವ ಅಸಕ್ತಿ ತೋರಿತು. ಈ ಹತ್ತು ತಳೆಗಳನ್ನು ಬೆಳೆಸುವಲ್ಲಿ ಉಳಿದ ಸಾವಿರಗಳಲ್ಲಿ ತಳೆಗಳನ್ನು ಸಾವಿನಂಚಿಗೆ ದೂಡಿತು. ಹಸಿರು ಕೂಂಟಿಯ ಹೆಸರಿನಲ್ಲಿ ಭಾರತದಲ್ಲಿ ನಡೆದೆದ್ದೂ ಇಷ್ಟೇ. ಆ ಮೂಲಕ ಕೋಟಿಗಟ್ಟಿಲ್ಲಿ ಜನರಾಳಿಯ ಆಹಾರ ಪದ್ಧತಿಯ ಮೇಲಿನ ಕೆಲವು ರಾಷ್ಟ್ರಗಳ ಹಾಗೂ ಅವುಗಳ ಹಿತಾಸಕ್ತಿಯ ಸಂಸ್ಕಿರ್ತನ್ಯಾಗಿ ನಿಯಂತ್ರಿತ ಇನ್ನುಷ್ಟು ಬಲವಾಯಿತಕ್ಕೆ. ನೆಬ್ರೀಜಾ, ಅತನ ವ್ಯಾಕರಣ ಹಾಗೂ ಅತನ ಪ್ರೋಷಕಿ ರಾಣಿ ಇಸಾಬೆಲ್ಲಾಳ ಸಾನದಲ್ಲಿ ಇಲ್ಲಿ ಕ್ರಮವಾಗಿ ಬೋರ್ಲಾಗ್, ಅಧಿಕ ಇಳುವರಿಯ ತಳೆಗಳು ಹಾಗೂ ರಾಕ್‌ಫೇಲರ್ ಪ್ರತಿಷ್ಠಾನಗಳಿದ್ದವು.

ಇವೆಲ್ಲ ಉದಾಹರಣೆಗಳು ಆಧುನಿಕ ವಿಚಾನ ಹಾಗೂ ವಸಾಹತುಶಾಹಿಯ ನಡುವೆ ಅಂತರ ಸಂಬಂಧವನ್ನು ಸಾಕಷ್ಟು ಸ್ವಷ್ಟವಾಗಿ ಪ್ರಕಟಿಸಿದೆಯೆಂದು ನಾನು

ಭಾವಿಸುತ್ತೇನೆ. ವಸಾಹತುಶಾಹಿ ಕಾಲದಲ್ಲಿ ಆ ವ್ಯವಸ್ಥೆಯೊಂದಿಗೆ ಲಿಜ್ಜಾನ್ ಎಷ್ಟು ಅತ್ಯೇಯವಾಗಿ ಕೆಲಸ ಮಾಡಿತೆಂಬುದನ್ನು ಇನ್ನು ಕೆಲವು ವಿಜ್ಞಾನ ಸಂಬಂಧಿ ನಿದರ್ಶನಗಳ ಮೂಲಕ ನೋಡಬಹುದು. ಸಿ.ವಿ.ಶೇಷಾದ್ರಿ ಸಾಧಿಸಿ ತೋರಿಸಿರುವಂತೆ, ಘರ್ಮೋಡ್ಯೈನಮಿಕ್ಸ್‌ನ ಎರಡನೆಯ ನಿಯಮ ಶುದ್ಧ ವೈಚಾನಿಕತೆಯ ವಾದವಲ್ಲ. ಉಗಿಯಂತ್ರದ ಕಾರ್ಯ ವಿಧಾನವನ್ನು, ಆ ಮೂಲಕ ಬಂಡವಾಳಶಾಹಿ ಕ್ಯಾರಿಕೆಗಳು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಹಡುಕಾಟದಲ್ಲಿ ಹುಟ್ಟಿಕೊಂಡ ಈ ನಿಯಮ ಆಧುನಿಕ ವಿಜ್ಞಾನ ನಂಬಿಸಿರುವಂತೆ ಸಾರ್ವಕಾಲಿಕ ಸ್ತೇವೇನಲ್ಲ. ಅರ್ಥಶಾಸ್ತ್ರ ಮತ್ತು ಭೌತಿಕಶಾಸ್ತ್ರಗಳ ಕೂಟದಲ್ಲಿ ರೂಪ್ಯಗೊಂಡ ಈ ನಿಯಮ ಶಕ್ತಿಯ ಬಳಕೆಯನ್ನು ವ್ಯಾಖ್ಯಾನಿಸುವ ರೀತಿಯೇ ಮೂಲಭೂತವಾಗಿ ಬೃಹತ್ ಉದ್ದಮವನ್ನು ಬೆಂಬಲಿ ಸುವಂಧರು, ಸರ್ವಾಜದ ಬಹುಸಂಖ್ಯಾತ ಸಾರ್ವಾನ್ಯಾರಿಗೆ ಶಕ್ತಿಯ ಬಳಕೆಯ ಹಕ್ಕು-ಅಧಿಕಾರಗಳನ್ನು ನಿರಾಕರಿಸುವಂಧರು. ಇದಕ್ಕೆ ಅನುಗುಣವಾಗಿ, ವಸಾಹತುಶಾಹಿ ಅವಧಿಯಲ್ಲಿ ನಮ್ಮ ಕಾಡುಗಳ ಪಾಡೂ ನಿರ್ಧರಿತವಾಯಿತು. ಆ ಹೊದಲು ನಮ್ಮ ಕಾಡುಗಳು ಹಾಗೂ ಜನರು ಪರಸ್ಪರಾವಲಂಬಿ ರೀತಿಯಲ್ಲಿ ಬಹಳಕ್ಕಿಂತಿದ್ದರೆ ಈಗ ಬ್ರಿಟಿಷ್ ಸರ್ಕಾರ ಸ್ಥಳೀಯರು ಅರಜ್ವೋತ್ಸವಗಳನ್ನು, ಅದರಲ್ಲಿ ವಿಶೇಷವಾಗಿ ಉರುವಳನ್ನು, ಬಳಸುವುದರ ಮೇಲೆ ನಿಯಂತ್ರಣಗಳನ್ನು ಹೇರಿತು, ಕರಗಳನ್ನು ವಿಧಿಸಿತು. ಅದರ ಪ್ರಕಾರ ಗೃಹಭಳಕೆಯಲ್ಲಿ ಕಟ್ಟಿಗೆಯನ್ನು ಸಣ್ಣ ಪ್ರಮಾಣದಲ್ಲಿ ಉರಿಸುವುದು ‘ಕನಿಷ್ಠ ಕಾರ್ಯಕ್ರಮತೆ’ ಯಿತ್ತಿಯೆಯಾಯಿತು; ಅದೆ, ಬೃಹತ್ ಉದ್ದಮಗಳಲ್ಲಿ ದೊರ್ಬಳ ಪ್ರಮಾಣಗಳಲ್ಲಿ ಕಟ್ಟಿಗೆಯನ್ನು ಉರಿಸುವುದು ‘ಗಿರಿಷ್ ಕ್ಷಮತೆ’ ಯ ವೈಚಾನಿಕ ವಿಧಾನವಾಯಿತು. ಶೇಷಾದ್ರಿಯವರು ತೋರಿಸಿರುವಂತೆ ಶಕ್ತಿ ಮೂಲಗಳ ಬಳಕೆಯ ಇಂಥ ವಿಧಾನ ಪಶ್ಚಿಮೇತರ ಸರ್ವಾಜಗಳಿಗೆ ಮಾತ್ರವಲ್ಲ, ಪ್ರಕೃತಿಗೂ ವಿರುದ್ಧವಾದುದು. ಪಶ್ಚಿಮ ಕೇಂದ್ರಿತವಾದ ಈ ಹೊಸ ವ್ಯಾಖ್ಯೆಯ ಪ್ರಕಾರ, ಇಡೀ ಒಂದು ಉಪಬಿಂಢದ ಉದ್ದಗಲಕ್ಕೂ ಮಿಲಿಯಗಟ್ಟಲೇ ಟನ್‌ ನೀರನ್ನು ಸಾಗಿಸುವ ಮಾನ್ಯಸೋನ್ ಕಾರ್ಯದಕ್ಷತೆಯಲ್ಲದ್ದು, ಯಾಕೆಂದರೆ ಅದು ಸಹಜ ಉಷ್ಣತೆಯಲ್ಲಿಯೇ ಕೆಲಸ ವಾಡುವುದೆ ಹೊರತು ಆಧುನಿಕ ಯಂತ್ರೋದ್ಯಮಗಳಂತೆ ಅಧಿಕ ತಾಪಮಾನದಲ್ಲಿ ಕೆಲಸ ಮಾಡುವಂಧರಲ್ಲ, ‘ಅಧಿಕ ಉತ್ಪಾದನೆ’ ಮಾಡುವಂಧರಲ್ಲ.

ಇದೆ ತರ್ಕದ ಪ್ರಕಾರ, ಯಂತ್ರಗಳನ್ನು ರೂಪಿಸಬಲ್ಲ ಜನಾಂಗಗಳು ಮಾತ್ರ ಜಗತ್ತನ್ನು ಅಳುವ ಅರ್ಹತೆಯಿರುವ ಜನಾಂಗಗಳಾದವು. ಯಂತ್ರ ನಿರವಹಣೆಯ ಸಾಮರ್ಥ್ಯ ಅಧಿಕಾರ ನಿರವಹಣೆಯ ಸಾಮರ್ಥ್ಯದೊಂದಿಗೆ ಸಮೀಕ್ಷೆತವಾಗಿ ಅಂಥ ಶಕ್ತಿಯಿಲ್ಲದ ಸರ್ವಾಜಗಳನ್ನು ಆಧುನಿಕ ಪಶ್ಚಿಮ ಒಂದೊನಿಂಬಾರು ಮಾಡಿತು, ಇಲ್ಲ,

ತನ್ನ ಆಳುಗಳನ್ನಾಗಿ ಮಾಡಿಕೊಂಡಿತು. ಅಮೆರಿಕೆಯಲ್ಲಿ ಇಂಗ್ಲಿಷರು ಅಲ್ಲಿಯ ಮೂಲನಿವಾಸಿ ರೆಡ್‌ ಇಂಡಿಯನ್‌ರಿಗೆ ಮಾಡಿದ್ದನ್ನು ಇಲ್ಲಿ ಗಮನಿಸಬಹುದು. ಸರಳ ಜೀವನ ನಡೆಸುತ್ತಿದ್ದ ರೆಡ್‌ ಇಂಡಿಯನ್‌ರು ತಮ್ಮ ಪರಿಸರವನ್ನು ಹಿತಮಿತವಾಗಿ ಬಳಸಿಕೊಳ್ಳುತ್ತಿದ್ದರು. ಆದರೆ, ಇದು ಯೂರೋಪಿಯನ್‌ರ ಕಣ್ಣಿಗೆ ಮೂಲಿಕತನವಾಗಿ ಕಂಡಿತು; ಯಾಕೆಂದರೆ, ಇವರಂತೆ ಅವರು ಪ್ರಕೃತಿಯನ್ನು ಸೂರ್ಯಗೈಯುತ್ತಿರಲಿಲ್ಲ, ತಮ್ಮ ಸುಖಕ್ಕಾಗಿ ಆದರ ಸರ್ವಸ್ವವನ್ನು ಕೈವಶ ಮಾಡಿಕೊಂಡಿರಲಿಲ್ಲ. ಹೀಗೆ ಪ್ರಕೃತಿಯನ್ನು ‘ವ್ಯಧಿ’ ವಾಗಲು ಬಿಟ್ಟು ಆ ಆದಿವಾಸಿಗಳಿಗೆ, ಯೂರೋಪಿಯನ್ನರ ಪ್ರಕಾರ, ನೆಲದೊಡೆಯರಾಗುವ ಯಾವ ಹಕ್ಕೂ ಯಾವ ಯೋಗ್ಯತೆಯೂ ಇರಲಿಲ್ಲ. ಇಂದು ನಮ್ಮ ದೇಶದಲ್ಲಿಯೂ ಆದಿವಾಸಿಗಳನ್ನು ಅವರವರ ಸಹಜ ಪ್ರಕೃತಿಕ ಪರಿಸರದಿಂದ ಹೊರದಬ್ಬಲು ಇದೆ ಕಾರಣಗಳನ್ನು ಬಳಸಲಾಗುತ್ತಿದೆ. ಭೂಮಿಯ ಮಾಲಿಕತ್ವ ಹಾಗೂ ಆದರ ಬಳಕೆಯನ್ನು ನಿರ್ಧರಿಸುವಲ್ಲಿ ರಾಜಕೀಯ ಹಾಗೂ ‘ವೈಚಾನಿಕ’ ದಕ್ಷತೆಯು ಅಂಶಗಳನ್ನು ಪ್ರತಿಪಾದಿಸಲಾಗುತ್ತಿದೆ. ಇವೆಲ್ಲ ವಿದ್ಯಮಾನಗಳನ್ನು ಪರಿಗಣಿಸಿದರೆ, ಆಧುನಿಕ ವಿಜ್ಞಾನದ ಹೊರಕವಚವಿಲ್ಲದಿದ್ದಲ್ಲಿ ವಸಾಹತುಶಾಹಿ ತನ್ನ ಕರಾಳ ನಗ್ಯರೂಪವನ್ನು ಮುಕ್ಕಿಕೊಳ್ಳುವುದು ಅಸಾಧ್ಯವಾಗುತ್ತಿತ್ತು ಎಂಬ ಸತ್ಯ ಸ್ವಷ್ಟವಾಗುತ್ತದೆ.

ಸಾಮ್ರಾಜ್ಯಶಾಹಿಗೆ ಹೀಗೆ ಸೈದ್ಧಾಂತಿಕ ಚೆರಕಿಕ್ಕೊಂದನ್ನು ಒದಗಿಸುವುದರ ಚೋತೆಗೆ ಆಧುನಿಕ ವಿಜ್ಞಾನ ಸ್ವತಃ ತಾನೆ ತನ್ನದೇ ರೀತಿಯ ವಸಾಹತುಶಾಹಿ ನೀತಿಯನ್ನೂ ಅನುಸರಿಸಿದೆ. ಅನ್ನ ಸಂಸ್ಕೃತಿಗಳ ವಿಜ್ಞಾನ ತಂತ್ರಜ್ಞಾನಗಳ ಬಗೆಗಿನ ಆದರ ಮೂಲಭೂತ ಅಸಹನೆ ವಸಾಹತುಶಾಹಿ ಯುಗದ ನಂತರವೂ ಮುಂದುವರೆದಿದೆ. ಗಳಿಗಳಲ್ಲಿ ತನ್ನ ಕುಖ್ಯಾತ ಟಿಪ್ಪಣಿಯಲ್ಲಿ ಲಾಡ್‌ವೆಕಾಲೆ ಹೇಳಿದ: ‘ಪಾಶ್ಚಿಮಾತ್ಮಕ ಸಾಹಿತ್ಯದ ಮೂಲಭೂತ ಮೇಲುಗಾರಿಕೆ ಈಗ ಎಲ್ಲರೂ ಒಷ್ಣವಂಧ ವಿಷಯವಾಗಿದೆ. ಒಂದು ಬಳಿಯ ಏರೋಪ್‌ ಸಾಹಿತ್ಯದ ಗ್ರಂಥಬಂಡಾರದ ಒಂದೇ ಒಂದು ಕಪಾಟು ಇಡೀ ಇಂಡಿಯಾ ಹಾಗೂ ಅರೇಬಿಯಾದ ಒಟ್ಟು ದೇಶೀಯ ಸಾಹಿತ್ಯವನ್ನು ಸರಿಗಟ್ಟಬಲ್ಲದು ಎನ್ನಬುದ್ದನ್ನು ನಿರಾಕರಿಸುವ ಒಬ್ಬನೇ ಬಳಿ ಪೊರಾತ್ಯ ತಜ್ಜಾನನ್ನೂ ನಾನು ಕಂಡಿಲ್ಲ! ಮುಂದುವರೆದು ಆತ ಪೂರ್ವ ದೇಶಗಳ ಅಸಂಬಂಧ ಇತಿಹಾಸ, ಅಸಂಬಂಧ ಅಧ್ಯಾತ್ಮ, ಅಸಂಬಂಧ ದ್ವೈಪಶಾಸ್ತ್ರ’ ಗಳಾವುದಕ್ಕೂ ಯಾವುದೆ ರೀತಿಯ ಉತ್ತೇಜನವನ್ನೂ ಬ್ರಿಟಿಷ್ ಸರಕಾರ ನೀಡಬಾರದೆಂದು ವಾದಿಸಿದ. ಆಧುನಿಕ ವಿಜ್ಞಾನ ಹೀಗೆ ವಸಾಹತುಶಾಹಿಯೊಂದಿಗೆ ಕೈಜೊಡಿಸುವ ಹೊದಲು ಲಿಷ್ಟ್ ಯಾವತ್ತೂ ವಿಭಿನ್ನ ಜ್ಞಾನ ಪರಂಪರೆಗಳನ್ನು ಸರ್ವಾಜಗಳನ್ನು ಸಹಜ ಗೌರವದಿಂದ ಕಾಣುತ್ತಿತ್ತು. ಈಗ ಮಾತ್ರ, ವಸಾಹತುಶಾಹಿಯ ಒತ್ತುದೆ ಕಾರಣವಾಗಿ ಆಧುನಿಕ ವಿಜ್ಞಾನ ತನಗಿಂತ ಬೇರೆಯಾದ ಬೇರೆಲ್ಲ

ಜ್ಞಾನಪ್ರಸ್ಥಾನಗಳನ್ನು ಅಂಥತ್ತದೆ, ಅತಾಕೆಕರೆ, ಮಾಂತ್ರಿಕರೆಗಳ ಅಬದ್ದ ರಾಶಿಯೆಂದು ಜರಿದು ತನ್ನ ಸರ್ವಾಧಿಪತ್ಯನ್ನು ಸ್ಥಾಪಿಸಲೊಡಗಿತು; ಅನ್ನವಾದುದನ್ನು, ತನ್ನ ಅಳವಿಗೆ ನಿಲುಕದ್ದುದನ್ನು ನಾಶವಾಡಲೊಡಗಿತು.

ಕಾಲಾನುಕ್ರಮದಲ್ಲಿ ೯೦ಫ ರೋಗಿಷ್ಟ ಮನೋಭಾವ ಸಾಂಪ್ರದಾಯಿಕರನ್ನು ಮಾತ್ರವಲ್ಲದ ‘ಪ್ರಗತಿಎಲ್’ ಸಾಮಾಜಿಕ ಕಾರ್ಯಕರ್ತರನ್ನೂ ಕಾಡಲಾರಂಭಿಸಿತು. ೯೦ದು ಭಾರತದಲ್ಲಿ ಹುಟ್ಟಿರುವ ನಾನಾ ರೀತಿಯ ಜನ ವಿಚ್ಛಾನ ಚೆಳವಳಿ-ಸಂಸ್ಥೆಗಳೆಲ್ಲವೂ ಕೂಡ ಮೂಲತಃ ಬಡ ಗ್ರಾಹಿಣ ಸಮುದಾಯಗಳಲ್ಲಿ ವೈಚಾನಿಕತೆಯನ್ನು, ಆಧುನಿಕ ಜ್ಞಾನವನ್ನು ಬಿತ್ತುವ ಪ್ರಯತ್ನದಲ್ಲಿ ತೊಡಗಿಕೊಂಡಿವೆ. ಆ ಸಮುದಾಯಗಳ ಪಾರಂಪರಿಕ ಜ್ಞಾನವನ್ನು ಮೂಡನಂಬಿಕೆಯೆಂದು ಮೂದಲಿಸುತ್ತ ಈ ಸಂಸ್ಥೆಗಳು ಅಂತಿಮವಾಗಿ ಇನ್ನೊಂದು ರೀತಿಯ ಮೂಡನಂಬಿಕೆಯನ್ನು - ಆಧುನಿಕ ವಿಚಾನನ್ನೇ ಲಿಂಗಾಂಶಾದ ಮೂಡನಂಬಿಕೆಯನ್ನು-ಪ್ರಸರಿಸುತ್ತಿವೆ. ೯೦ಫ ಚೆಳವಳಿ-ಸಂಸ್ಥೆಗಳ ಬಹುಷಾಲು ಸದಸ್ಯರು ಭಾರತದ ಮೇಲ್ಲುಗ್ರಾಗಳಿಗೆ ಸೇರಿರುವುದು ಕಾತಕಾಳೀಯವೇನಲ್ಲ. ಆಧುನಿಕ ವಿಚಾನದ ವಸಾಹತುಶಾಹಿ ಯುಕ್ತಿಯ ಮಾನಸಿಕ ಬಲಿಪೂರ್ವಗಳೂ ಭೌತಿಕ ಪ್ರವರ್ತಕರೂ ಆದ ಇವರು ಪರ್ಯಾಯ ಜ್ಞಾನಪರಂಪರೆಗಳ ಹಾಗೂ ಜೀವನವಿಧಾನಗಳ ಇರುವಿಕೆಯನ್ನೇ ತವರ್ಗೊಂದು ಸರ್ವಾಲೆಂದು ಬಗೆಯುವವರು.

ಆಧುನಿಕ ತಂತ್ರಜ್ಞಾನದ ಹಾದಿಯೂ ಇದಕ್ಕಿಂತ ಭಿನ್ನವೇನಲ್ಲ. ಬೃಹತ್ ಯಂತ್ರಾರ್ಥಿತವಾದ ತನಗಿಂತ ಬೇರೆ ರೀತಿಯಲ್ಲಿ ಶಕ್ತಿಮೂಲಗಳನ್ನು ಬಳಸಿಕೊಳ್ಳುವ ದೇಶೀಯ ತಂತ್ರಜ್ಞಾನಗಳನ್ನು ಅದು ಸರ್ವಧಾ ಸಹಿಸುವುದಿಲ್ಲ. ತನಗೆ ಗಮನ ಕೊಡದೆ ಜನರು ತಮ್ಮ ಪಾರಂಪರಿಕ ಪ್ರಕೃತಿಸಂಖೇದ ತಂತ್ರಜ್ಞಾನಗಳನ್ನು ಬಳಸುವುದರ ಬಗ್ಗೆ ಅದು ಕೆಂಡಕಾರುತ್ತದೆ. ಆಧುನಿಕ ಬೇಡುವ ಪರಮಾಧಿಕಾರವನ್ನು ಅದಕ್ಕೆ ನೀಡುವಲ್ಲಿ ಅದಕ್ಕಿಂತ ಅನ್ನವಾದ ಪ್ರಾಣಿಗತ್ತು, ಸಸ್ಯಜಗತ್ತುಗಳನ್ನು ಮಾತ್ರವಲ್ಲ, ಸಂಸ್ಕೃತಿಗಳನ್ನೂ ಬಲಿಕೊಡಬೇಕಾಗುತ್ತದೆ.

ಸಾಮಾನ್ಯ ಅಧರದಲ್ಲಿ ವಸಾಹತುಶಾಹಿ ಮೂರನೇ ಜಗತ್ತಿನಿಂದ ಕಾಲ್ತೆಗೆದ್ದರೂ ವಸಾಹತುಶಾಹಿ ವಿಚಾನ ಟೆಲ್ರೇಜನ್ ಕುದುರೆಯ ರೂಪದಲ್ಲಿ ಅಲ್ಲಿಯೆ ಉಳಿದು ಕೊಂಡಿದೆ. ಮೂರನೇ ಜಗತ್ತಿನ ಪ್ರತಿಷ್ಠಿತ ವರ್ಗಗಳನ್ನು ತನ್ನ ಕೈಗೊಂಬಿಗಳಾಗಿ ಮಾಡಿಕೊಂಡು ಅದು ಆಧುನಿಕ ಪ್ರಶ್ನಾಮುಕ್ತ ಹೊರತಾದುದೆಲ್ಲವನ್ನೂ ಹಾಗೂ ಅದರ ಪ್ರಭಾವಕ್ಕೆ ಪ್ರಕಾಗದೆಲ್ಲವನ್ನೂ ಬಾಲಿಶವೆಂದೂ ಅನಾಗರಿಕವೆಂದೂ ಚಿತ್ರಸುವುದರಲ್ಲಿ ನಿರತವಾಗಿದೆ.

ಭಾಗ ೩

ಜೀವವೀರೋಧಿ ಮತಿಶಕ್ತಿ

ಈಗ ಈ ನಮ್ಮ ಅಧ್ಯಯನದ ವ್ಯಾಪ್ತಿಯನ್ನು ಕೊಂಡ ವಿಸ್ತರಿಸಿಕೊಂಡು, ಆಧಿವ್ಯಾಧಿಗೊಂಡ ದೇಶಗಳಲ್ಲಿ ಹಾಗೂ ಮೂರನೆಯ ಜಗತ್ತಿನಲ್ಲಿ ಜೀವಪ್ರತ್ಯೆಗಳ ಮೇಲೆ ಆಧುನಿಕ ವಿಚಾನ ಉಂಟುಮಾಡಿರುವ ಪ್ರಭಾವಗಳನ್ನು ಪರೀಕ್ಷೆಸೋಣ.

ಆಧುನಿಕ ವಿಚಾನಕ್ಕಿಂತ ಪ್ರಾವರ್ದ ದ ಬಹುತೇಕ ಜ್ಞಾನವಾಗಳಾಗಳು ಪ್ರಾಕೃತಿಕ ಪ್ರತ್ಯೆಗಳ ವಿಷಯದಲ್ಲಿ ಕನಿಷ್ಠಾತಿಕನಿಷ್ಟ ಮುದ್ದು ಪ್ರವೇಶದ ನಿಲವನ್ನು ಹೊಂದಿದ್ದವೇ. ಜೀವಸಂಜ್ಞೆ ಪ್ರತ್ಯೆಯಾಗಳು ಹಾಗೂ ತಂತ್ರಗಳನ್ನೇ ಬಹುಮುಖ್ಯವಾಗಿಬ್ಬುಕೊಂಡ ೯೦ಫ ಜ್ಞಾನಸಂಪಾದನಾ ಕ್ರಮಗಳು ಸಹಜವಾಗಿಯೆ ಜೀವಪರವೂ ಜೀವಪ್ರತ್ಯೆಯವೂ ಆಗಿದ್ದವು. ಆಧುನಿಕ ವಿಚಾನ ಮಾತ್ರ ಈ ನಿಲವನ್ನು ಸಂಪೂರ್ಣವಾಗಿ ಉಂಟುಮಾಡಲು ಹಾಗಣಿತು. ಮಾನವ ಚಕ್ಷುವಚಿಕೆಯ ಎಲ್ಲ ಕ್ಷೇತ್ರಗಳಲ್ಲಿ ಅದು ಆಧುನಿಕ ಪ್ರಶ್ನಾಮುದ ತಂತ್ರಜ್ಞಾನೀಯ ಮಾದರಿಯನ್ನು ಹೇರಲು ಯುತ್ತಿಸಿತು. ಹೀಗಾಗಿ, ಸಂಯುಕ್ತ ರಾಷ್ಟ್ರಸಂಸ್ಥೆಯ ತಥಾಕಥಿತ ‘ಅಭಿವ್ಯಾಧಿ ಕೇಂದ್ರಿತ ದಶಕಗಳ್’ಲ್ಲಿ ಮೂರನೆಯ ಜಗತ್ತಿನ ದೇಶಗಳಲ್ಲಿಯ ದೇಶೀಯ ತಂತ್ರಗಳನ್ನು ನಿರ್ಮಾಲನ ಮಾಡಿ ಆ ಸ್ಥಾನದಲ್ಲಿ ಆಧುನಿಕ ಪಾಶ್ಚಾಯಾತ್ಮಕ ವಿಚಾನ-ತಂತ್ರಜ್ಞಾನವನ್ನು ಪ್ರತಿಷ್ಠಾಪಿಸುವುದು ಆ ಸಂಸ್ಥೆಯ ವಿಶ್ವ ಅಭಿವ್ಯಾಧಿ ಕಾರ್ಯಕ್ರಮದ ಅತಿಮುಖ್ಯ ಅಂಶವಾಗಿತ್ತು. ೯೦ಫ ಆಮೂಲಾಗ್ರಹಲ್ಲಿ ಸಮರ್ಥಸುವಲ್ಲಿ ಮತ್ತೆ ಆಧುನಿಕ ಪರಿಕಲ್ಪನೆಗಳಾದ ‘ಕಾರ್ಯಕ್ಷಮತೆ’ ಹಾಗೂ ‘ಅಧಿಕ ಉತ್ಪಾದನಾ ಸಾಮಾಜಿಕ’ಗಳನ್ನೇ ಬಳಸಿಕೊಳ್ಳಲಾಯಿತು. ೯೦ಫವನ್ನು ಹೊರತುಪಡಿಸಿ ಬೇರೆಯೆ ಕೆಲವು ಅಭಿವ್ಯಾಧಿಯ ಮಾನದಂಡಗಳಿರುವುದೂ ಸಾಧ್ಯ ಎನ್ನುವುದು ಈ ಕಾರ್ಯಕ್ರಮಗಳ ರೂಪಾರ್ಗಳಿಗೆ ಕೊಂಡವೂ ಹೊಳೆಯಿಲ್ಲ. ವಿಚಾನ-ತಂತ್ರಜ್ಞಾನಗಳ ಅಯ್ಯೆಯಲ್ಲಿ ಈ ಎಲ್ಲ ನಾಯಕರೂ ಪ್ರಶ್ನಾಮುದ್ದೆ ಸರ್ವಶೈಷಣ್ಯ ಎಂದು ಬಲವಾಗಿ ನಂಬಿಕೊಂಡಿದ್ದರು. ಈಗ ಮಾತ್ರ, ಹತ್ತು ಹಲವು ನಿರ್ದಿಷ್ಟ ಕ್ಷೇತ್ರಗಳಲ್ಲಿ, ತನ್ನ ಕಾರ್ಯಕ್ರಮದ ಕಾರಣಕಾಗಿಯೆ ಆಧುನಿಕ ವಿಚಾನ ಇನ್ನಾವುದೆ ಚಾರ್ಚಾನವಿಧಾನವು ಎಂದೂ ಮಾಡಲು ಸಾಧ್ಯವಿರದಿದ್ದಷ್ಟು ಅವಾರ ಪ್ರಮಾಣದ ಹಾಗೂ ಅಸಂಖ್ಯೆ ರೀತಿಯ ಹಾನಿಯನ್ನು ಉಂಟುಮಾಡಿರುವುದರ ಬಗ್ಗೆ ನಮಗೆ ಸ್ವಷ್ಟ ಸಾಕ್ಷಾಗಳು ದೋರೆಯಲಾರಂಭಿಸಿವೆ.

ಹೀಗೆಂದಾಕ್ಷಣ, ಆಧುನಿಕ ಪ್ರಾವರ್ದ ಕಾಲದಲ್ಲಿ ಲಿನಾಶಕ ಸಂಸ್ಕೃತಿಗಳು ಇರಲೇ ಇಲ್ಲವೆಂದಲ್ಲ. ಆ ಕಾಲದಲ್ಲಿಯೂ ಅರಣ್ಯವಾಶ, ಪ್ರಕೃತಿ ವಿಧ್ಯಾಸಗಳು ನಡೆದ ಬಗ್ಗೆ ಅನೇಕ ನಿರ್ದರ್ಶನಗಳು ಸಿಗುತ್ತದೆ. ಆದರೆ, ಆಧುನಿಕ ವಿಚಾನದ ಹೆಸರಿನಲ್ಲಿ ಪ್ರಕೃತಿ

ಪುನರ್ಾನಿವಾರಣಾದ ದಿರಿಸಿನಲ್ಲಿ ನಡೆದ ಪ್ರಕೃತಿನಾಶ ಮಾತ್ರ ಅಭೂತಪೂರ್ವ ವಾದುದು. ನಾನಿಲ್ಲಿ ಅರಣ್ಯಪೋಷಕ, ಕೃಷಿ, ವೈದ್ಯಕೀಯ ಹಾಗೂ ಶಿಶು ಅಹಾರಗಳ ಕ್ಷೇತ್ರಗಳಿಂದ ಕೆಲವು ಉದಾಹರಣೆಗಳನ್ನು ಎತ್ತಿಕೊಂಡು ಈ ಅಂಶವನ್ನು ವಿವರಿಸಲು ತ್ರಯಿತಿಸುತ್ತೇನೆ.

ಅರಣ್ಯ ಪೋಷಕೆಯೆಂಬ ಅರಣ್ಯ ನಾಶ

ಮರಮಟ್ಟಿನೆ ಮೇಲೆ ನೆಟ್ಟಿ ಕೆಲ್ಲಿ ಮರಗಳನ್ನು ಕಾಣದೆ ಹೋಗುತ್ತದೆ. ಮರಗಳ ಮೇಲೆ ನೆಟ್ಟಿ ಕೆಲ್ಲಿ ಕಾಡಿಗೆ ಕುರುಡಾಗುತ್ತದೆ.

‘ವೈಚಾನಿಕ ಅರಣ್ಯಪಾಲನೆ’ಯ ಆವಿಷ್ಕಾರವಾದ ನಂತರ ‘ಅರಣ್ಯ’ ದ ಅರ್ಥವೆ ಸಂಪೂರ್ಣವಾಗಿ ಬದಲಾಗಿಹೋಗಿದೆ. ಆಧುನಿಕ ವಿಚಾನಿವು ತನ್ನ ಆಧುನಿಕ ರೂಪಕಲ್ಪನೆಗೆ ಒಗ್ಗಿಕೊಳ್ಳಬಂತೆ ‘ಅರಣ್ಯ’ ದ ಪರಿಕಲ್ಪನೆಯನ್ನು ಆಮೂಲಾಗ್ರಾವಾಗಿ ರೂಪಾಂತರಿಸಿದೆ. ಕಾಡು ಎನ್ನುವುದು, ಮಾನವ ಮುಟ್ಟಿದ ಕಾಡನ್ನುವುದು ವೈದ್ಯಿಕಾರ್ಥ ಜೀವರೂಪಗಳ ಸಮುದಾಯವಾಗಿರುವಂಥದು; ಆತ್ಮಪೋಷಕ ಕಾಡು ಮಣ್ಣನ್ನು ನಿಷ್ಪಯೋಜಕವಾದ (ಆದರೆ, ಮಾನವನ ಕ್ರೇಗೆ ಹ್ಯಾಗೆ ತೋರುವ) ಜೀವಚಾರಿತಾಶಿಲ್ಯನ್ನು ಒಳಗೊಂಡು ಸಮೃದ್ಧವೂ ಸಂಪೂರ್ಣವೂ ಆಗಿರುವಂಥದು. ಆಧುನಿಕ ವಿಚಾನಿವು ಎಂಥ ಭಗೀರಥ ಪ್ರಯತ್ನ ಪಟ್ಟಿರೂ ಸಹ ನೈಸರ್ಗಿಕ ಅರಣ್ಯವನ್ನು ಪುನರ್ಾಸ್ಪಾನೆಲಾರದು. ಅದೇ, ಪ್ರಾಕೃತಿಕ ಕಾಡೊಂದು, ಕಾಲಾನುಕ್ರಮದಲ್ಲಿ, ತನ್ನನ್ನು ತಾನೆ ಪುನರ್ಾಸ್ಪಾನಿ ಮಾಡಿಕೊಳ್ಳಬಹುದು; ಅಂಥ ಪ್ರಕ್ರಿಯೆಯಲ್ಲಿ ಮಾನವನ ಹಸ್ತಕ್ಷೇತ ಸ್ವಲ್ಪವೂ ಇರುಬಾರದು ಅಷ್ಟೇ. ಕನಾಟಕದ ಬಂಡಪುರ ವಸ್ತುಧಾವುದ ಕಢೆ ಇದಕ್ಕೊಂದು ದೊಡ್ಡ ನಿದರ್ಶನ; ಅಲ್ಲಿ, ಕಳೆದ ಏಳು ಪರಫಾಗಳ ಅವಧಿಯಲ್ಲಿ ಮಾನವ ರಕ್ಷಣೆಯನ್ನು ಪಡೆದ, ಆದರೆ ಅತನ ಮಧ್ಯಪ್ರವೇಶದಿಂದ ಬಾಧಿತವಾಗೆ ತನ್ನ ಪಾಡಿಗೆ ತಾನು ಬಿಟ್ಟುಕೊಡಲ್ಪಟ್ಟ ಕಾಡು, ಈಗ ತನ್ನ ಸಂಕೀರ್ಣ ಪಾರಿಸರಿಕ ವ್ಯವಸ್ಥೆಯನ್ನು ತಾನಾಗಿಯಿ ಮತ್ತೆ ಸ್ವಷ್ಟಿಸಿಹೊಂಡಿದೆ.

ಕಃ ಹಿಂದೆ, ಪಾರಿಸರಿಕ ವ್ಯವಸ್ಥೆಯನ್ನು ಪುನರ್ಾಸ್ಪಾನವ ಅನೇಕ ಪ್ರಯತ್ನಗಳು ನಡೆದಿವೆ; ಆ ಪ್ರಯತ್ನಗಳಲ್ಲಿಲ್ಲ ಮರಗಳನ್ನು ಬಹುಮುಖ್ಯ ಅಂಶವೆಂದು ಪರಿಗೆರೆಸಲಾಗಿದೆ. ಹಾಗೆಯೆ, ಕೃಷಿ ಕ್ರಿಯೆಗೆ ಬದಗಿಬರುವ ಕೆಲವು ಆಯ್ದು ಜಾತಿಯ ಮರಗಳನ್ನು ಬೆಳೆಸುವಲ್ಲಿ ವಿಶೇಷ ಆಸಕ್ತಿ ತೋರಲಾಗಿದೆ. ಇಂಥ ಮರಗಳು ಸ್ಥಳೀಯ ಪರಿಸರಕ್ಕೂ ಸ್ಥಳೀಯ ಸಂಪನ್ಮೂಲಗಳಿಗೂ ಮಾತ್ರವಲ್ಲದೆ ಸ್ಥಳೀಯ ಅಗತ್ಯಗಳಿಗೂ ಹೊಂದಿಕೊಳ್ಳಬಂಥವು. ಹೀಗೆ, ಪಾರಂಪರಿಕ ಅರಣ್ಯ ಪೋಷಕೆಯು ಮೂಲತಃ:

ಅರ್ಥದಲ್ಲಿ ನೋಡಿದಾಗ ಸಮಗ್ರವಾದ ಅರಣ್ಯ ಪೋಷಕೆಯೇನಲ್ಲ, ನಿಜ. ಏಕೆಂದರೆ, ಇರಿ ಕೆಲವು ಮರಗಳನ್ನು ಬೆಳೆಸುವುದು ಕಾಡು ಬೆಳೆಸಿದಂತಾಗುವುದಿಲ್ಲ. ಆದಾಗ್ಯಾ ಅದು ಅರಣ್ಯ ಪೋಷಕೆಯ ಮಧ್ಯವಧಿ ಹಂತವೇಂದನ್ನು ಪ್ರತಿನಿಧಿಸುವಂಥದು. ಈ ಸಂಗತಿಗಳಿನೇ ಇರಲಿ, ಕೊನೆಯ ಪಕ್ಷ, ಹೀಗೆ ತೋಪುಗಳನ್ನು ಬೆಳೆಸುವ ಹಳ್ಳಿ ರೈತರು ವೈಚಾನಿಕ ರೀತಿಯನ್ನು ಅರಣ್ಯವನ್ನು ಸ್ವಷ್ಟಿಸಿದ್ದೇವೆಂದೇನೂ ಬೀಗುವುದಿಲ್ಲ. ತಮ್ಮ ವಿಧಾನದಲ್ಲಿಯೂ ಕೆಲವು ಸಸ್ಯರೂಪಗಳೂ ಪ್ರಾಣಿಗಳೂ ನಷ್ಟವಾಗಿ ಹೋಗುತ್ತವೆ ಯೆಂಬ ಎಚ್ಚರ ಆ ರೈತರಿಗುಂಟು.

ಇನ್ನೊಂದಿಡೆ, ಸಹಜ ಅರಣ್ಯದ ಪರಿಕಲ್ಪನೆಗೂ ಹಾಗೂ ರೈತರ ಪ್ರಯತ್ನಕ್ಕೂ ತದ್ವಿರುದ್ಧವಾಗಿ ಭಾರತದ ಸರ್ಕಾರಿ ಇಲಾಖೆಗಳ ಅರಣ್ಯಪೋಷಕೆಯ ಪರಿಕಲ್ಪನೆಯು ಏಕಜಾತಿವೈಕ್ಯ ಪೋಷಕೆಯನ್ನೇ ಅವಲಂಬಿಸಿಕೊಂಡಿರುತ್ತದೆ. ಇಂಥ ನೀತಿಯ ಪ್ರಕಾರ ಮಣ್ಣ ಭೂರ್ಗರಹದ ಜೀವಶಕ್ತಿಯ ಪದರವೇಂದೇನಲ್ಲ; ಬದಲಾಗಿ, ಅದು ಮಾನವ ಸುರಿಯುವ ಬೀಜ-ಗೊಬ್ಬರಗಳನ್ನು ಹಿಡಿದಿಟ್ಟುಕೊಳ್ಳುವ ಒಂದು ಪಾತ್ರ ಮಾತ್ರ; ಆ ಪಾತ್ರೀಯೋಳಕ್ಕೆ ಹೆಚ್ಚು ಹೆಚ್ಚು ರಾಸಾಯನಿಕ ಗೊಬ್ಬರವನ್ನೂ ಶ್ರೀಮಿನಾಶಕವನ್ನೂ ತುಂಬಿದಷ್ಟು ಅದು ಹೆಚ್ಚು ಹೆಚ್ಚು ವ್ಯವಸ್ಥಿತವಾಗಿ ಕೆಲಸ ಮಾಡುತ್ತದೆ.

ಭಾರತದಲ್ಲಿ ಪ್ರಸ್ತುತ ಪ್ರಬಲವಾಗಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಇಂಥ ವೈಚಾನಿಕ ಅರಣ್ಯ ಪೋಷಕೆಯ ಕ್ರಮದ ಬಹುದೊಡ್ಡ ಸಂಕೇತಗಳಿಂದರೆ ತೇಗ, ನೀಲಗಿರಿ ಹಾಗೂ ಹೈನ್ ನೆಡುತ್ತೋಪುಗಳು. ಕೇವಲ ಆಯ್ದು ಕೆಲವು ಜಾತಿಯ ಮರಗಳನ್ನು ನೆಡುಪುದಕ್ಕಷ್ಟೆ ಕುಗಿಕೊಂಡ ಇಂಥ ವಿಧಾನದಲ್ಲಿ, ನೈಸರ್ಗಿಕ ಅರಣ್ಯದ ಜಾಗದಲ್ಲಿ ಏಕಜಾತಿ ಮರಗಳ ತೋಪುಗಳನ್ನು ಬೆಳೆಸುವುದು ಅಂತಿಮವಾಗಿ ಅರಣ್ಯಾಶದ ಕಾರ್ಯಕ್ರಮವ ಆಗಿರುತ್ತದೆ. ರಾಶಿರಾಶಿ ಮರಗಳನ್ನು ಕಡಿಯುವ ಹಳೆಯ ಕ್ರಮಕ್ಕಿಂತ ಇಂಥ ಆಧುನಿಕ ಕ್ರಮವು ಹೆಚ್ಚು ಗುಪ್ತಸೂಕ್ಷ್ಮವೂ ಸಂಪೂರ್ಣವಿನಾಶಕವೂ ಆಗಿರುತ್ತದೆ. ಆ ಹಳೆಯ ಕ್ರಮದ ಪಾಠದ ಹೋರೆಯನ್ನು ದುರಾಸೆಯ ಗುತ್ತಿಗೆದಾರರ ಹಾಗೂ ವ್ಯಾಪಾರಿಗಳ ಮೇಲೆ ಹೇರಬಹುದು; ಆದರೆ ಸರ್ಕಾರಿ ನೀತಿಯ ಬೆಂಬಲ ಪಡೆದ, ‘ವೈಚಾನಿಕ’ ವೆಂಬ ಮುದ್ರೆ ಮೇರೆಸುವ, ಏಕಜಾತಿ ನೆಡುತ್ತೋಪುಗಳ ಕಾರ್ಯಕ್ರಮವನ್ನು ಯಾರೂ ವಿರೋಧಿಸಲು ಸಾಧ್ಯವಿಲ್ಲವಲ್ಲ. ಇಂಥ ಯೋಜನೆಗಳು ಅರಣ್ಯ ಪುನರ್ಾಸ್ಪಾನ ನಾಟಕವಾದುತ್ತಾ, ಅಂತಿಮವಾಗಿ, ಲಕ್ಷ್ಯವೈದ್ಯದ ವ್ಯಕ್ತಿಸಮುದಾಯವನ್ನು ನಾಶಮಾಡಿ, ಅದರ ಎಡೆಯಲ್ಲಿ ಏಕರೂಪಿ ವ್ಯಕ್ಷ ಸೈನ್ಯಪೋಂದನ್ನು ಪ್ರತಿಷ್ಠಾಪಿಸುತ್ತೇವೆ.

ಮೇಲೆಂಬಿಡಿಕ್ಕೆಯೆ ಹೋಳಿಯುವಂತೆ, ವೈಚಾನಿಕ ಅರಣ್ಯ ಪೋಷಕೆಯು

ಆಧುನಿಕ ಯಂತ್ರಕ್ಕಾರಿಕೆಯ ಅಗತ್ಯಗಳಿಗೆ ಸಂಪೂರ್ಣವಾಗಿ ಅನುಗುಣವಾಗಿರುವದು. ಮನುಷ್ಯನಿಗೆ ‘ಉಪಯುಕ್ತ’ ವಾಗಿಲ್ಲದ ಎಲ್ಲ ಸ್ವ-ಪ್ರಾಣಿ-ರೂಪಗಳನ್ನು— ಅವು ಬೇರೆ ಕೆಲವು ಸ್ವ-ಪ್ರಾಣಿಗಳಿಗೆ ಉಪಯುಕ್ತವಾಗಿರಬಹುದು, ಒಟ್ಟು ಪರಿಸರ ಜಾಲಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಅವು ಅವಶ್ಯಕವಾಗಿದ್ದ ಕಾರಣಕ್ಕಾಗಿಯೆ ಅವುಗಳ ಸ್ವಾಷಿಯಾಗಿದ್ದರಿಬಹುದು, ಆ ಕಾರಣಕ್ಕಾಗಿಯೆ ಅವು ಉಳಿದು ಬೇಕಿಯುತ್ತಿರಬಹುದು ಎನ್ನುವ ಉಪಯೋಗ ಮಾಡದೆ — ಆಧುನಿಕ ವಿಚಾನ ಅವೆಲ್ಲವನ್ನೂ ನಿರಾವ ಮಾಡಿಹಾಕುತ್ತದೆ. ಹೀಗೆ, ತನಗೆ ‘ಉಪಯುಕ್ತವೋ ಅನುಪಯುಕ್ತವೋ’ ಎಂದಷ್ಟೆ ಜಗತ್ತಿನ ಜಿವಂತರೂಪಗಳನ್ನು ನೋಡುವ ಈ ವಿಚಾನ ಇಡಿ ಜಗತ್ತನ್ನು ತನ್ನ ವಸಾಹತಾಗಿ ಪರಿವರ್ತಿಸಿಕೊಳ್ಳುತ್ತದೆ. ತನಗೆ ಗ್ರಹಿಸಲು, ಸ್ವಾಷಿಸಲು ಸಾಧ್ಯವಿಲ್ಲದಂಥ ಕಾಡನ್ನು ನಾಶಮಾಡಿ ತನ್ನ ಅರಿವಿಗೆ ನಿಲುಕುವಂಥ ರೀತಿಯ ಕಾಡುಗಳನ್ನಷ್ಟೇ (ವಿಕಾತಿ ನೇಡುತೋಪ್ರಾಗಳನ್ನಷ್ಟೇ) ನಿರ್ವಿಸಿಕೊಳ್ಳುತ್ತದೆ. ಇಂಥ ಮನೋರ್ಥಮಾರ್ಗ ಕೆಲವೇಲ್ಲವೂ ವಿರೋಧಾಭಾಸಗಳಗೂ ವೈಚಿತ್ರ್ಯಗಳಿಗೂ ಕಾರಣವಾಗಬಿಲ್ಲದು. ಕೇರಳದ ಮರೊನ ಕಣವೆಯ ಕಥೆ ಇದಕ್ಕೊಂದು ದೊಡ್ಡ ನಿದರ್ಶನ. ಆ ಕಣವೆಯಲ್ಲಿ ವಿಚಾನ ಮೊದಲು ಆಘ್ಯತ ಪನರಾಶಿಯನ್ನು ನಾಶಮಾಡಿ ಅಣಕಟ್ಟುಂದನ್ನು ಕಟ್ಟಹೊರಟಿತು. ಕೆಲ ಕಾಲದ ತರುವಾಯ, ಆ ಅಣಕಟ್ಟೆಯನ್ನು ಕಟ್ಟಿದರೆ ಸ್ವತಃ ತಾನೆ ಕೆಲವು ಅಪರೂಪದ ಸ್ವ-ಪ್ರಾಣಿ-ಪ್ರಭೇದಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಅರಿವೂ ಅದ ಕ್ಷುಂಟಾಯಿತು. ಇವರಡರಲ್ಲಿ ಯಾವುದು ನಿಜವಾಗಿ ವೈಚಾನಿಕವಾದುದು - ಪರಿಸರ ನಾಶಗ್ರದು ಅಣಕಟ್ಟು ನಿರ್ವಿಸುವುದೋ? ಅಧವಾ, ಅಣಕಟ್ಟು ಕೈಬಿಟ್ಟು ಪರಿಸರ ಉಳಿಸಿಕೊಳ್ಳುವುದೋ? ಈ ಎರಡೂ ಪರಸ್ಪರ ವಿರೋಧಾತ್ಮಕ ನಿಲುವುಗಳನ್ನು ಆಧುನಿಕ ವಿಚಾನವೇ, ಕೊಂಚ ಕಾಲಾವಧಿಯ ಅಂತರದಲ್ಲಿ, ತಾಳಿತು. ಹಾಗಾದರೆ, ಮೊದಲು ‘ವೈಚಾನಿಕ’ವಾಗಿದ್ದ ಅಣಕಟ್ಟು ಕಟ್ಟಬೇಕೆನ್ನುವ ನಿಲುವು ಈಗ ‘ಅವೈಚಾನಿಕ’ ವೆಂದು ಅದೇ ವಿಚಾನವೇ ಹೇಳುವುದಾದರೆ ವಿಚಾನ ಬಹುಸೋಕ್ಕಿನಲ್ಲಿ ಮೇರಿಸುವ ಅದರ ಸತ್ಯ’ ದ ‘ಸಾರ್ವಕಾಲಿಕತೆ’ಯ ಗತಿಯೇನು? ಇದೆ ನಿದರ್ಶನದಲ್ಲಿ ವಿಚಾನದ ಕರಾಳತೆಯ ಇನ್ನೊಂದು ಮುಖ್ಯವನ್ನು ಗಮನಿಸಬಹುದು. ಆ ಬಡಪಾಯಿ ಮರೊನ ಕಣವೆಯ ಅರಣ್ಯರಾಶಿಗೆ ಬದುಕುವ ತನ್ನದೆ ಒಂದು ಹಕ್ಕಿದೆ ಎಂದೇನೂ ವಿಚಾನ ಹೇಳಲಿಲ್ಲ; ಬದಲಿಗೆ, ತನಗೆ ಉಪಯೋಗಿಲ್ಲದ್ದು ಎಂದು ಕಂಡಾಗ ಆ ಅರಣ್ಯವನ್ನು ನಾಶಮಾಡಹೊರಟಿತು, ತನಗೆ ಉಪಯುಕ್ತವಾಗಬಿಲ್ಲದು ಎಂದು ಕಂಡಾಕ್ಷಣ ಅದೆ ಅರಣ್ಯವನ್ನು ಉಳಿಸಿಕೊಳ್ಳಲೇಶಿಸಿತು. ಇದುವೇ ಆಧುನಿಕ ವಿಚಾನದ ಸಾಧನಕೇಂದ್ರಿತ ಅಂತರಾಳ.

ಆಹಾರ ಮತ್ತು ಸಮರ

‘ಮಾನವನ ಸಾಧನೆಗಳ ಬಗ್ಗೆ, ಆತ ಪ್ರಕೃತಿಯನ್ನು ಜಯಿಸಿದ ಬಗ್ಗೆ ಬಹುಮೆಚ್ಚಿಗೆಯಿಂದ ಮಾತನಾಡುವ ಗೀಳೋಂದು ನಮಗೆ ಹತ್ತಿಕೊಂಡಿದೆ. ಇಂಥ ದಿಗ್ಂಜಯಕ್ಕೂ ಸದ್ಯ ನಾರ್ಥಿಗಳು ಯಾರೋಪ್ ಬಂಡದ ಮೇಲೆ ಸಾಧಿಸಿರುವ ದಿಗ್ಂಜಯಕ್ಕೂ ಅಂಥ ದೊಡ್ಡ ವ್ಯಾತ್ಯಾಸಗಳೇನಿಲ್ಲ. ಹಾಗೆಯೇ, ನಾರ್ಥಿ ಸರ್ವಾಧಿಕಾರದ ವಿರುದ್ಧ ಯಾರೋಪ್ ಇಂದು ಬಂಡಾಯವೇಳುತ್ತಿರುವಂತೆಯೇ, ಮಾನವನ ಶೋಷಣೆಯ ವಿರುದ್ಧ ಪ್ರಕೃತಿ ಬಂಡಾಯವೇಳುತ್ತಿದೆ. ಮನುಷ್ಯ ಮನುಷ್ಯನನ್ನು ಬೇರೆಯಾಡಿ ಭಕ್ಷಿಸುವುದು ‘ನರಭಕ್ತಕತೆ’ ಯೆಂದೇನಿಸಿಕೊಳ್ಳುವಾಗ, ಮನುಷ್ಯ ಶೋಷಣೆಯ ಮೂಲಕ ಪ್ರಕೃತಿಯನ್ನು ಗೆಲ್ಲಹೊರಟಿರುವುದೂ ‘ನರಭಕ್ತಕತೆ’ ಯೇ ಹಾದು; ಯಾಕೆಂದರೆ ಮಾನವನೂ ಅಂತಿಮವಾಗಿ ಪ್ರಕೃತಿಯ ಒಂದು ಭಾಗ ತಾನೇ.’

- ಇ.ಬಿ. ಬ್ಯಾಲ್ರೂಫ್ರೋ ಈ ಮಾತುಗಳನ್ನು ಹೇಳಿದ್ದ ಇಳಿಜಿ ರಲ್ಲಿ. ಇದಕ್ಕೆ ಸರಿಸುಮಾರು ನೂರು ವರ್ಷಗಳ ಮುಂಚೆ, ಇಲಳಂರಲ್ಲಿ, ‘ರಸಾಯನಶಾಸ್ತ್ರವು ಕ್ಯಾಫಿ ಹಾಗೂ ದೇಹರಚನಾಶಸ್ತದಲ್ಲಿ ಅನ್ನಯವಾಗಬುಲ್ಲ ಬಗೆ’ ಎನ್ನುವ ಲೇಖನ ವೋಂದರಲ್ಲಿ ವಿಚಾನ ಜಸ್ಟ್ಸ್ ಲೀಟಿಗ್ರ್ ಸಸ್ಯವೋಂದರ ಜಿವನಕ್ಕೆ ಅವಶ್ಯಕವಾದ ಸರ್ವ ಅಂಶಗಳನ್ನು, ಅಂಥದೊಂದು ಸಸ್ಯವನ್ನು ಸುಟ್ಟಿ ನಂತರ, ಅದರ ಸಾವಯವ ಪದಾರ್ಥಗಳನ್ನೆಲ್ಲ ಭಸ್ಯ ಮಾಡಿದ ನಂತರ, ಉಲ್ಯಾವ ಬೂದಿಯಲ್ಲಿರುವ ಬಿನಿಜ ಲವಣಗಳಲ್ಲಿ ಪಡೆಯಬಹುದು ಎಂದು ವಾದಿಸಿದ್ದ. ಈ ಸಾರಜನಕ, ರಂಜಕ ಹಾಗೂ ಪ್ರೋಟಾಷ್ ರೂಪದ ಈ ಬಿನಿಜ ಲವಣಗಳನ್ನು ಮತ್ತೆ ಸಸ್ಯಗಳಿಗೆ ನೀಡಿದಲ್ಲಿ ಅವು ಬೇಕಿಯವವು, ಭಲ ನೀಡುವವು ಎಂದು ಆತ ಪ್ರತಿಪಾದಿಸಿದ. ಭೋತಶಾಸ್ತ್ರ ಮತ್ತು ರಸಾಯನಶಾಸ್ತ್ರ ಈ ರೀತಿಯಲ್ಲಿ ಜಿವಶಾಸ್ತವನ್ನು ಇನ್ನಷ್ಟು ಸೂಕ್ಷ್ಮಗೊಳಿಸಲು ಪ್ರಯತ್ನಿಸಿದವು, ಹಾಗೂ ಈ ಪ್ರಯತ್ನದ ಫಲವಾಗಿ ಸಸ್ಯವನ್ನುವುದು ಒಂದು ಸಂಸ್ಕರಣೆಯಂತೆಯಂದಾಯಿತು.

ಜೀವಸಹಜ ಸಮೃದ್ಧಿಯನ್ನು ಹೀಗೆ ಕೆಲವೆ ಕೆಲವು ಅಪೇಕ್ಷಿತ ಅಂಶಗಳಿಗೆ ಕಾಗ್ನಿಸುವ ಈ ವಿಧಾನ ಬಹುಬೇಗನೆ ವ್ಯಾಪಕ ಸಮಸ್ಯೆಗಳನ್ನು ಸ್ವಲ್ಪಿಸಿತು. ಇಂಥ ಕ್ರಮದಲ್ಲಿ ಬೆಳೆಸಲ್ಪಟ್ಟಿ ಸಸ್ಯಗಳು ತಮ್ಮ ಸಹಜ ಶಕ್ತಿಯನ್ನು ಕಳೆದುಕೊಂಡವು; ಕೀಟಗಳು, ರೋಗಗಳು ಹಾಗೂ ಕಳೆಗಳಿಗೆ ಬಹು ಸುಲಭವಾಗಿ ಬಲಿಯಾಗ ತೋಡಗಿದವು. ರಾಸಾಯನಿಕ ಗೊಬ್ಬರ ಎರೆಹಳುಗಳನ್ನು ನಿರ್ಮಾಣ ಮಾಡುತ್ತಿದ್ದಂತೆ, ಪೌಷ್ಟಿಕಾಂಶಗಳು ನಷ್ಟವಾಗುತ್ತಿದ್ದಂತೆ ಮಣ್ಣ ಸತ್ತುಹೀನವೂ ಜೀವಹಿನವೂ ಆಯಿತು. ಅಧಿಕ ಉತ್ಪಾದನೆಯೊಂದನ್ನೇ ತನ್ನ ಗುರಿಯಾಗಿಟ್ಟಿಕೊಂಡ

ಲೀಬಿಗ್ರಾನ ವಿಚಾರನ ಜೀವಮಾರಕವಾಗಿ ಪರಿಣಾಮಿಸಿತು.

ಭಾರತೀಯ ತಜ್ಞರಾದ ಶೇಷಾದಿ ಮತ್ತು ಬಾಲಾಚಿಯವರು ಆಧುನಿಕ ವಿಚಾರನವು ಭೂಮಿಯ ಫಲವಂತಿಕೆಯನ್ನು ಪರಿಕಲ್ಪಿಸಿಕೊಳ್ಳುವ ರೀತಿ ಎಷ್ಟು ವೋಖ್ಯಾದುದೆಂಬುದನ್ನು ಸ್ವಷ್ಟವಾಗಿ ತೋರಿಸಿಕೊಟ್ಟಿದ್ದಾರೆ. ಅವರು ಹೇಳುವಂತೆ, ಸಾಂಪ್ರದಾಯಿಕ ಕೃಷಿವಿಚಾರನವು ನೇಲದ ಫಲವಂತಿಕೆಯನ್ನು ಕಾಪಾಡಿಕೊಳ್ಳುವಲ್ಲಿ ಹೇಳುಪಡರದ ಮಹ್ಯೆನ ಮಹತ್ವವನ್ನು ಮನಗಂಡು ತನ್ನ ಗಮನವನ್ನು ಅದರ ಮೇಲೆ ಕೇಂದ್ರೀಕರಿಸಿದ್ದರೆ, ಆಧುನಿಕ ವಿಚಾರನವು ಭೂಸಾರ ಸಂರಕ್ಷಣೆಯನ್ನು ರಾಸಾಯನಿಕ ಉದ್ದೇಶದ ಒಂದು ಭಾಗವಾಗಿ ಪರಿವರ್ತಿಸಿತು. ಇಂಥ ವಿಧಾನಗಳ ಮುಖಾಂತರ ಅಧಿಕ ಇಳುವರಿ ದೋರೆತುದನ್ನು ಅಲ್ಲಾಗಳಿಯವಂತಿಲ್ಲ; ಆದರೆ ಅದರೊಟ್ಟಿಗೆಯು ಭೂಮಿಯ ಸತ್ಯ ಕುಸಿಯುತ್ತೆಬಂದುದನ್ನೂ ಅಲ್ಲಾಗಳಿಯವಂತಿಲ್ಲವು.

ಅವೆರಿಕೆಯಲ್ಲಿ, ಇಳಿಕ ಮತ್ತು ಇಂಡಿಯ ಅವಧಿಯಲ್ಲಿ, ಸಾರಜನಕ ಗೊಬ್ಬರಗಳ ಬಳಕೆಯು ಶೈಕ್ಷಣಿಕ ಇಂಜಿನಿಯರ್‌ನ ಹೆಚ್ಚಿತು. ಕೊನೆಗೆ, ಇಂಡಿಯಲ್ಲಿ ಕೇವಲ ೧೧,೦೧೦ ಟನ್‌ನ್ ಸಾರಜನಕವನ್ನು ಬಳಸಿ ಪಡೆಯಲಾದ ಪ್ರಮಾಣದ ಬೆಳೆಯನ್ನು ಪಡೆಯಲು ಇಂಡಿಯಲ್ಲಿ ೫೨,೦೧೦ ಟನ್‌ನ್ ಸಾರಜನಕವನ್ನು ಬಳಸಬೇಕಾಗಿ ಬಂದಿತು. ಇಲ್ಲಿನಾಯ್ ರಾಜ್ಯದಲ್ಲಿ, ಇಂಡಿಯಲ್ಲಿ ೨೦,೦೧೦ ಟನ್‌ನ್ ಸಾರಜನಕ ಪ್ರತಿ ಎಕರೆಗೆ ೫೦ ಬುಷೆಲ್‌ ಧಾನ್ಯದ ಇಳುವರಿಯನ್ನು ನೀಡಿದರೆ, ಇಂಡಿಯಲ್ಲಿ ಎಕರೆಯೊಂದಕ್ಕೆ ಇಂಬುಷೆಲ್‌ ಧಾನ್ಯ ಪಡೆಯಲುವಲ್ಲಿ ೬,೦೧,೦೧೦ ಟನ್‌ನ್ ಸಾರಜನಕವನ್ನು ಸುರಿಯಬೇಕಾಗಿ ಬಂದಿತು. ಹೀಗೆ ಒಂದೆಡೆ ಕೃತಕ ಸಾರಜನಕದ ಬಳಕೆ ವರ್ಧಿಸುತ್ತಿದ್ದಂತೆ ಇನ್ನೊಂದೆಡೆ ಭೂಮಿಯ ಸಹಜ ಸಾರಜನಕದ ಪ್ರಮಾಣ ಹಾಗೂ ಶಕ್ತಿಗಳು ಕ್ಷೇತ್ರಾಂಶದಲ್ಲಿ ಸುಧಾರಿತವಾಗಿ ಬಂದಿತು.

ಅಧಿಕ ಉತ್ಪಾದನೆಯನ್ನು ಏಕೆಕೆ ಗುರಿಯಾಗಬ್ಬಿಕೊಂಡ ಈ ವಿಧಾನ ಈ ರೀತಿಯಲ್ಲಿ ತನ್ನ ನಿಲುವಿಗೆ ಒಗ್ಗದ ಎಲ್ಲ ಪಾರಂಪರಿಕ ವಿಧಾನಗಳನ್ನೂ – ಬಹುತೆಳಿಬೆಳೆ, ಬೆಳೆಗಳ ಆವರ್ತನ, ಭೂಸಾರ ಸಂರಕ್ಷಣೆ, ಸಸ್ಯಜಗತ್ತಿನ ಸಾವಂತಿವ ಸತ್ಯಪ್ರೋಫೆಕ್ಟ್‌ಗಳ ಬಳಕೆ, ಅಂತಿಮ ಉತ್ಪನ್ನವಾದ ಬೀಜದ ಪೋಟ್‌ಕೆ ಗುಣಮಟ್ಟದ ಕಾಳಜಿ, ಇತ್ತುದಿ – ನಾಶಮಾಡಲೆತ್ತಿಸಿತು. ಇಂಥ ‘ಉತ್ಪಾದನಾಶೀಲ’ ಕೃಷಿಪದ್ಧತಿಯೆ ಇಂದು ತನ್ನನ್ನು ವೈಚಾರಿಕ ಕೃಷಿಪದ್ಧತಿಯಂದು ಕರೆದುಕೊಳ್ಳುತ್ತಿದೆ. ತನ್ನ ಕನಸನ್ನು ನನಸಾಗಿಸುವಲ್ಲಿ ಅದು ಕೇಟನಾಶಕ, ಕಳೆನಾಶಕ ಇತ್ಯಾದಿಯಾಗಿ ವಿವಿಧ ವಿಷಗಳ ದೊಡ್ಡ ಸ್ವೇಚ್ಛನ್ನು ಬೇಕುತ್ತದೆ. ಮಾನವ ಜನಾಂಗಕ್ಕೆ ಆಹಾರ ಉತ್ಪಾದಿಸಿ ನೀಡುವ ಉದ್ದೇಶ ವಸ್ತಿಟ್ಟಿಕೊಂಡ ಅದು ಇಂದು ಅಗಾಧವಾದೊಂದು ಸಮರ ಯಂತ್ರವಾಗಿ ಬೆಳೆದು ನಿಂತಿದೆ. ಈ ಯಾಧ್ಯ ಕೇಂಡಿಗಳಿಗೆ ಮಾತ್ರವಲ್ಲ ಮನುಷ್ಯ ಜೀವಿಗಳಿಗೂ ಪ್ರಾಣ

ಘಾತಕವಾಗಿ ಬೆಳೆಯುತ್ತಿದೆ. ಇನ್ನು, ನಾವೇ ಸೃಷ್ಟಿಸಿಕೊಂಡ ಕೇಂಡಿ-ಕಳೆಗಳನ್ನು ಎಂದಾದರೂ ನಿಯಂತ್ರಿಸಲು ಇಲ್ಲ ಸಂಪೂರ್ಣ ನಿಮೂಲನ ಮಾಡಲು ಸಾಧ್ಯವೇ ತಿಳಿಯದು. ‘ನಾವೇ ಸೃಷ್ಟಿಸಿಕೊಂಡ ಕೇಂಡಿ-ಕಳೆಗಳು’ ಎಂದು ಯಾಕೆ ಹೇಳುತ್ತಿದ್ದೇ ನೆಂದರೆ, ಪ್ರಕೃತಿಯಲ್ಲಿ ಹಾಗೂ ಪ್ರಕೃತಿಯ ದೃಷ್ಟಿಯಲ್ಲಿ, ನಮ್ಮ ವ್ಯಾಖ್ಯೆಯ ಕೇಂಡಿ-ಕಳೆಗಳು ಇಲ್ಲವೇ ಇಲ್ಲ. ಅಲ್ಲಿ ಪ್ರತಿಯೊಂದು ಜೀವರೂಪವೂ ಅರ್ಥಪೂರ್ವ ಹಾಗೂ ಪ್ರಯೋಜನಕಾರಿ.

ಆಧುನಿಕ ಕೃಷಿ ವಿಚಾರನ ಪ್ರಕೃತಿಯನ್ನೂ ಪ್ರಕೃತಿಪ್ರತಿರೂಪಿ ಪಾರಂಪರಿಕ ಕೃಷಿ ಪದ್ಧತಿಯನ್ನೂ ಸರಿಗ್ಗಳು ಎಂದಾದರೂ ಸಾಧ್ಯವೇ? ಆದು ನಿಶ್ಚಿತವಾಗಿಯೂ ಸಾಧ್ಯವಿಲ್ಲ. ಹ್ಯಾಚ್ ಮೂನಿ ಗಮನಿಸಿರುವಂತೆ:

‘ಮೂರನೆ ಜಗತ್ತಿನ ಭಾಧಾಕಢಿತ ಬದಲ ರೈತರು ಹತ್ತು ಸಾವಿರ ಪರಂಗಳಿಗೂ ಮೇಲ್ಪಟ್ಟಿ ಪ್ರಮುಖ ಆಹಾರ ಬೆಳೆಗಳನ್ನು ಬೆಳೆಯುತ್ತ ಬಂದಿದ್ದಾರೆ. ಶತತತ ಮಾನಗಳಾದ್ದಕ್ಕೂ, ಬೆಳೆಗಳಲ್ಲಾಗುವ ಪ್ರಕೃತಿಕ ರೂಪಾಂತರ-ಗುಣಾಂತರಗಳನ್ನು ಅಭ್ಯಸಿಸುತ್ತಲೂ, ಬೀಜಗಳನ್ನು ಎಚ್ಚರಿಕೆಯಿಂದ ಆಯ್ದುಕೊಳ್ಳುತ್ತಲೂ ಅವರು ಅಚ್ಚರಿ ಹಣ್ಣಿನುವಂಧ ತಳೆವೆಡ್ಡಿಯನ್ನು ಸೃಷ್ಟಿಸಿದ್ದಾರೆ. ಇಂಥ ವೈವಿಧ್ಯತೆ ಆವರ ಉಳಿಯಿಗೆ ಅತ್ಯವಶ್ಯಕವಾದುದೆಂಬುದನ್ನೂ ಅವರು ಮನಗಂಡಿದ್ದಾರೆ. ಮಳೆಯ ಕೊರತೆ, ಶ್ರೀಮಿಕೇರಿಕಳೆಗಳ ದಾಳಿ, ರೋಗಗಳ ಕಾಟ ಇತ್ಯಾದಿಗಳ ವಿರುದ್ಧ ಏಕಜಾತಿಯ ಗೋಧಿ ಅಧವಾ ಭತ್ತದ ಕೃಷಿ ಎಂದೂ ರಕ್ಷಣೆಯನ್ನು ಒದಗಿಸಲಾರದು. ವಾಸ್ತವ ಪ್ರಜ್ಞಯ ಕೃಷಿಕರು ಬಹುಜಾತಿಯ ಬೆಳೆಗಳನ್ನೆ ಬೆಳೆಯಲು ಏಕೆ ಬಯಸುತ್ತಾರೆಂದರೆ ಆಗ ಯಾವುದೆ ರೀತಿಯ ವೈಪರೀತ್ಯ ಕಾಡಿದ ಪರಿಸ್ಥಿತಿಯಲ್ಲೂ ಒಂದಲ್ಲಿ ಒಂದು ತಳಿ ಕ್ಯೆಗೆ ಸಿಗುತ್ತದೆ. ವಂಶವಾಹಿನಿ ತಂತ್ರವಿಚಾರನ ಇತ್ತೀಚೆಗೆ ಮಾಡಿರುವ ಸಾಧನಗಳು ಅಸಾಧಾರಣವಾದವೇನೂ ಹೌದು, ಆದರೆ ಅವು ಯಾವುವೂ ಕೂಡ ಪ್ರಕೃತಿಕ ವೈವಿಧ್ಯತೆಯನ್ನು ಎಂದೂ ಪುನರ್ಾಸ್ವಾಸಿಸಲಾರವು.’

ಕಾಡೆನ್ನುವುದು ಮೂಲತಃ ನಿಸರ್ಗ ನಡೆಸಿದ ಅಸಂಖ್ಯ ಕೃಷಿ ಪ್ರಯೋಗಗಳ ಒಂದು ಸಾರಸಂಗ್ರಹರೂಪಿ ಸಾಕಾರಫಲ. ಅಲ್ಲಿ ಹಿಂಸೆಯನ್ನು ಬಳಸದೆ, ಧಾವಂತಗತಿಯಲ್ಲಿ ಅವಿತ ಲಾಭವನ್ನು ಗಳಿಸಿಕೊಳ್ಳುವ ಲೋಭವಿಲ್ಲದೆ, ಸಸ್ಯಸಮುದಾಯಗಳು ಸಹಜವಾದೊಂದು ಲಯದಲ್ಲಿ ತಮ್ಮ ಸ್ಥಿತ್ಯಂತರದ ಹಾಗೂ ಅಭಿವೃದ್ಧಿಯ ಮಾರ್ಗಗಳನ್ನು ರೂಪಿಸಿಕೊಳ್ಳುತ್ತವೆ. ನಾವಿಂದು ‘ಕಾಡು ಸಸ್ಯ’ ಗಳಿಂದು ಕರೆಯುವಂಥ್ವ ನಾವು ಪಜಿಸದ/ಪಜಿಸಲಾಗದ ಸಸ್ಯಗಳೆ ಹೊರತು ಯಾವ ರೀತಿಯಲ್ಲೂ ಅವು ನಿರಭರಕ ಸಸ್ಯಗಳಲ್ಲ. ಹಾಗೆಯೇ, ಇಂಥ ಸಸ್ಯ/ವೃಕ್ಷಗಳು

ರೋಗ-ಕೀಟ-ಕಳಿಗಳಿಗೆ ಬಲಿಯಾಗಿ ಆಕಾಲಮರಣವಪ್ಪಿದ್ದನ್ನು ಯಾರೂ ಕಂಡಿದ್ದಿಲ್ಲ. ವಾನವ ಕೃಷಿಯನ್ನು ಪ್ರಕೃತಿಯ ಕೃಷಿಪದ್ಧತಿಗೆ ಸಾಧ್ಯವಿದ್ದಷ್ಟು ಸಮೀಕ್ಷೆ ತಂದಿಲ್ಲ, ಅಥವಿಕ ಕೃಷಿ ವಿಜ್ಞಾನವನ್ನು ಇಡಿಯಿಡಿಯಾಗಿ ಎತ್ತಿ ಕಸದ ಬುಣಿಗೆ ಎಸೆಯ ಬಹುದೆಂಬುದನ್ನು ಜಾಪಾನಿ ಕೃಷಿಯಿಂದ ಮಾನೊಬು ಘುಕವೋಕಾ ಸ್ವಯಂಸಾಧನೆಯ ಮೂಲಕ ತೋರಿಸಿಕೊಟ್ಟಿದ್ದಾನೆ. ತನ್ನ ಸಹಜಕೃಷಿಯ ಮುಖಾಂತರ ಆತ ಜಾಪಾನಿನ ಪ್ರಮುಖ ಅಧ್ಯಾನಿಕ ಕೃಷಿ ಸಂಶೋಧನೆ ಸಂಸ್ಥೆಗಳಿಗಂತ ಅಧಿಕ ಇಳುವರಿಯನ್ನು ಪಡೆದಿದ್ದಾನೆ. ಇದಕ್ಕಿಂತ ಮುಖ್ಯವಾಗಿ, ಅತನ ಭಾವಿ ಸದಾ ಸತ್ಯಭರಿತವಾಗಿರುತ್ತದೆ, ಅಲ್ಲಿ ಕ್ರಿಯೋಂಗಳು ಸಸ್ಯಗಳೊಡನೆ ಪರಸ್ಪರ ಹೋಷಕ ಸಹಭಾಜೀಯಲ್ಲಿ ತೊಡಗಿಕೊಂಡಿದೆ, ಹಾಗೂ 'ಕಳಿ' ಯ ಕಲ್ಲನೆ ಅಲ್ಲಿ ಪೂರ್ತಾ ಕಣ್ವರೆಯಾಗಿದೆ. ಅಧ್ಯಾನಿಕ ಕೃಷಿವಿಜ್ಞಾನದ ಭಾಂದಿಕ ದಾರಿದ್ರ್ಯಕ್ಕೆ, ಅದರ ಜೀವವಿರೋಧ ಹಿಂಸಾತ್ಮಕತೆಗೆ ಘುಕವೋಕಾ ನೀಡಿದ್ದಕ್ಕಿಂತ ಮಾರ್ಚಿಕವಾದ ಸಾಕ್ಷಿ ಮತ್ತೊಂದಿಲ್ಲ.

ವ್ಯಾಧಿಕೀರ್ತಿಯವಿಂಬಿ ಹಿಂಸಾಕಾಂಡ

ಅಧ್ಯಾನಿಕ ವ್ಯಾಧಿಕೀರ್ತಿಯವಿಂಬಿ ಪಾಶ್ಚಾತ್ಯ ವಿಜ್ಞಾನ ಜೀವಪ್ರಕೃತಿಯಗಳಿಲ್ಲಿ ನಡೆಸಿದ ಹಿಸ್ಟ್ರಿಂಗಳ ಮತ್ತೊಂದು ಕರಾಳ ಫಲವಾಗಿದೆ. ಇದರ ಕಢೆ ಅಧ್ಯಾನಿಕ ಕೃಷಿ ವಿಜ್ಞಾನದ ಕಥಗೆ ಸಮಾನಾಂತರವಾದುದು; ಅಂಥದೆ ರೀತಿಯಲ್ಲಿ ಪ್ರಕೃತಿ ವೈವಿಧ್ಯವನ್ನು ಕುಗಿಸಿ, ಅದರ ಬಹುರೂಪತೆಯನ್ನು ಏಕರೂಪಕ್ಕಿಳಿಸಿ ವಿರೂಪಗೊಳಿಸುವಂಥದು. ಅದರೆಲ್ಲ ಸಂಕೀರ್ಣ ಯಂತ್ರೋಪಕರಣ ಜಾಲದ ಹೋರತಾಗಿಯೂ, ಆರೋಗ್ಯವೆನ್ನುವುದು ಇಂದು ಬರಿ ಕನಸಾಗಿಯೆ ಉಳಿದುಕೊಂಡಿದೆ; ಅಷ್ಟೇ ಅಲ್ಲ, ಅಧ್ಯಾನಿಕ ವಿಜ್ಞಾನ ದಿನೆ ದಿನೆ ದುಭಾರಿಯಾಗುತ್ತಿರುವಂತೆ ಆ ಕನಸೂ ಕರಗಿ ಹೋಗುತ್ತಿದೆ.

ನೈಸರ್ಗಿಕ ವಿಕಾಸದ ಪ್ರಕೃತಿಯ ಜಗದೆಲ್ಲ ಜೀವರೂಪಗಳಿಗೂ ಸ್ವಯಂಚಿಕಿತ್ಸಕ ಶಕ್ತಿಯನ್ನು ಸ್ವಯಂಬುದ್ಧಿನಾರ್ಥಿನಾರ್ಥಕ ಸಾಮರ್ಥ್ಯವನ್ನು ನೀಡಿದೆ. ಭಾರತೀಯ ಹಾಗೂ ಜೀನೀ ಪಾರಂಪರಿಕ ವ್ಯಾಧಿಕೀರ್ತಿಯ ಪದ್ಧತಿಗಳು ಜೀವಿಗಳ ಇಂಥ ಆತ್ಮಮೂಲದ ಸಹಜಶಕ್ತಿಯನ್ನೆ ಅಧರಿಸಿಕೊಂಡು ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತವೆ; ಜೀವದೇಹದ ಹೋರಗಿನ ಜೀವಧಿಗಳನ್ನು ಆದಷ್ಟು ಕನಿಷ್ಠ ಪ್ರಮಾಣದಲ್ಲಿ ಬಳಸುತ್ತವೆ. ಅಧ್ಯಾನಿಕ ಪಾಶ್ಚಾತ್ಯ ಅಲೋಪಧಿಯ ವಿಧಾನ ಇದಕ್ಕು ತದ್ವಿರುದ್ಧವಾದದ್ದು. ಅನಾರೋಗ್ಯದ ಬಾಹ್ಯಲಕ್ಷಣಗಳನ್ನು ನಿಯಂತ್ರಿಸುವಂತೆ ಆದರ ಬಹುಮುಖ್ಯ ಚಿಕಿತ್ಸಾತತ್ಪರ್ಯ. ಆರೋಗ್ಯ ಸಮಸ್ಯೆಯೊಂದು ಅಧಿಕ ರಕ್ತದೊತ್ತಡದ ಮೂಲಕ ಪ್ರಕಟಗೊಂಡರೆ, ಅದು ರಕ್ತದೊತ್ತಡವನ್ನು ಇಳಿಸುವಂಥ ಜೀವಧಿಗಳನ್ನು

ನೀಡುತ್ತದೆ; ಮೈಮೇಲೆ ಬೊಂಬಿಗಳೆಂದ್ರ ಅದು ಚರ್ಮಕ್ಕೆ ಹಚ್ಚುವಂಥ ಜೀವಧಿಯನ್ನು ಕೊಡುತ್ತದೆ.

ಪ್ರಾಚೀನ ಭಾರತೀಯ ವ್ಯಾಧಿಕೀರ್ತಿಯ ತಜ್ಜೀವರ ರೋಗವನ್ನು ದೇಹದೊಳಗಿನ ಅಸಮತೋಲನದ ಒಂದು ಬಹಿರಂಗ ಲಕ್ಷಣವೆಂದು ನಿರ್ವಚಿಸಿದ. ಇಂಥದೊಂದು ದೃಷ್ಟಿಕೋನವು ರೋಗಮಾಲಕ್ಕೆ ಸೂಕ್ಷ್ಮ ಇಂಜೀವಿಗಳ ದಾಳಿಯೆ ಕಾರಣವೆಂದು ತಿಳಿಯುವುದಿಲ್ಲ; ಬದಲಾಗಿ, ಮಾನವದೇಹ ಹಾಗೂ ಅದರ ಒಳಗಿನ ಮತ್ತು ಹೊರಗಿನ ಸೂಕ್ಷ್ಮ ಇಂಜೀವಿಗಳ ನಡುವಿನ ಸಹಜ ಸಮತೋಲನದ ಸಂಬಂಧವನ್ನು ಏರು ಹೇರುಗೊಳಿಸುವಂಥ ವಾನವದೇಹದ ಒಳಗಿನದೆ ಕೆಲವು ಬದಲಾವಣಿಗಳು ಅನಾರೋಗ್ಯಕ್ಕೆ ಕಾರಣವಾಗುತ್ತವೆಯೆಂದು ತಿಳಿಯುತ್ತದೆ. ಈ ಚೊಕಟ್ಟು, ಸೂಕ್ಷ್ಮ ಇಂಜೀವಿಗಳು, ಅತ್ಯಲ್ಲಿ ಭಾಗದಷ್ಟುವ್ಯಾಪಕ ವಾತ್ರ ಹೊರತುಪಡಿಸಿ, ನಿರಪಾಯಕಾರಿಯಾದವು, ಮಾತ್ರವಲ್ಲ, ಜೀವರೂಪಗಳ ಸಾಷ್ಟ್ಯಕ್ಕೆ ಅತ್ಯವಶ್ಯಕ ವಾದುವು ಎನ್ನುವ ಅರಿವನ್ನು ಹೊಂದಿರುತ್ತದೆ. ಅದರ ಪ್ರಕಾರ ರೋಗವನ್ನು ಗುಣಪಡಿಸುವುದೆಂದರೆ ವಾನವ ಹಾಗೂ ಸೂಕ್ಷ್ಮ ಇಂಜೀವಿಗಳ ಸಹಸಂಬಂಧದ ಸಮತೋಲನವನ್ನು ಮತ್ತೆ ಸೂಪಿಸುವುದು. ಇದಕ್ಕೆ ತದ್ವಿರುದ್ಧವಾಗಿ ಅಧ್ಯಾನಿಕ ಪಾಶ್ಚಾತ್ಯ ವ್ಯಾಧಿಶಾಸ್ತ್ರವು ಸೂಕ್ಷ್ಮ ಇಂಜೀವಿಗಳನ್ನು ರೋಗಾಳಿಗಳಿಂದೂ ವೆರಿಗಳಿಂದೂ ಬಗೆದು, ಅವಗಳನ್ನು ನಾಶ ಮಾಡುವ ಮೂಲಕವೇ ವಾನವ ದೇಹದ ಆರೋಗ್ಯವನ್ನು ಕಾಪಾಡಹೊರಡುತ್ತದೆ. ವ್ಯಾಂಗ್ಯವಿಂದರೆ, ಹೀಗೆ ಮಾಡುವಲ್ಲಿ ಅದು ಕೆಲವು ಜಾತಿಯ ಸೂಕ್ಷ್ಮ ಇಂಜೀವಿಗಳನ್ನು ಬಲಿಷ್ಠಗೊಳಿಸುತ್ತ ನಡೆದು ಅವು ಇನ್ನೂ ಹೆಚ್ಚು ಅಪಾಯಕಾರಿಯಾಗಿ ಬೆಳೆಯುವಲ್ಲಿ ನೇರವಾಗುತ್ತದೆ. ಇಂದಿನ ಅಧ್ಯಾನಿಕ ಅಸ್ವತ್ತಿಗಳು ಆರೋಗ್ಯಾಲಯಗಳಲ್ಲ; ಅವು ನಿಜವಾಗಿಯೂ ಹೊಸಹೊಸ 'ರೋಗಾಲ' ತಳಿಗಳನ್ನು, ಯಾವುದೆ ಜೀವಧಿಗೂ ಬಗ್ಗೆದಂಥ, ಮಾನವನ ಮೇಲೆ ಇನ್ನೂ ತೀವ್ರವಾಗಿ ದಾಳಿಗ್ರಿಯುವಂಥ ತಳಿಗಳನ್ನು ಉತ್ತಾದಿಸುವ ಕೇಂದ್ರಗಳಾಗಿವೆ.

ಅಧ್ಯಾನಿಕ ಕೃಷಿಕ್ಕೆತ್ತಲಿನ ನಡೆದ ಕಢೆ ಅಧ್ಯಾನಿಕ ವ್ಯಾಧಿಕೀರ್ತಿಯ ಕ್ಷೇತ್ರದಲ್ಲೂ ಪುನರಾವರ್ತನೆಯಾಗಿದೆ. ಜೀವಕೋಶ ತಜ್ಜೀರು ಕಂಡುಕೊಂಡಿರುವಂತೆ ನಮ್ಮ ಜೀವ ಕೋಶ ಪ್ರಕೃತಿಯಿಗಳು ಹಾಗೂ 'ಉಪದ್ರವ' ಕೀಟಗಳ ಜೀವಕೋಶ ಪ್ರಕೃತಿಯಿಗಳ ನಡುವೆ ವ್ಯಾತ್ಯಾಸಗಳಿಗಂತ ಸಾಮ್ಮಾನಿಕ ಹೆಚ್ಚು. ತತ್ವಾರ್ಥ, ಕೀಟನಾಶಕಗಳ ಬಳಕೆಯು ಕೀಟಗಳ ಮೇಲೆಷ್ಟೇ ನಮ್ಮ ಮೇಲೆಯೂ ಅಷ್ಟೇ ದುಷ್ಪರಿಣಾಮಗಳನ್ನು ಬೀರುತ್ತದೆ. ಅದೇ ರೀತಿ ಸೂಕ್ಷ್ಮ ಇಂಜೀವಿಗಳನ್ನು ನಿಯಂತ್ರಿಸಲು ಅಧ್ಯಾನಿಕ ಸಾಷ್ಟ್ಯವಿಜ್ಞಾನ ಬಳಸುವ ಜೀವನಿರೋಧಕ ಜೀವಧಿಗಳು ನಮ್ಮ ಜೀವವನ್ನು ಹಾನಿಗೊಳಿಸುತ್ತವೆ. ಅವಗಳ

ಹೆಚ್ಚು ಹೆಚ್ಚು ಬಳಕೆಯ ಕಳೆದ ಮೂವತ್ತು ವರ್ಷಗಳ ಕಂಡೆ ಇನ್ನೊಂದರೆ, ಆ 'ರೋಗಕಾರಕ' ಸೂಕ್ತಾಣಜೀವಿಗಳು ಹೆಚ್ಚು ಹೆಚ್ಚು ಬಿಲಿಪ್ಪವೂ ಜೀವಧಿಗಳಿಗೆ ಹೆಚ್ಚು ಹೆಚ್ಚು ಪ್ರತಿರೋಧಕವೂ ಆಗಿ ಬೆಳೆದ ಕಥೆಯೂ ಆಗಿದೆ.

ಕಾ ಮಾರ್ಗದ ಇನ್ನೂ ದೊಡ್ಡ ಅಪಾಯಗಳನ್ನು ಗಮನಿಸಿ. ಸೂಕ್ತಾಣಾ ಜೀವಿಗಳು ಹೀಗೆ ಜೀವನಿರೋಧಕ ಜೀವಧಿಗಳ ವಿರುದ್ಧದ ತಮ್ಮ ಸಾಮಧ್ಯವನ್ನು ಪರ್ವಿಸಿಕೊಳ್ಳುತ್ತಿರುವುದು ಮಾತ್ರವಲ್ಲದೆ ಕೆಲವು ಜೀವಧಿಗಳಿಗೆ ಸಂಬಂಧಿಸಿದಂತೆ ಆ ಸಾಮಧ್ಯವನ್ನು ತಮ್ಮ ಹಾಗೂ ಅನ್ನ ಜಾತಿಯ ಬೇರೆ ಸೂಕ್ತಾಣಜೀವಿಗಳಿಗೂ ಸಾಗಿಸುತ್ತಿದೆ. ಇಂಥಾಗಿ ಸಾಗಣಿಕೆಯೋಂದಿಗೆ, ಇಲ್ಲಿಯವರೆಗೂ ನಮಗೆ ಜೀವಾ ವಶಕವಾಗಿದ್ದ ಸೂಕ್ತಾಣಜೀವಿಗಳು ಇನ್ನು ಜೀವಮಾರಕವಾಗಿ ಪರಿವರ್ತಿತವಾಗುವ ಸಾಧ್ಯತೆಗಳಿಗೆ ಹೆಚ್ಚು. ಇಂಥಾಗಿ ದುರಂತ ಪರಿವರ್ತನೆ ಜೀವನಿರೋಧಕ ಜೀವಧಿಗಳನ್ನು ಬಳಸುವ ಮನುಷ್ಯರಲ್ಲಿ ಮಾತ್ರವಲ್ಲದೆ ಅವನ್ನು ಎಂದೂ ಸೇವಿಸಿದಿರುವವರಲ್ಲಿಯೂ ಆಗುವುದುಂಟು. ಇಂತಹ ದಶಕದಲ್ಲಿಯೇ ಕೆಲವರು ಹೇಳಿದಂತೆ, ಜೀವನಿರೋಧಕ ಜೀವಧಿಗಳ ಇನ್ನೊಂದು ಫೋರೆ ಪರಿಣಾಮ ಇದು: ಅವನ್ನು ಸೇವಿಸುವವರ ಸಹಜ ಆತ್ಮಸರಕ್ಷಕ ಶಕ್ತಿ ಕೂಗುತ್ತ ಹೋಗುತ್ತದೆ. ಹಾಗಾಗಿ, ಇನ್ನೊಮ್ಮೆ ಆರೋಗ್ಯ ಸಮಸ್ಯೆಯೊಂದು ಅವರನ್ನು ಕಾಡಿದಾಗ ಅವರ ದೇಹ ಇನ್ನಷ್ಟು ಹೆಚ್ಚಿನ ಶಕ್ತಿಯ ಜೀವನಿರೋಧಕ ಜೀವಧಿಯನ್ನು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಬೇಡುತ್ತದೆಯೆ ಹೊರತು ಆತ್ಮಭಲದಿಂದ ಆರೋಗ್ಯ ಮರಳಿ ಗಳಿಸಿಕೊಳ್ಳುವ ಉತ್ಸಾಹವನ್ನೇ ಅದು ತೋರುವುದಿಲ್ಲ. ಇತ್ತೀಚೆಗೆ ವ್ಯಾಪಕವಾಗಿ ಹಬ್ಬುತ್ತಿರುವ 'ಪ್ರತಿರೋಧಕತೆಯ ಕೊರತೆಯ ರೋಗಗಳು,' ಉದಾಹರಣೆಗೆ, 'ಪದ್ಮ' ನಂಧವು, ಒಂದು ಅಧರದಲ್ಲಿ, ಜೀವನಿರೋಧಕ ಜೀವಧಿಗಳ ಬಳಕೆಯ ಜೊತೆಗೆ ತಳುಕು ಹಾಕಿಕೊಂಡಿರುವಂಥಾಗಿರಬಹುದು. ನಿಸರ್ಗ ಮಿಲಿಯಾಷ್ಟಿಲ್ ವರ್ಷ ಶ್ರಮಿಸಿ ಮಾನವನಿಗೂ ಬೇರೆ ಜೀವರೂಪಗಳಿಗೂ ನೀಡಿದಂಥ ಸ್ವಯಂರಕ್ಷಣೆಯ ಆ ಸಬಲ ಸಂಕೀರ್ಣ ಸಹಜ ವ್ಯವಸ್ಥೆ ವಿಫಲಗೊಳ್ಳುತ್ತಿರುವುದನ್ನು ಸೂಚಿಸುವ ಇಂಥ ರೋಗಗಳು ಈ ವೋದಲು ಎಲ್ಲಾ ಎಂದೂ ತಲೆದೊರದಿದ್ದು ಈಗ ಜೀವನಿರೋಧಕ ಜೀವಧಿಗಳ ಬಳಕೆ ಹೆಚ್ಚಿದ ನಂತರವೇ ಕಾಣಿಸಿಕೊಂಡಿದ್ದು ಕೇವಲ ಕಾಕತಾಲೀಯವಲ್ಲಿದಿರಬಹುದು.

ಅಂತಿಮವಾಗಿ, ಆಧುನಿಕ ವ್ಯಾದ್ಯಕೀಯದ ಸಾಧನೆಯಾದರೂ ಏನು? ಇವಾನ್ ಇಲಿಚೋನ ಕಟು ಲಿವುಶೆಯ ನಂತರ ಕೆಲವರು, ಅದು ಇನ್ನೂ ಬಾಲಾಯವನ್ನೇ ಯಲ್ಲಿರುವುದರಿಂದ ಅದರ ದಾಖಲೆಯನ್ನು ಇಷ್ಟು ಬೇಗ ಪರೀಕ್ಷೆಗೆ ಒಷ್ಣವುದು ಸೂಕ್ತವಲ್ಲವೆಂದೂ ವಾದಿಸಿದರು. ಅವರೆ ಪ್ರತಿಪಾದಿಸುವಂತಾದಲ್ಲಿ, ಆಧುನಿಕ

ವ್ಯಾದ್ಯಕೀಯದ ಬಾಲ್ಯಸಹಜ ಅಪ್ರಬುದ್ಧ ಅಪಾಯಕಾರಿ ಚೇಷ್ಟೆಗಳಿಗೆ ಇಡಿ ಮಾನವ ಸಮುದಾಯವನ್ನು ಈದು ಮಾಡುವುದರಲ್ಲಿ ಅಧರವಿದೆಯೆ? ಅಂಥ ಚೇಷ್ಟೆಗಳನ್ನು ಪ್ರಶ್ನಾತೀತವಾಗಿ ಒವ್ವುವುದು ಸರಿಯೆ? ಅದರ ದುಷ್ಪಭಾವ ಬೇರೆ ವ್ಯಾದ್ಯಕೀಯ ಪದ್ಧತಿಗಳನ್ನೂ ಹಾಳುಗೆದುಪ್ರತಿರುವುದನ್ನು ನಿಷ್ಟಿಯಾಗಿ ನೋಡುತ್ತ ಕೂರುವುದೆ? ಇಂಥ ಪ್ರಶ್ನೆಗಳಿಗೆ ಸರಳ ಉತ್ತರಗಳಿಲ್ಲ, ನಿಜ. ಆದರೆ ಆಧುನಿಕ ವ್ಯಾದ್ಯಕೀಯದ ಯಜಮಾನಿಕೆಯ ಒತ್ತದೆ ಒಟ್ಟು ಪರಿಸರವನ್ನೇ ಹೇಗೆ ಮಲಿನಗೊಳಿಸಿದೆಯೆಂಬುದನ್ನು ಗಮನಿಸಿ: ಪೌಷ್ಟಿಕತೆ ಹಾಗೂ ಸ್ವಾಫ್ಝಾಗಳ ವಿಜ್ಞಾನವಾಗಿಯೂ ಹೆಚ್ಚು ಸಮೃಕ್ಷಾ ದ್ವಾರಾಯಿಷ್ಟ ಮಾರ್ಗವಾಗಿಯೂ ಬೆಳೆದು ಬಂದಿದ್ದ ಆಯುವೇದ ಇಂದು ಆಧುನಿಕ ವ್ಯಾದ್ಯಕೀಯ ಹೇರಿದ ಒತ್ತದೆ ಒಂದು ಪರಿಣಾಮವಾಗಿ ತನ್ನ ಮೂಲಸ್ವರೂಪವನ್ನೇ ಕೆಳೆದುಕೊಳ್ಳುತ್ತ, ಆರೋಗ್ಯ ಸಂರಕ್ಷಣೆಯ ಬದಲು ಅನಾರೋಗ್ಯ ನಿವಾರಣೆಯತ್ತ ತನ್ನ ಗಮನ ಕೇಂದ್ರಿಕಿಸಿತ್ತೇವಿದೆ. ಇದರ ಫಲವಾಗಿ ಇಂದಿನ ಭಾರತೀಯ ಜೀವವಿರೋಧ ಅಲೋಪತಿ ಹಾಗೂ ಬ್ರಷ್ಟ ಆಯುವೇದಗಳ ನಡುವೆ ಒಂದನ್ನು ಆರಿಸಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ.

ಆಧುನಿಕ ವ್ಯಾದ್ಯಕೀಯ ಕೊನೆಗೂ ಸಾಧಿಸಿರುವುದು ಇಷ್ಟನ್ನು ಮಾತ್ರ: ಆದು ಮಾನವ ದೇಹವನ್ನು ಸಂಪೂರ್ಣವಾಗಿ ಶಾಷ್ಟ್ರತವಾಗಿ ಪರಾವಲಂಬಿಯನ್ನಾಗಿ ಮಾಡಿದೆ; ವ್ಯಾದರ ಹಾಗೂ ಜೀವಧಿಗಳ ಮಧ್ಯಪ್ರವೇಶವಿಲ್ಲದೆ ಅದು ಬದುಕುವುದೆ ಸಾಧ್ಯವಿಲ್ಲ ಎನ್ನುವಂಥ ಸ್ಥಿತಿಯನ್ನು ಸ್ವಷ್ಟಿಸಿದೆ. ಅನ್ನ ಜೀವರೂಪಗಳಿಲ್ಲ ಮಾನವನ ವ್ಯಾರಿಗಳು ಎನ್ನುವ ಬ್ರಹ್ಮೆಯನ್ನು ಹುಟ್ಟಿಸಿ, ಅವರಿಭೂತ ನಡುವಿನ ಸಹಜ ಸಹಸಂಬಂಧಕ್ಕೆ ವಿಷ ಸುರಿದಿದೆ; ಅಧಾರತ್, ಜೀವದ ಮೂಲಭೂತ ತಪ್ತುಕ್ಕೆಯೇ ಆಕ್ಷಮ್ಯ ಅಪಭಾರ ಬಗೆದಿದೆ. ಹಾಗೆಂದೆ ಇರಬೇಕು, ಅಮೆರಿಕಾದಲ್ಲಿ ಕಮ್ಮನಿಸ್ಟರ ವಿಷಯದಲ್ಲಿಷ್ಟೂ ರೋಗಕಾರಣ ಸೂಕ್ತಾಣಜೀವಿಗಳ ಮಟ್ಟಗೂ ಅಷ್ಟೇ ಕರೋರವಾದ ಮಹಡಕಾಟ-ವಿಚಾರಣೆ-ಶಿಕ್ಷೆಗಳ ಶ್ರುತಿಯೆಯನ್ನು ಜರುಗಿಸುತ್ತಾರೆ.

ಶಿಶು ಆಹಾರ

ಸಾವಯವ ಜೀವಸಹಜ ಪ್ರತ್ಯೇಕಿಯೆಗಳನ್ನು ಕೃತಕ ಯಂತ್ರಧಾರಿತ ಪ್ರತ್ಯೇಕಿಯೆಗಳು ಮೆಟ್ಟಿನಿಂತಿರುವುದಕ್ಕೆ ಎದೆ ಹಾಲಿಗೆ ಸಂಬಂಧಿಸಿದ ಸಂಗತಿಗಂತ ದೊಡ್ಡನಿದರ್ಶನ ಮತ್ತೊಂದಿಲ್ಲ. ತಾಯಿ ಹಾಲನ್ನು ಒಂದು ತುದಿಯೆಂದೂ ಕೃತಕ ಶಿಶು ಆಹಾರ-ಹಾಲುಗಳನ್ನು ಮತ್ತೊಂದು ತುದಿಯೆಂದೂ ಪರಿಭಾವಿಸಿಕೊಂಡಲ್ಲಿ, ಆಧುನಿಕ ವಿಜ್ಞಾನ ತನಗಧರವಾಗದ ಎಲ್ಲ ಸ್ವಾಯತ್ತ ಸಹಜ ಪ್ರತ್ಯೇಕಿಯೆಗಳನ್ನೂ ಹೇಗೆ ತನ್ನ ಸರ್ವಾಧಿಕಾರಿ

ಮುಷ್ಟಿಯೋಳಕ್ಕೆ ತಂದುಕೊಳ್ಳಲೇಳಸುತ್ತದೆ ಎನ್ನವುದು ಸ್ವಷ್ಟವಾಗುವುದು.

ವಿಜ್ಞಾನವುಕೆಲವೊಮ್ಮೆ ಸಹಾಯಕ ರೂಪದಲ್ಲಿಯೂ ಪ್ರಕೃತಿಯ ಅನುಕರಣೆಯ ರೂಪದಲ್ಲಿಯೂ ಜೀವಪ್ರತ್ಯೇಕಿಗಳಲ್ಲಿ ಮಧ್ಯಪ್ರವೇಶ ವಾಡುವುದಂಬು. ಶಿಶು ಆಹಾರಗಳನ್ನು ವೈಚಾಳಿನಿಕವಾಗಿ ಪ್ರಕೃತಿಕ ಆಹಾರದ ಮೂಲವಾದರಿಯ ಅನುಸಾರವಾಗಿಯೇ ತಯಾರಿಸುವುದಂಬು ಹಾದು. ಆದರೆ, ದಶಕಗಳಲ್ಲಿ ಕಾಲ ಮೇಲ್ಮೂರೆ ರೀತಿಯ ಸ್ವಸಮರ್ಥನೆಯನ್ನು ನೀಡುತ್ತಿದ್ದ ಆಧುನಿಕ ವಿಜ್ಞಾನ ೩೦ದು ಅದಕ್ಕೆ ತದ್ವಿರುದ್ಧವಾಗಿ ಈ ವಿಷಯದಲ್ಲಿ ತನ್ನ ಅಸಾಮಧ್ಯವನ್ನು ಒಪ್ಪಿಕೊಳ್ಳುತ್ತಿದೆ, ಎದೆಹಾಲೂಡಿಕೆಯು ಪಡ್ಡತಿಯನ್ನೇ ಪ್ರತಿಪಾದಿಸುತ್ತಿದೆ. ಇಂಥ ಬಡಲಾವನೆ ಸ್ವಾಗತಾರ್ಥವಾದುದು ಹೊದಾದರೂ ಅದರ ಹಿಂದಿರುವ ವ್ಯಂಗ್ಯವನ್ನು ಗಮನಿಸಿ. ಈಗ, ತಾಯಿಯ ಎದೆಹಾಲೆ ಅತ್ಯಂತಷ್ಟು ಯಾಕೆಂದರೆ ವಿಜ್ಞಾನ ಹಾಗೆಂದು ‘ಸಾಬೀತು ಪರಿಸಿದ್ದರಿಂದ’; ಅಂದರೆ, ಆ ಪಡ್ಡತಿಯ ಬಗ್ಗೆ ಮೌದಲಿದ್ದ ಪಾರಂಪರಿಕ ನಂಬಿಕೆ ಅಂಥಶ್ವದ್ದೆಯೆಂದಾಯಿತು; ವಿಜ್ಞಾನ ಅದಕ್ಕೆ ತನ್ನ ಮುದ್ರೆಯನ್ನು ಒತ್ತಿದಾಕ್ಷಣ ಅದು ಸತ್ಯವೆಂದಾಯಿತು.

ನೆನ್ನೆಯಂತಹ ಬಹುರಾಷ್ಟ್ರೀಯ ಸಂಸ್ಥೆಗಳು ಹಾಗೂ ಆಮುಲಾನಂತಹ ಅವುಗಳ ಬಡಭಾರತೀಯ ಹಿಂಬಾಲಕ ಸಂಸ್ಥೆಗಳು ನಡೆಸಿದ ಬಾಟಲಿ ಹಾಲಿನ ಚಳವಳಿಯನ್ನೂ ಸಹ ಬಂದು ಹಿಂಸಾಚಳವಳಿಯೆಂದು ನೋಡಲು ಸಾಧ್ಯವಂಬು. ಅಂದು ಇದೆ ವಿಜ್ಞಾನದ ಹೆಸರಿನಲ್ಲಿ, ಆ ಸಂಸ್ಥೆಗಳು ಸಮರೋಪಾದಿಯಲ್ಲಿ ನಡೆಸಿದ ಶಿಶು ಆಹಾರ-ಹಾಲು ಪ್ರದಿಗಳ ಮಾರಾಟ ಎದೆಹಾಲುಣಿಸುವ ಕ್ರಿಯೆಯ ವ್ಯಾಪ್ತಿಯನ್ನು ಬಹುವಾಗಿ ಕುಗ್ಗಿಸಿತು; ಆ ಮೂಲಕ, ಎದೆಹಾಲುಣಿಸುವಿಕೆ-ಹಾವೋನಸುಗಳ ಬಿಡುಗಡೆ-ಫಲವಂತಿಕೆಗಳ ನಡುವಿನ ಸೂಕ್ಷ್ಮ ಸಮರೋಲನವನ್ನು ಹಾಳುಗೆಡವಿ, ಅದರ ಮೂಲಕ, ಮತ್ತೆ, ಜನಸಂಖ್ಯೆಯ ಹೆಚ್ಚೆಳಕ್ಕೂ ಕಾರಣವಾಯಿತು. ಆ ಅವಧಿಯಲ್ಲಿ, ಅಭಿವೃದ್ಧಿ ಮಾರಿಯ ವೇದಿಕೆಯಲ್ಲಿ ಲಕ್ಷ್ಯಂತರ ಮಕ್ಕಳ ಸಹಜ ಹೊಷ್ಟಿಕರೆಯನ್ನು ಪಡೆಯುವ ಹಕ್ಕನ್ನು ಬಲಿಕೊಡಲಾಯಿತು; ಕೃತಕ ಹಾಲು-ಆಹಾರಗಳ ಮೇಲೆ ಅವರನ್ನು ಬೆಳೆಸಿ, ಅವರ ಬೆಳವಣಿಗೆ ಅಷ್ಟರಮಣಿಗೆ ಕುಂಲಿತವಾಗುವಂತೆ ಮಾಡಲಾಯಿತು. ಈ ಕಥೆಯು ಇಂಥ ಕರಾಳತೆ ಶ್ರೀಮಂತ ರಾಷ್ಟ್ರಗಳಲ್ಲಿ ಈಗಾಗಲೇ ಸಂಪೂರ್ಣವಾಗಿ ಅನಾವರಣಗೊಂಡಿದ್ದು, ಬಡ ದೇಶಗಳಲ್ಲಿ ಅದರ ಅಂಶಗಳು ಈಗ ಬಂದೋಂದಾಗಿ ಹೊರಬರುತ್ತಿವೆ.

ಭಾಗ ೪

ಮತಿಕ್ಷೇತ್ರಿಯಂಬ ಮಾಲಿನ್ಯಕಾರಕ

ವಿಜ್ಞಾನವು ಮೂಲತಃ ಅಸಂಪೂರ್ಣವಾದುದೆಂಬ ಸಾಮಾನ್ಯ ಅಭಿಪ್ರಾಯ ವ್ಯೋಂದುಂಟು: ಅಲ್ಲಿ ಬಂದು ಸತ್ಯಕಲ್ಪನೆಯು ಬೇರೆ ಸತ್ಯಕಲ್ಪನೆಗಳೊಂದಿಗೆ ಸೇಣಸಾಡುತ್ತಿರುತ್ತದೆ, ಆ ಹೋರಾಟದಲ್ಲಿ ಅವಗಳಲ್ಲಿ ಉತ್ತಮವಾದ ಕಲ್ಪನೆಯು ಗೆಲ್ಲುತ್ತದೆ. ಕೆಲಕಾಲ ಆಲ್ಟಿಕೆ ನಡೆಸಿದ ನಂತರ ಅದೂ ಕೂಡ ತನಗಿಂತ ಉತ್ತಮವಾದ ಹೊಸದಾದ ಮತ್ತೊಂದು ಸತ್ಯಕಲ್ಪನೆಗೆ ತಲೆಬಾಗಿ ಗತಕಾಲಕ್ಕೆ ಸರಿದುಹೋಗುತ್ತದೆ. ವಿಜ್ಞಾನದ ಈ ಬೆಳವಣಿಗೆ ನಿರಂತರವಾಗಿ ನಡೆಯುತ್ತಿದ್ದಂತೆ ಇನ್ನೊಂದೆಡೆ, ತಂತ್ರಜ್ಞಾನವು ವಿಜ್ಞಾನವನ್ನು ಸಂಶೋಧನೆಗಳ ಸಾರೇಕ್ಕೆ ಗುಣಮಟ್ಟ ಅಥವಾ ಕಾಲಘಟ್ಟಗಳ ಸ್ತರದಲ್ಲಿ ಸ್ಥಿರವಾಗಿ ಅಂತರಿಸುತ್ತಿರುತ್ತದೆ. ಹಾಗಾಗಿ, ವಿಜ್ಞಾನವು ಮುಂದುವರೆದಂತೆ ತಂತ್ರಜ್ಞಾನವೂ ಮುಂದುವರೆಯುತ್ತಿರುತ್ತದೆ; ಇಂಥದೊಂದು ವ್ಯವಸ್ಥೆಯಲ್ಲಿ ಗತಕಾಲೀನತೆಯು ಅವಿಭಾಜ್ಯವೂ ಅನಿವಾರ್ಯವೂ ಆದೊಂದು ಅಂಶವಾಗಿರುತ್ತದೆ. ಇದು ವಿಜ್ಞಾನಕ್ಕೆ ಸಂಬಂಧಿಸಿದಂತೆ ಬಹುಪಾಲು ಎಲ್ಲರೂ ಒಪ್ಪಿಕೊಳ್ಳುವಂಧ ವ್ಯಾಖ್ಯಾನವಾಗಿದೆ.

ವಿಜ್ಞಾನದ ಇಂಥ ಅಸಂಪೂರ್ಣತೆಯ ಬಗ್ಗೆ ಹಾಗೂ ಅಂಥ ಅಪೂರ್ಣ ಚೊಕ್ಕಿನ್ನು ಪ್ರಕೃತಿಯ ಮೇಲೆ ಹೇರಹೊರಟಿದ್ದ ಅನೇಕ ರೀತಿಯ ಜೀವನಾಶಕ್ಕೆ ಕಾರಣವಾದ್ದರ ಬಗ್ಗೆ ಇಂದು ಪ್ರರಾವೆಗಳ ಹೇಳಳ ರಾಶಿಯೆ ಸಿಗುತ್ತಿದೆ. ಆಧುನಿಕ ವಿಜ್ಞಾನ ನಿಸರ್ಗದ ಜೊತೆ ಎಂದೆಂದೂ ಸಮರಸದಿಂದರಲಾರದು ಎಂಬುದಕ್ಕೆ ಪರಿಸರ ಮಾಲಿನ್ಯವೆ ಪ್ರಥಮ ಸಾಕ್ಷಿಯಾಗಿದೆ. ಇನ್ನು, ಪರಿಸರ ಮಾಲಿನ್ಯದ ಸಮಸ್ಯೆಯನ್ನು ಪರಿಹರಿಸಲು ವಿಜ್ಞಾನ ಪ್ರತಿಪಾದಿಸುವ ಕ್ರಮಗಳೆಲ್ಲವೂ ತಂತ್ರಜ್ಞಾನೀಯ ಸ್ವರೂಪದವಾದ್ದರಿಂದ ಅವು ಬಂದು ಸಮಸ್ಯೆಯನ್ನು ಬಗೆಹರಿಸುವ ರೀತಿಯಲ್ಲಿಯೇ ಬೇರೆ ಹತ್ತು ಸಮಸ್ಯೆಗಳನ್ನು ಹುಟ್ಟಿಸಿಹಾಕುತ್ತವೆ. ಆ ಮೂಲಕ, ಪ್ರಕುಪೊಕಾ ಪ್ರಸ್ತಾಪಿಸುವಂತೆ, ನಿಂತಲ್ಲಿ ಗಿರಿಕೆ ಹೊಡೆಯುತ್ತ ಮುಂಚಲನೆಯ ಭ್ರಮೆಯನ್ನು ಮೂಡಿಸುವ ಆಧುನಿಕ ವಿಜ್ಞಾನದ ಮೂಲಸ್ವರೂಪದ ಮಹಾಮಾದರಿಗಳಾಗುತ್ತವೆ. ಅಳುವಿಕಿರಣವನ್ನು ಸೂಸುವ ತ್ಯಾಜ್ಯವಸ್ತುಗಳ ವಿಷಯದಲ್ಲಿಯೂ ತಂತ್ರಜ್ಞಾನೀಯ ಪರಿಹಾರಗಳ ಮಾತನ್ನು ಈಗಾಗಲೇ ಕೈಬಿಳ್ಳಾಗಿದೆ. ಆಧುನಿಕ ವಿಜ್ಞಾನ ಈಗ ಆ ಮಾರಕಭಾರವನ್ನು ಮುಂಬರುವ ಪೀಠಿಗಳ ಮೇಲೆ ಹೊರಿಸುವಂಥ ನಾಜೂಕು ವಿಧಾನಗಳನ್ನು ರೂಪಿಸುತ್ತಿದೆ. ಆಧುನಿಕ ವಿಜ್ಞಾನದ ಇಂಥ ಪ್ರೋಜೆಕ್ಟ್‌ಭರವಸೆಗಳಿಗೆ ಬಲಿ ಬೀಳುವುದನ್ನು ತಪ್ಪಿಸಿಕೊಳ್ಳಬೇಕೆಂದಲ್ಲಿ ನಾವು ಆ ಸಮಸ್ಯೆಯ ಮೂಲ

ಬೇರುಗಳಿಗೇ ಹೋಗಬೇಕು. ವಿಜ್ಞಾನ ಪ್ರಕೃತಿಯಿಂದ ತನಗರ್ಥವಾಗುವ ಕೆಲವೆ ಅಂಶಗಳನ್ನು ನಿಯಮಗಳನ್ನು ಬೇರೆಡಿಸಿಕೊಂಡು, ಅವುಗಳನ್ನು ತನಗೆ ಬೇಕಾದಂತೆ ‘ಶುದ್ಧೀಕರಿಸಿ’ ಕೊಂಡು, ಅವುಗಳನ್ನು ಪ್ರನೆ: ತನ್ನ ನಿರ್ಮಿತಿಯ ಯಂತ್ರವನ್ನೇ ಅನ್ವಯಿಸುತ್ತಾ, ಅವುಗಳ ‘ಸತ್ಯಾಸತ್ಯತೆ’ ಯನ್ನು ನಿರ್ಧರಿಸಲು ಪ್ರಯತ್ನಿಸುತ್ತದೆ. ಈ ಕೆಮುದ ಅತಿದೊಡ್ಡ ದೋಷವೆಂದರೆ, ಅದು ಪ್ರಕೃತಿಯ ಯಂತ್ರಗಳೂ ತನ್ನ ಕೃತಕ ಯಂತ್ರಗಳಂತೆಯೇ ನಡೆದುಕೊಳ್ಳುತ್ತವೆಂದೂ ಪ್ರಕೃತಿಯ ಯಂತ್ರವುವನ್ನೇಯೂ ನಿಯತಿವಾದವನ್ನು ಅನುಸರಿಸುತ್ತದೆಯೆಂದೂ ತಿಳಿಯುತ್ತದೆ. ನಿಯತಿವಾದವು ಪ್ರಕೃತಿಸಹಜ ನಿಯಮವಾಗಿರುವ ಮಾನವ ತನ್ನ ಯಂತ್ರವನ್ನೇಯ ಮೂಲಕ ಪ್ರಕೃತಿಯ ಬಗ್ಗೆ ಪರಿಕಲ್ಪಿಸಿಕೊಂಡ ಒಂದು ವಿಧ್ಯಾವಾಗಿದೆ. ಪ್ರಕೃತಿಯಲ್ಲಿ ತರ್ಕಣ ಸ್ವಷ್ಟ ಕಾರಣಾಂಶಗಳಷ್ಟೇ ತರ್ಕಣ ಸ್ವಷ್ಟ ಕಾರಣಾಂಶಗಳಿಗೂ ಸ್ವಾನವಿದೆ. ಹೀಗಾಗೆ ವಿಜ್ಞಾನ ಪರಿಶ್ಲೇಷಣೆ ಹಾಗೆ ಒಳಪಡಿಸಲು ಸಾಧ್ಯವಿರುವದು ಸ್ವಕರ್ಮಕೆ ‘ಕೃತಕ ಪ್ರಕೃತಿ’ ಯನ್ನೇ ಹೋರಲು ‘ಸಹಜ ಪ್ರಕೃತಿ’ ಯನ್ನಲ್ಲ. ಈ ರೀತಿಯ ಸೀಮಿತ ಪರಿಕಲ್ಪನೆ ಗಳನ್ನಿಟ್ಟುಕೊಂಡು ಅವುಗಳನ್ನೇ ಪರಮಸತ್ಯಗಳಿಂದುಕೊಂಡು ಆಂತಾಂತಿಕ ನಡೆಸುತ್ತಿರುವ ಕಾರಣಕಾಗಿಯೇ ಅಧ್ಯಾತ್ಮಿಕ ವಿಜ್ಞಾನ ಇಂದ್ರಾಜಿಲ್ಲಾ ಅನಾಹತಗಳನ್ನು ಸೃಷ್ಟಿಸಿದೆ. ಮಾನವ ಪ್ರಕೃತಿ ಪ್ರತ್ಯೇಕಿಗಳಲ್ಲಿ ಮಧ್ಯಪ್ರವೇಶ ಮಾಡುವುದು ಆದಲ್ಲಿ ಅದು ಅಂತಃಸ್ವಿಂತಿಯದ್ವಾರಾ ನಿಯತೀರ್ಥವೂ ಆಗಿದ್ದಲ್ಲಿ ಮಾತ್ರ ಅದು ಆತನಿಗೆ ಇತ್ಯಾತ್ಮಕ ಫಲಗಳನ್ನು ತರಬಲ್ಲದು.

ತಾಂತ್ರಿಕತೆಯ ವಿಷಯದಲ್ಲಿ ಪ್ರಕೃತಿ ಮೇಲೂ ಅಧ್ಯಾತ್ಮಿಕ ವಿಜ್ಞಾನ ಮೇಲೂ ಎನ್ನುವುದು ಚರ್ಚೆಯ ಸಂಗತಿಯೇ ಅಲ್ಲ. ಫೆಲಿಕ್ಸ್ ಪಟ್ಟಾರಿ ಸಸ್ಯ ತಂತ್ರಜ್ಞಾನದ ಬಗ್ಗೆ ಹಾಗೂ ಕಾಲ್ರ್ ವಾನ್ ಟ್ರಿಫ್ರ್ ಪ್ರಾಣಿ ವಾಸ್ತುವಿನ್ವಾಸದ ಬಗ್ಗೆ ನಡೆಸಿದ ಅಧ್ಯಯನಗಳ ಈ ಪ್ರಶ್ನೆಗೆ ಪ್ರಶ್ನಾತ್ಮಿತ ಉತ್ತರಗಳನ್ನು ನಿರ್ದೇಶಿಸಿದ್ದು.

ಪಟ್ಟಾರಿ ಸಿದ್ಧಾಂತದ ಹೋರಿಸುವಂತೆ, ಪ್ರಕೃತಿಯ ನಿಸ್ಪಂದೇಹವಾಗಿ ಮಾನವನನ್ನು ಮೀರಿಸಿದಂಥ ತಂತ್ರಜ್ಞಾನಿಯಾಗಿದೆ; ಸಸ್ಯಗಳ ತಂತ್ರಜ್ಞಾನಿಯ ಉತ್ಪಾದನೆಗಳು ನಮ್ಮ ಕೃತಕ ಉತ್ಪಾದನೆಗಂತ ಎಷ್ಟೂ ಪಾಲು ಹೆಚ್ಚಿನ ಗುಣಮಟ್ಟದವು, ಮಾತ್ರವಲ್ಲ, ಅದ್ಭುತ ಶಕ್ತಿಯವು. ಇದಕ್ಕೆ ಒಂದು ನಿದರ್ಶನವೆಂದರೆ, ಕೆಲವು ವರ್ಣಗಳ ಹಿಂದೆ, ಸ್ವಿತ್ಸರ್ಲಾಫ್ರಾಂಡಿನ ವಿಶ್ವವಿಖ್ಯಾತ ನೇತ್ರೋಪಕರಣಗಳ ತಯಾರಕನಾದ ರೀತ್ಯಾಸ ಸಂಸ್ಥೆ, ನಿರಂತರ ಬದಲಾಗುವ ಪ್ರಕೃತಿಕ ಬೆಳಕಿನ ಪ್ರಮಾಣದ ವೈವಿಧ್ಯಗಳಿಗೆ ಅನುಗುಣವಾಗಿ ತಾನೂ ಬದಲಾಗುವಂಥ ಒಂದು ಕನ್ನಡಕದ ಗಾಜನ್ನು ತಾನು ತಯಾರಿಸಿರುವುದಾಗಿ ಬಹು ಹೆಮ್ಮೆ ಯಿಂದ ಘೋಷಿಸಿಕೊಂಡಿತು. ‘ಅಂಬು ಮ್ಯಾಟಿಕ್’

ಎನ್ನುವ ಹೆಸರಿನ ಈ ಗಾಜು ಪ್ರವಿರ ಬೆಳಕನಲ್ಲಿ ಕಪ್ಪುಗಿ ಕಣ್ಣಿಗೆ ತಂಪು ನೀಡುವ, ಅದೆ ನೇರಳನಲ್ಲಿ ಬಿಳಿಯಾಗುವ ಶಕ್ತಿಯನ್ನು ಹೊಂದಿತ್ತು. ಇಂಥ ಗಾಜಿನ ತಯಾರಿಕೆ ಅತ್ಯಂತ ಸಂಕೀರ್ಣವೂ ಸಂಸ್ಕಿರ್ಣವೂ ಆದೂನೊ ನಿಜ. ಆದರೆ ಇದು ತಮ್ಮದೆ ಅನನ್ಯ ಅಪ್ರಾವ್ಯಾಸಾಧನೆಯೆಂದು ಬೀಗಿದ ಆ ಸಂಸ್ಥೆಯ ತಜ್ಞರಿಗೆ ಇಂಥದೆ ಸಾಧನೆಯನ್ನು ಪ್ರಕೃತಿ ಹಲವು ಮಿಲಿಯ ವರ್ಣಗಳ ಮೊದಲೆ ಮಾಡಿದ್ದನ್ನು ಬಷಿಕೊಳ್ಳುವಂಥ ವ್ಯವಧಾನವಿರಲಿಲ್ಲ, ವಿನಪ್ಪುತೆಯೂ ಇರಲಿಲ್ಲ. ಸಸ್ಯಗಳು ಯುಗಯುಗಾಂತರಗಳಿಂದ ಈ ತಂತ್ರವನ್ನು ಬಳಸುತ್ತ ಬಂದಿವೆ. ನೇರಳನಲ್ಲಿ ಬೆಳೆಯುವ ಸಸ್ಯ-ಸಸ್ಯಭಾಗಗಳು ಹಸಿರು ಆಫ್ರಾ ಹಳದಿಯಾಗಿರುವಲ್ಲಿ, ಬಿಸಿಲಿನಲ್ಲಿ ಬೆಳೆಯುವಂಥವು ಕಂಡಾಗಿರುವದರಲ್ಲಿ ಇದನ್ನು ಕಾಣಬಹುದು. ಅಷ್ಟೇ ಅಲ್ಲ, ಬಿಡಿ ಎಲೆಗಳಲ್ಲೂ, ಸೂಕ್ಷ್ಮ ಅಂಶವಾದ ಹರಿತನ್ನು ರಕ್ಷಿಸಿಕೊಳ್ಳಲ್ಲಿಂದು ಮೇಲ್ಬಾಗಳು ಒಂದು ಬಣ್ಣವನ್ನೂ, ಅಂಥ ಅವಜ್ಯಕತೆಯಿಲ್ಲದ ಕೆಳ್ಳಭಾಗಗಳು ಮತ್ತೊಂದು ಬಣ್ಣವನ್ನೂ ಹೊಂದಿರುವುದು ಪ್ರಕೃತಿಯ ಈ ಆಗಾಧ ಪರಿಸರ ಸಂವೇದಿ ಗುಣದ ಕಾರಣದಿಂದಲೇ. ಈ ರೀತಿಯ ವಿವಿಧ ವರ್ಣವಲಯಗಳು ಪ್ರಕೃತಿಯೇ ರೂಪಿಸಿಕೊಂಡ ಸಹಜ ಸೂರ್ಯಶಾಖಿನಿಯಂತ್ರಕಗಳಾಗಿವೆ; ಅದರ ಅನೀವ ಸೃಷ್ಟಿಶಕ್ತಿಯ ಸೂಚಿಗಳಾಗಿವೆ.

ಇದು ಸಸ್ಯಗಳ ಬೌದ್ಧಿಕ ಶಕ್ತಿಗೆ ಒಂದು ನಿದರ್ಶನ ವಾತ್ತ. ಇದನ್ನು ಮೀರಿಸುವಂಥ ಬೇರೆ ಅನೇಕ ಸಿದ್ಧಿಗಳನ್ನು ಪ್ರಕೃತಿ ಪಡೆದುಕೊಂಡಿದೆ. ಇಂಥ ಪ್ರಾಕೃತಿಕ ಪ್ರತ್ಯೇಕಿಗಳನ್ನು ಅನುಸರಿಸುವಂಥ ಕ್ರಮಗಳ ಫಲವನ್ನು ಅಧ್ಯಾತ್ಮಿಕ ವೈಜ್ಞಾನಿಕ ಕ್ರಮಗಳ ಫಲವನ್ನು ಹೋಗೆ ಸಿದ್ಧಿ ಒಂದು ನಿದರ್ಶನ ವಾತ್ತ. ಮಿದಿಗಳನ್ನು ಪ್ರತ್ಯೇಕಿಸಿ ಪಡೆದಿದೆ. ಇಂಥ ಪ್ರಾಕೃತಿಕ ಪ್ರತ್ಯೇಕಿಗಳನ್ನು ಅನುಸರಿಸುವಂಥ ಕ್ರಮಗಳ ಫಲವನ್ನು ಅಧ್ಯಾತ್ಮಿಕ ವೈಜ್ಞಾನಿಕ ವಿಜ್ಞಾನದ ಬೌದ್ಧಿಕ ದಾರಿದ್ರ್ಯ ಅರಿವಾಗದಿರದು. ಪಟ್ಟಾರಿ ಹೇಳುವಂತೆ: ‘ಚೀನಾದೇಶದ ಪಾರಂಪರಿಕ ರೀತ ಕೇವಲ ಒಂದು ಘಟಕದಷ್ಟು ಮಾನವಶಕ್ತಿಯನ್ನು ಹೂಡಿ ಒವತ್ತು ಘಟಕದಷ್ಟು ಫಲವನ್ನು ಪಡೆದರೆ ಅಷ್ಟೇ ಫಲವನ್ನು ಪಡೆಯುವಲ್ಲಿ ಅವೆರಿಕಾದ ಅಧ್ಯಾತ್ಮಿಕ ರೀತ ಇನ್ನೂರಾಬಿವಶತ್ತು ಘಟಕದಷ್ಟು ಇಂಥನಶಕ್ತಿಯನ್ನು ಹೂಡುತ್ತಾನೆ. ಇದರ ಅಧ್ಯ ಸೃಷ್ಟಿ ಹಾಗೂ ಸರಳ: ಪ್ರಾರ್ಥಿಜಗತಿನ ಅನಾಗರಿಕನ ಕಾರ್ಯದಕ್ಷತೆಯ ಪ್ರಮಾಣ ಪ್ರತಿಶತ ಇಂಂದಿಂಥಾದ್ವಾರಾ ಅವೆರಿಕಾದ ರೀತನ ಕಾರ್ಯದಕ್ಷತೆಯ ಪ್ರಮಾಣ ಪ್ರತಿಶತ ಇಂರಷ್ಟು ಮಾತ್ರ.’

ಅಧ್ಯಾತ್ಮಿಕ ವಿಜ್ಞಾನವನ್ನಾಧರಿಸಿದ ಕ್ರೋರಿಕಾಷ್ಟೇತವು ಭೂಮಿಯ ಸಂಪನ್ಮೂಲಗಳು ಅಕ್ಷಯವಾದ ಬೆಂದೂ ವಿಷಣುವಿಕೊಂಡಿದೆ. ಇದರ ಪರಿಣಾಮವಾಗಿ ಇಡಿ ಭೂಮಂಡಲವೆ ದಿನೆದಿನೆ ವಿಷಗೋಳವೊಂದಾಗಿ ಮಾರ್ಪಡು

ತ್ತಿದೆ. ಸುಖಜೀವನ ಬೇಕೆಂದಲ್ಲಿ ಸ್ವಲ್ಪ ಮಟ್ಟಿನ ಪರಿಸರ ಮಾಲಿನ್ಯ ಅನಿವಾರ್ಯವೆಂದು ಕೆಲವರು ವಾದಿಸುವುದುಂಟು. ಆದರೆ, ಪಟ್ಟಾರಿ ಪ್ರಮಾಣ ಸಹಿತವಾಗಿ ತೋರಿಸುವಂತೆ ಇದೂ ಒಂದು ವೈಳ್ಳಾವಾದ. ಮಾನವ ಇಂದು ಎದುರಿಸುತ್ತಿರುವಂಥಿದೆ ಅನೇಕ ಸಮಸ್ಯೆಗಳನ್ನು ಸಸ್ಯಗಳೂ ಎದುರಿಸುತ್ತಬಂದಿವೆ; ಆದೂ, ಯಿಲಿಯಾಗಟ್ಟಿಲ್ ವರ್ಷಗಳ ಕಾಲ, ಮಾನವ ಕಲ್ಪನೆಗೂ ಯೀರಿದಷ್ಟು ಪ್ರಮಾಣದಲ್ಲಿ ಆ ಸಮಸ್ಯೆಗಳಿಗೆ ಎದುರಾಗುತ್ತ, ಅವುಗಳನ್ನು ತಮ್ಮದೆ ರೀತಿಯಲ್ಲಿ ಪರಿಹರಿಸಿಕೊಳ್ಳುತ್ತ ಬಂದಿವೆ. ಇಷ್ಟಗಿಯೂ ಅವುಗಳು ರೂಪಿಸಿಕೊಂಡ ತಾಂತ್ರಿಕ ಪರಿಹಾರ ವಿಧಾನಗಳು ಇಲ್ಲಿಯವರೆಗೂ ಪರಿಸರವನ್ನು ಮಾಲಿನ್ಯಗೊಳಿಸಿದ್ದಿಲ್ಲ, ಸಂಪನ್ಮೂಲಗಳ ಕೊರತೆಯನ್ನು ಸೃಷ್ಟಿಸಿದ್ದಿಲ್ಲ, ತ್ಯಾಜ್ಯವಸ್ತುಗಳ ಪರಿಸರ ವೇರಿಸಿದ್ದಿಲ್ಲ. ಸಸ್ಯಜಗತ್ತಿನ ಇಂಥ ಜೀವಧಾರಕ ವಿಧಾನಗಳನ್ನು ಅನುಕರಿಸಿದಾಗಲೇಲ್ಲ, ಮಾನವ ತನಗೂ ನಿಜಸುಖವನ್ನು ತಂದುಕೊಂಡಿರುವುದರ ಬಗ್ಗೆ ಇತಿಹಾಸದಲ್ಲಿ ಹೇರಳ ಉದಾಹರಣೆಗಳಿಂದ.

ಆಧುನಿಕ ವಿಜ್ಞಾನದ ಬಹುದೊಡ್ಡ ದೋಷವಿರುವುದೆ ಆದು ಪರಿಸರ ಸಂಪೇದಿಯಲ್ಲದ ಯಂತ್ರ ವಿನ್ಯಾಸಗಳನ್ನು ರೂಪಿಸಿರುವುದರಲ್ಲಿ. ತನ್ನ ಕಾಲದಿಷ್ಟೆ ಅಲ್ಲದ ಮುಂಬಯ ಕಾಲದ ಪ್ರಾರಿಸರಿಕ ಆಗತ್ಯಾಗಳಿಗೂ ಬಿಧವಾಗಿರುವಂಥದ್ದು ಮಾತ್ರ ಉತ್ತಮ ಯಂತ್ರವಿನ್ಯಾಸವಾಗಬಲ್ಲದು. ಇಡಿಯಿಡಿ ಅರ್ಥವ್ಯವಸ್ಥೆಗಳು ಯೋಜಿತ ಗತಕಾಲೀನತೆಯ ತತ್ವದ ಆಧಾರದ ಮೇಲೆ ರೂಪಿತವಾಗುತ್ತಿರುವ ಈ ದಿನಗಳಲ್ಲಿ, ಪ್ರತಿಯೊಂದು ಹೊಸ ಯಂತ್ರವೂ ಒಂದು ವರ್ಷಕ್ಕೆ ಹಳೆಯದೆಂದಾಗಿ ಅಷ್ಟ ಜೀವಾವಧಿಯ ಮತ್ತೊಂದು ಹೊಸ ಯಂತ್ರಕ್ಕೆ ಎಡೆಮಾಡಿಕೊಡುವಂತೆಯೇ ಅದನ್ನು ರೂಪಿಸುವ ತಂತ್ರಜ್ಞನವಿಧಾನದ ಈ ದಿನಗಳಲ್ಲಿ ಹೇಳಿನ ವಾದವೇ ಗತ ಕಾಲೀನವಾದದ್ದು ಎಂದನಿಸಬಹುದು. ಆದರೆ ಈ ವಾದ, ಸಸ್ಯಜಗತ್ತಿನ ಯಂತ್ರ ವಿನ್ಯಾಸಗಳು ಹೇಳಿ ಅಧಾರ ಅವುಗಳಿಗೆ ಸವಾಂತರವಾದ ವಾನವನಿಮಿತ್ತ ಯಂತ್ರವಿನ್ಯಾಸಗಳ ಹೇಳಿ ಎನ್ನವುದಕ್ಕಿಂತ ವಿಗಿಳಾದ ಪ್ರಶ್ನೆಗಳನ್ನು ಎತ್ತಿತ್ತುದೆ. ಸಸ್ಯತಂತ್ರಜ್ಞನಕ್ಕೆ ತದ್ವಿರುದ್ಧವಾಗಿ ಮಾನವ ತಂತ್ರಜ್ಞನ ಒಂದು ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನದಲ್ಲಿ ಹತ್ತು ಹೊಸ ಸಮಸ್ಯೆಗಳನ್ನು ಹಂಟ್ವಾಕುವುದೇಇ ಎಂಬುದು ಇಂಥದೊಂದು ಮೂಲಭೂತ ಪ್ರಶ್ನೆಯಾಗಿದೆ.

ಪಟ್ಟಾರಿಯ ನಿದರ್ಶನಗಳಲ್ಲಿ ಇನ್ನೂ ಕೆಲವನ್ನು ಇಲ್ಲಿ ಉಲ್ಲೇಖಿಸಲಬಹುದು. ಸೌರಶಕ್ತಿಯನ್ನು ನೇರವಾಗಿಯೂ ದೊಡ್ಡ ಪ್ರಮಾಣದಲ್ಲಿಯೂ ಬಳಸಿಕೊಳ್ಳುವುದು ಹೇಗೆಂಬುದನ್ನು ನಾವು ತೀರಾ ಈಚೆಗಷ್ಟೆ ಕಲಿಯಲಾರಂಭಿಸಿದ್ದೇವೆ. ಆಕಾಶನಾಕೆಗಳಲ್ಲಿ ಬಳಕೆಯಾಗುವ ಸೌರಶಕ್ತಿ ಫಲಕಗಳಿಗೆ ಈ ದಿಶೆಯಲ್ಲಿ ಮಾನವ ಸಾಧಿಸಿರುವ ಅತ್ಯಾತಮು

ಮಾದರಿಗಳಾಗಿವೆ. ಈ ಫಲಕಗಳು ಅತಿಸಂಕೀರ್ಣ ವ್ಯವಸ್ಥೆಯೊಂದರ ಪ್ರಕಾರ ಸದಾಕಾಲ ಸೂರ್ಯಾಭಿಮುವಿವಾಗಿ ಚೆಲಿಸುತ್ತ ಸೌರಪ್ರಕಾಶ-ಶಾಖಗಳನ್ನು ತಮ್ಮ ನೋಕೆಗೆ ಬೇಕಾದಂಥ ಶಕ್ತಿಯಾಗಿ ಮಾರ್ಪಡಿಸುತ್ತಿರುತ್ತವೆ. ಅತ್ಯಂತ ದುಬಾರಿಯೂ ದೊಡ್ಡ ಗಾತ್ರದಲ್ಲಿ ಆದ ಈ ಯಂತ್ರಗಳೊಂದಿಗೆ ಸಸ್ಯಗಳ ಅಪಾರ ಮಿತವ್ಯಯದ ಹಾಗೂ ಮಿತಗಾತದ ಯಂತ್ರವಿನ್ಯಾಸವನ್ನು ಹೋಲಿಸಿ ನೋಡಿ. ಸೂರ್ಯರಶ್ಮಿಗಳ ಕೋನ-ಪ್ರಮಾಣ-ತಾಪಗಳನ್ನು ಅಳಿಯುವ, ಅವುಗಳಿಗನುಗುಣವಾಗಿ ಸಸ್ಯ ತನ್ನ ದೇಹ ಚೆಲಿಸುವಂತೆ ಮಾಡುವ ಸಸ್ಯಭಾಗವು ಆ ಸಸ್ಯದ ಒಟ್ಟು ದೇಹದಲ್ಲಿ ಅತ್ಯಲ್ಪ ಬಾಗದಲ್ಲಿ ನೆಲೆಸಿರುತ್ತದೆ. ಏಕೆಂದರೆ ಈ ಸೂರ್ಯಜ್ಞನವು ಅವುಗಳಿಗೆ ಸಂಪನ್ಮೂಲ ಆದಿಯಾದ ವಿಧಾನವಾಗಿ ಸಂಪನ್ಮೂಲ ಸೂರ್ಯಜ್ಞನಿಗೆ ನೀಡಿಸಿರುತ್ತದೆ.

ವಾಸ್ತುಶಿಲ್ಪಿಗಳು ಸಸ್ಯಗಳು ಆಧುನಿಕ ವಿಜ್ಞಾನದ ಹೇಳುವುದು ಸಾಧನೆಗಳನ್ನು ಮೀರಿಸುವಂಥ ವಿನ್ಯಾಸಗಳನ್ನು ಸೃಷ್ಟಿಸಿವೆ. ನಮ್ಮ ಕಾಲದ ಅನೇಕ ಶೈಲೀ ವಾಸ್ತುಶಿಲ್ಪಿಗಳು ಸಸ್ಯಪಾಲಕರೂ ಆಗಿದ್ದು ಆಕ್ಸಿಕ್ವೆನಲ್ಲ. ಗ್ರಾಹಗಳಲ್ಲಿ, ಪ್ರಸಿದ್ಧ ಕ್ರಿಸ್ತಾಲ್ ಪ್ರಾಲೋಸನ್ನು ವಿನ್ಯಾಸವಾಡಿದ ಜೋಸ್‌ಫ್ ಪ್ರಾಕ್ಸ್‌ಟನ್ ಮೂಲತಃ ಉದ್ದ್ಯಾಸಪಾಲಕನಾಗಿದ್ದು, ತನ್ನ ಆ ಖ್ಯಾತ ವಿನ್ಯಾಸಕ್ಕಿಂದು ಆತ ತಾವರೆ ಹೂಲಿನ ಸಂರಚನೆಯನ್ನು ಆಧಾರವಾಗಿ ಬಳಸಿದ. ಮುದಿಕೆಯ ಮೂಲಕ ವಸ್ತುಗಳನ್ನು ಬಿಲಿಷ್ಟಗೊಳಿಸುವುದು, ಸ್ವರಂಭಗಳ ಬಳಕೆಯ ಮೂಲಕ ಕಟ್ಟಿಡಗಳಿಗೆ ಹೆಚ್ಚು ಬಲ ತಂದುಕೊಡುವುದು, ರಿಯಾನ್‌ಪ್ರೋಸೋರ್‌ ಕಾಂಕ್ರೀಟ್‌ನ ಉಪಯೋಗ ಇತ್ಯಾದಿ ಯಾಗಿ ಅನೇಕ ಆಧುನಿಕ ವಾಸ್ತುಶಿಲ್ಪಕ್ರಮಗಳೆಲ್ಲ ಸಸ್ಯ ದೇಹಸಂರಚನೆಗಳಿಂದ ಸ್ತುತಿ ವಾದಂಥವು.

ಪಟ್ಟಾರಿಯ ಪ್ರಕಾರ ಪ್ರಕೃತಿ ವಾಸ್ತುಶಿಲ್ಪವು ‘ವಿಕಸನ’ ದ ಮಾದರಿಯನ್ನು ಬಳಸಿದರೆ, ಆಧುನಿಕ ವಿಜ್ಞಾನ ‘ವಿನ್ಯಾಸ’ ದ ಮಾರ್ಗವನ್ನು ಬಳಸುತ್ತದೆ. ವಿಕಸನದ ಮಾರ್ಗದಲ್ಲಿ ಸಂರಚನೆಯೊಂದು ಭೂತ-ವರ್ತನವಾನ-ಭವಿಷ್ಯ ಕಾಲಗಳಲ್ಲವಕ್ಕೂ ಬಂದುವಾಗಿಕೊಂಡು ಸಹಜವಾಗಿ ಬೆಳೆಯುತ್ತದೆ; ತನ್ನ ಸುತ್ತಲ ಪರಿಸರಕ್ಕೂ ಅನ್ಯ ಜೀವರೂಪಗಳಿಗೂ ಧಕ್ಕೆಯಾಗದಂತೆ ವಿಕಸಿಸುತ್ತದೆ. ಆದೆ, ಆಧುನಿಕ ವಿಜ್ಞಾನದ ವಿನ್ಯಾಸಗಳು ತಾಂತ್ರಿಕ ಲಾಭವೊಂದನ್ನು ಗುರಿಯಾಗಿಟ್ಟುಕೊಂಡು ಎಲ್ಲ ದೀರ್ಘಕಾಲೀನ ಪರಿಣಾಮಗಳನ್ನು ತಮ್ಮ ಜವಾಬ್ದಾರಿಯ ವಿಷಯಗಳಲ್ಲವೆಂದು ಕಡೆಗಡೆಸುತ್ತವೆ. ವಿಜ್ಞಾನ ತನ್ನ ವಿನ್ಯಾಸಗಳನ್ನು ರೂಪಗೊಳಿಸುವುದೂ ಪ್ರಕೃತಿಯಿಂದ ಬೇರೆಟ್ಟಿ ಪ್ರಯೋಗಶಾಲೆಯ ಶಾಸ್ತ್ರದಲ್ಲಿ; ಆ ವಿನ್ಯಾಸಗಳಿಂದ ಉಂಟಾದ

ಸಮಸ್ಯೆಗಳಿಗೆ ಪರಿಹಾರಗಳನ್ನು ರೂಪಿಸುವುದೂ ಆದೆ ಶೈಲ್ಯದಲ್ಲಿ. ಪ್ರಕೃತಿಯ ಸಂಸ್ಕರಣೆ ಇಲ್ಲದೆ ತಯಾರಾದ ಇಂಥ ಎಲ್ಲ ವಿನ್ಯಾಸಗಳೂ ಅಂತಿಮವಾಗಿ ಪ್ರಕೃತಿ ವಿರೋಧಿಯಾಗಿರುತ್ತವೆ. ಹಾಗೆಂದೆ ಪಟ್ಟಾರಿ ಹೇಳುತ್ತಾನೆ: ‘ವಿನ್ಯಾಸಕ್ರಮವು ದಾರಿ ತಪ್ಪಬಹುದು, ಆದರೆ ವಿಕಸನಕ್ರಮಕ್ಕೆ ಇಂಥ ಅಪಾಯ ಎಂದೂ ತಟ್ಟದು’. ಮುಂದುವರೆದು ‘ವಾನವ ಜೀವಿಯ ಬೇಳವಣಿಗೆಯ ಮೂಲಭೂತ ತತ್ವ ವಿಕಸನತತ್ವವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಆಧುನಿಕ ಯಂತ್ರದ ಬೇಳವಣಿಗೆಯು ವಿನ್ಯಾಸತತ್ವವನ್ನು ಅವಲಂಬಿಸಿಕೊಂಡಿದೆ. ವಾನವನದಕ್ಕಿಂತ ಯಂತ್ರಗಳ ಬೇಳವಣಿಗೆಯು ಅತಿಶ್ವರಿತವೂ ಆಪ್ರಾಕ್ರಿತಿಕವೂ ಆದ್ದರಿಂದ ಅಂತಿಮವಾಗಿ ಯಂತ್ರಗಳು ಮಾನವನಿಗೆ ಮಾರಕವಾಗಿ ಪರಿಣಮಿಸುವ ಸಂಭವವೇ ಹೆಚ್ಚು. ಮತ್ತೆ, ಇಂಥ ಯಂತ್ರಗಳ ವಿನ್ಯಾಸಕಾರ ವಾನವನೆ ಆದ್ದರಿಂದ ಆತ, ಒಂದು ಬಗೆಯಲ್ಲಿ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದನೆಂದೆ ಹೇಳಬೇಕು.’

ಆಧುನಿಕ ಯಂತ್ರೋದ್ಯಮ ವ್ಯವಸ್ಥೆಯ ಕರಾಳಮುಖಿಕ್ಕಿಂತ ಆದರ ಪ್ರೋಳ್ಣ ಕರುಹೆಯ ಮುಖವೆ ಹೆಚ್ಚು ಪ್ರಚಾರ ಪಡೆಯುವಲ್ಲಿ ಆಧುನಿಕ ಅರ್ಥಶಾಸ್ತ್ರದ ಪಾಲೂ ಬಹುದೊಡ್ಡ ದುಂಬು. ‘ಪ್ರಜಾ ವರದಿ’ ಯೋಂದರ ಪ್ರಕಾರ ಇಂದಿನ ಕಲಕತ್ತಾ ಮಹಾನಗರದ ಶೇಕಡಾ ಇಂರಷ್ಟು ನಿವಾಸಿಗಳು ವಾಯುಮಾಲಿನ್ಯದ ಮುಖಾಂತರ ಉಂಟಾಗುವ ಶಾಸಕೋಶ ರೋಗಳಿಂದ ನರಳುತ್ತಿದ್ದಾರೆ. ಹೊಗ್ಗಿ ನದಿಯ ಉಳಿಕಲ್ಲೋಮಿಟರ್ ಉದ್ದದ ಒಂದು ಭಾಗದಲ್ಲಿ, ಮಾಲಿನ್ಯ ರಹಿತ ನದಿಭಾಗವು ವಾಷಿಂಕ ಸರಾಸರಿಯ ಲೇಕ್ಕದಲ್ಲಿ ಇಂಡ ಟನ್ ಮೀನಿನ್ಸು ನೀಡಿದರೆ, ಮಲಿನಗೊಂಡ ನದಿಭಾಗವು ಇಂಡ ಟನ್ ಮೀನಿನ್ಸು ನೀಡುತ್ತದೆ. ಇಂಥಲ್ಲಿ ಬರಿಗಣ್ಣಗೆಯೇ ಎದ್ದುಕಾಣುವಂಥ ನಷ್ಟಗಳು ಆಧುನಿಕ ಅರ್ಥಶಾಸ್ತ್ರದ ಸೊಕ್ಕೆ ಕೆಲ್ಲಾಗಳಿಗೆ ಮಾತ್ರ ಗೋಚರವಾಗುವುದಿಲ್ಲ. ಮಲಿನಜಲದಿಂದ ಉಂಟಾಗುವ ರೋಗರುಜಿನಗಳು, ಅವುಗಳ ಚಿಕಿತ್ಸೆಗೆಂದು ಮನುಷ್ಯರು ಮಾಡುವ ಬಿಂಬಿ, ಜಾನುವಾರುಗಳ ಸಾವು, ಕೃಷಿ ಇಳುವರಿಯಲ್ಲಾಗುವ ತೀವ್ರ ಇಳಿತ, ಒಟ್ಟಾಗಿ ಜೀವನಮಟ್ಟದ ಕುಸಿತ – ಇವು ಯಾವುವನ್ನೂ ಕೂಡ ಆಧುನಿಕ ವಾಣಿಜ್ಯಶಾಸ್ತ್ರ ತನ್ನ ಆದಾಯ-ಪೆಚ್ಚಿಗಳ ಲೇಕ್ಕದಲ್ಲಿ ತೋರಿಸುವುದಿಲ್ಲ. ತತ್ತ್ವಾಣಿಕದ ಲಾಭ-ನಷ್ಟಗಳನ್ನಷ್ಟೆ ತನ್ನ ಗಮನದಲ್ಲಿಟ್ಟಿಕೊಂಡ ಆಧುನಿಕ ಅರ್ಥವ್ಯವಸ್ಥೆ ಅಮೂರ್ತ ಅಂತಿ-ಅಂಶಗಳನ್ನೆ ವ್ಯೇಭಿತಿಕರಿಸುತ್ತ ಜೀವಂತ ವಾನವ-ಪ್ರಾಣ-ಸಸ್ಯಗಳೊಟ್ಟಿಗೆ ಬೇಜವಾಭಾವಿಯ ಅಟಗಳನ್ನು ಆಡುತ್ತದೆ.

ಉಪ ಸಂಹಾರ

ವಿಜ್ಞಾನ ಹಾಗೂ ತಂತ್ರಜ್ಞಾನಗಳು ನಮ್ಮ ಯುಗದ ಏರಡು ಪ್ರಬುಲ ದಮನಕಾರಿ ಶಕ್ತಿಗಳಾಗಿವೆ. ಆದಾಗ್ಯಾ, ಇಂದಿನ ಒಟ್ಟೂ ಸಾಮಾನ್ಯ ಸಾಹಿತ್ಯವು ಅವೇರಡನ್ನೂ (ಮುಂಡನಂಬಿಕೆ, ಬಡತನ, ಹಸಿವು ಇತ್ಯಾದಿಗಳಿಂದ) ವಿವೋಚನೆ ನೀಡುವ ಶಕ್ತಿಗಳಿಂದ ಮಾತ್ರವಲ್ಲದೆ, ಅವನ್ನು ನಿಯಂತ್ರಿಸುವ ಹಾಗೂ ನಿರ್ದೇಶಿಸುವ (ತಜ್ಜರು, ತಚ್ಚಾಧಿಕಾರಿಗಳು, ಉದ್ದೇಶಿಗಳು ಇತ್ಯಾದಿ) ವ್ಯಕ್ತಿಗಳನ್ನೂ ವಿವೋಚಕರೆಂದು ಪರಿಭಾವಿಸಿಕೊಂಡಿದೆ.

ಭಾರತದ ಪ್ರಗತಿಯೀಲ ಗಣ್ಯವರ್ಗಗಳ ಬಹುಪಾಲು ಜನರು ವಿಜ್ಞಾನದ ಕೊರತೆಯೆ ಪ್ರಸಕ್ತ ಭಾರತೀಯ ಸಮಾಜದ ಬಹುದೊಡ್ಡ ದೋಷವೆಂದು ತಿಳಿದಿದ್ದಾರೆ. ಇವರು ಜನವಿಜ್ಞಾನ ಸಂಘಟನೆಗಳಲ್ಲಿ ತೋಡಗಿಕೊಂಡು, ವಿಜ್ಞಾನವನ್ನು ಜನರ ಮನೋಭಾಗಿಗೆ ಕರೆದೋಯ್ದು, ಆದನ್ನು ಪಟ್ಟಭದ್ರ ಹಿತಾಸಕ್ತಿಗಳ ಕೆಲವುಸ್ವಿಲ್ಲಿಯಂದ ಬಿಡಿಸಿ ಜನಪರಕಾರ್ಯಕ್ರಮಗಳಲ್ಲಿ ತೋಡಗಿಸುವುದರ ಮೂಲಕ ದೇಶದ ಪ್ರಗತಿಯನ್ನು ಸಾಧಿಸುವುದು ಎಂದು ನಂಬಿದ್ದಾರೆ. ವಿಜ್ಞಾನ ನೀಡುವ ಜ್ಞಾನ ಒಂದು ವರವೆಂದೂ, ಆ ಕಾರಣ ಆದನ್ನು ವ್ಯಾಪಕವಾಗಿ ಪ್ರಸರಿಸುವುದು ಅತ್ಯಗತ್ಯವೆಂದೂ ಇವರ ಮೂಲಭೂತ ನಂಬುಗೆಯಾಗಿದೆ.

ಈ ರೀತಿಯ ಕಡುಶ್ಯದ್ದೆಯ ಇಂಥ ಸಂಘಟನೆಗಳು ಹಲವೊಮ್ಮೆ ಕೊಳ್ಳಿಗೇರಿಗಳಿಗೆ ದೂರದರ್ಶಕಗಳನ್ನು ಹೊತ್ತೊಯ್ದು ನಿತ್ಯ ಅಸಹಾರಾಶಿಯ ನಡುವೆಯು ಜೀವಿಸುವರಿಗೆ ಅಪರೂಪಕೊಳ್ಳುವ್ಯೇಯಾದರೂ ನಕ್ಷತ್ರಗಳ ದರ್ಶನ ಮಾಡಿಸುವಂಥ ಧೀರೋದಾತ್ರ ಧಾಟಿಯ ಪ್ರಯತ್ನಗಳನ್ನು ನಡೆಸುತ್ತಿರುತ್ತದೆ. ಇಂಥಲ್ಲೋಟಿಲ್ಲ, ವಿಜ್ಞಾನವೆನ್ನುವುದು ಈ ದೊಭಾಷ್ಯ ಜೀವಿಗಳ ಪರಿಸರಕ್ಕೆ ಪ್ರಚೀಗ ಹೊರಗಿನದು, ಆದನ್ನು ತಂದು ಇವರೊಡನೆ ಕೆಸಿ ಮಾಡಿದಲ್ಲಿ ಅತ್ಯಾತ್ಮಾಷಾಷಾಪಂಜು ಪಡೆಯಬಹುದು, ಈ ಅಭಾಗ್ಯರ ಭಾಗ್ಯದ ಬಾಗಿಲನ್ನು ತೆರೆಯಬಹುದು ಎನ್ನುವ ಧೋರಣೆಯೂ ಸೂಕ್ಷ್ಮವಾಗಿ ನುಸುಳುತ್ತಿರುತ್ತದೆ. ಈ ರೀತಿಯ ಯತ್ಯಾಗಳು ಅಲ್ಲ ಕಾಲಾವಧಿಯಲ್ಲಿ ಅಸಾಧಾರಣ ಫಲಿತಾಂಶಗಳನ್ನು ನೀಡುವುದೆನ್ನೋ ನಿಜ, ಆದರೆ ಪರಿಸರ ಹಾಗೂ ಸಮಾಜಗಳ ಮೇಲೆ ಅವುಗಳ ದೀರ್ಘಕಾಲೀನ ಪರಿಣಾಮಗಳು ಮಾತ್ರ ಅತ್ಯಂತ ಫೋರವಾಗಿರುತ್ತವೆ.

ಇದನ್ನು ಹೇಳುವವರಲ್ಲಿ ನಾನೇನೂ ಮೌದಲಿಗನಲ್ಲ. ಆಧುನಿಕ ವಿಜ್ಞಾನ-ತಂತ್ರಜ್ಞಾನ-ವಸಾಹತುಶಾಹಿ-ಪ್ರಗತಿ-ರಾಜಕಾರಣಗಳ ದುಷ್ಪ ಪಂಚಷ್ಟಯದ ವಿರುದ್ಧ ಲೂಪಿಸ್ತೀ ಮರ್ಪಾಫ್ರದ್ರೋ ಇನ್ನೂ ತೀಕ್ಷ್ಣ ಪೂರ್ವ ವಿದ್ವತ್ತೋಪಾಳವೂ ಆದ ವಾದಗಳನ್ನು

ರೂಪಿಸಿದ್ದಾನೆ. ನಾನು ಇಲ್ಲಿ, ಆತನಿಗಂತ ಭಿನ್ನವಾದ ಸಂಸ್ಕೃತಿಯೊಂದರ ಪ್ರತಿಸ್ಪಂದನೆಯೊಂದನ್ನು, ಅತಿರೇಕವಾದಿ ಎಂದೂ ಕಾಣಬಹುದಾದಂಥ ಪ್ರತಿಸ್ಪಂದನೆಯೊಂದನ್ನು ಮಂಡಿಸುವ ಪ್ರಯತ್ನವನ್ನು ಮಾಡಿದ್ದೇನಷ್ಟೆ. ಮತ್ತೆ, 'ಅತಿರೇಕವಾದಿ' ಯೆಂದು ಅನ್ವಯಿಸಿಕೊಳ್ಳುವಲ್ಲಿ ನನಗೇನೂ ಬೇಸರವಿಲ್ಲ; ಏಕೆಂದರೆ ಆಧುನಿಕ ವೈಜ್ಞಾನಿಕತೆಯ ಕಣ್ಣಿಗೆ ಪ್ರಕೃತಿಯೂ ಹಲವೊಮ್ಮೆ 'ಅತಿರೇಕ' ಯಾಗಿಯೇ ಕಾಣುತ್ತದೆ.

ಆಧುನಿಕ ವಿಚಾನದ ಇಂಥ ಜೀವವಿರೋಧ ವೈವಿಧ್ಯವಿನಾಶಕ ಯಾಜ ಮಾನಿಕೆಯ ವಿರುದ್ಧ ಮೂರನೆ ಜಗತ್ತಿನ ದೇಶಗಳಲ್ಲಿ ನಡೆಯುತ್ತಿರುವ 'ವಿದ್ವೋಹ' ದ ಕೃತ್ಯಗಳು ಬಹಿಮುಖ್ಯವಿನಿಸುತ್ತವೆ. ಈ ಸಮಾಜಗಳಲ್ಲಿ ವಿಚಾನವನ್ನು ಬಹಳಷ್ಟು ಭಾರಿ ಯಾವ ಮುಕ್ತಚರ್ಚಿಯೂ ಇಲ್ಲದೆ ಹೇರುವುದರಿಂದ ಅಂಥ ಕ್ರಮಗಳ ವಿರುದ್ಧವಾಗಿ ಜನಸಾಹಾನ್ಯ ವರ್ಗವು ಸಹಜವಾಗಿಯೇ ತೀವ್ರ ಪ್ರತಿರೋಧವನ್ನು ವ್ಯಕ್ತಪಡಿಸುವುದನ್ನು ಗಮನಿಸಬಹುದಾಗಿದೆ. ತಮ್ಮ ವಿಶ್ವಜೀವನದ ಹೇಳಣಿಯಾದಿನ ಕ್ರಮವನ್ನೇ ದ್ವಾರಂಸಗೊಳಿಸುವ ಆಧುನಿಕ ವಿಚಾನದ ವಿರುದ್ಧ ಈ ಜನರು ವಿದ್ವಾಂಸಕ ವರಾಗಗಳನ್ನೇ ಹೆಚ್ಚು ಬಳಸುತ್ತಿದ್ದಾರೆ. ಇದರಿಂದ ಎಚ್ಚಿತ್ತುಕೊಂಡ ಸ್ಥಳೀಯ ಸರ್ಕಾರಗಳು ಈಗ ಈ ಎರಡೂ ವಿಚಾನಗಳಿಗೆ ಬೇರೆಬೇರೆಯೇ ಆದ ವಲಯಗಳನ್ನು ಗುರುತಿಸಿಕೊಂಡುವುದೂ ಅನಿವಾರ್ಯವಾಗಿದೆ.

ಇಂಥ ವಿದ್ವೋಹದ ಕ್ರಮದೊಂದಿಗೆಯೇ, ಪಾಲಾಫೆಯರಾಬೆಂಡಾನಂತಹ ವಿಚಾನ ತತ್ವವಿಜ್ಞಾನಿಗಳಿಂದ ಮೊದಲುಗೊಂಡು ವಿಚಾನವನ್ನು ನೇರವಾಗಿಯೇ ಎದುರಿಸುವ ಪ್ರಯತ್ನಗಳೂ ನಡೆದಿವೆ. ಅದರೆ, ವಿಚಾನವನ್ನು ಸಂಪೂರ್ಣವಾಗಿ ಬಳಹಿನೆಗೊಳಿಸುವಲ್ಲಿ, ಇವೆಲ್ಲವನ್ನೂ ಮೀರಿಸುವಂಥ ಕ್ರಮಗಳನ್ನು ಭಾರತದಂತಹ ಶತ್ರು ಸಂಸ್ಕೃತಿಗಳಲ್ಲಿ ಕಾಣಬಹುದಾಗಿದೆ. ಭಾರತ, ತನ್ನ ವಿಚಾನಿಗಳು ತಮ್ಮ ಜೀವನವನ್ನು ಎರಡು ಪ್ರತ್ಯೇಕ ವಲಯಗಳಲ್ಲಿ – ಒಂದು ಅವರ ವೃತ್ತಿಯಾದ ವಿಚಾನದ ಚರ್ಚಿವಟಕಿಗಳಿಗೆ ಸಂಬಂಧಿಸಿದ್ದು, ಇನ್ನೊಂದು ಅವರ ಸಾಂಸ್ಕೃತಿಕ ಚರ್ಚಿವಟಕಿಗಳಿಗೆ – ಇಭಾಗಿಸಿಕೊಳ್ಳುವಂತೆ ಒತ್ತಾಯಿಸುತ್ತದೆ. ಈ ಎರಡೂ ಕ್ಷೇತ್ರಗಳು ಪರಸ್ಪರ ಸವ್ಯಾಲನಗೊಂಡಲ್ಲಿ ಇಲ್ಲ ಸಂಘರ್ಷಕ್ಕಿಳಿದಲ್ಲಿ ಅಲ್ಲಿ ಅಂತಿಮವಾಗಿ ಸಂಸ್ಕೃತಿಯೇ ಉಳಿಯಿವಂತೆ ಆದು ನೋಡಿಕೊಳ್ಳುತ್ತದೆ. ಇಂಥ ಸಂಸ್ಕೃತಿಗಳು, ಜನರ ಪ್ರಜ್ಞಿಯನ್ನೆಲ್ಲ ತನ್ನ ವಸಾಹತಾಗಿ ಪರಿವರ್ತಿಸಲೇಳಿಸುವ ಆಧುನಿಕ ವಿಚಾನವನ್ನು ನಿರಂತರವಾಗಿ ವ್ಯವಸ್ಥಿತವಾಗಿ ಗೇಲಿಮಾಡಿವೆ, ಏರೋಧಿಸಿವೆ ಹಾಗೂ ಹಿಮ್ಮೆಟ್ಟಿಸಿವೆ.

ಇಂಥ ವರಾಗ ಕೆಲವರಿಗೆ ಭಯಾನಕವಾದುದೆಂದೂ, ತರ್ಕಣೀನತೆಗೆ ಶರಣಾಗತಿಯೆಂದೂ ತೋರಬಹುದು. ಈ ವಿಧಾನ ಎಂದಾದರೂ ಗೆಲುವು

ಸಾಧಿಸಬಲ್ಲದೆ ಎಂಬ ಸಂದೇಹವೂ ಆವರಲ್ಲಿ ವಿಳಬಹುದು.

ಸಂಪೂರ್ಣ ಜಯ ಸಾಧ್ಯವಿಲ್ಲ ನಿಜ. ಅದರೆ ಈ ವಿಧಾನ ಕೆಲವು ರೀತಿಯ ಜಯಗಳನ್ನು ಸಾಧಿಸುವುದಂತೂ ನಿಶ್ಚಯ. ಹೀಗೆ ಹೇಳಿದ ನಂತರವೂ, ಯಾರಿಗೆ ಗೊತ್ತು – ತನ್ನ ಬೇರನ್ನು ತಾನೇ ಕೊಯ್ದುಕೊಳ್ಳುತ್ತಿರುವ ಆಧುನಿಕ ವಿಚಾನದ ಸಹಾಯದಿಂದಲೇ ಆ ಸಂಪೂರ್ಣ ಜಯ ಸಾಧ್ಯವಾಗಲೂಬಹುದು.

(ಮೂಲ: ಕ್ಷಾತ್ರಾ ಆಲ್ವಾರೇಸ್, 'ಸೈನ್ಸ್, ಕಲೋನಿಯಲ್ಲಿಸವರ್ಬ ಆಂಡ್ ವಯಲ್ನ್ಸ್'; ಮೂಲಗ್ರಂಥ: ಅಶೀಶ್ ನಂದಿ ಸಂಪಾದಿಸಿದ 'ಸೈನ್ಸ್, ಹೆಚೆಮನಿ ಆಂಡ್ ವಯಲ್ನ್ಸ್', ಆಕ್ಸ್‌ಫರ್ಡ್ ಯೂನಿವರ್ಸಿಟಿ ಲೈಬ್ರರಿ, ನವದೆಹಲ್ಲಿ)

ಸಂಗ್ರಹಾನುವಾದ: ಜರ್ಮನಿತ್ತ ಭಾಧವ

ಅಳ್ಳಿರ ಪ್ರಕಾಶನದ

ಹೊಸ ಪ್ರಕಟಣೆ:

ಮಾರ್ವಿನಮರದಲ್ಲಿ ಬಳಿಯ ಹಣ್ಣು

ನಾಟಕ-ರಂಗಭೂಮಿ ಕುರಿತ ಬರಹಗಳು

ಅಳ್ಳಿರ ಕೆ.ಎ.

ಡೆಮ್ಮೆ ಅಷ್ಟದಲ್ಲಿ; ಪ್ರಾಗಳು ೧೯೬೬; ರೂ.೨೫

ಪ್ರಸ್ತಾವನೆ: ಮಾರ್ವಿನ ಮಾರದಲ್ಲಿ ಬಳಿಯ ಹಣ್ಣು ; ಭಾಗ ೧೦ದು: ರಂಗಭೂಮಿ – ಕನ್ನಡ ರಂಗಭೂಮಿಯ ಕನಸುಗಳು: ಶತಮಾನದಂಬಿನ ಒಂದು ಕಥನ; ಭಾರತದ ರಂಗಸಂಪ್ರದಾಯಗಳು: ಬ್ರಹ್ಮರವಲೋಕನದ ಒಂದು ಪ್ರಯತ್ನ; ಇತಿಹಾಸದ ಕಣ್ಣನಲ್ಲಿ ಇತಿಹಾಸ: ೧೦ದು ಆಪರೊಪದ ಪ್ರಸ್ತರ; ಗಿಳಿಪಾಠದ ನೆನಪು ಆಧಾರ್ತ ಬಿ.ವಿ.ಕಾರಂತರಿಗೊಂದ ಅಭಿವಂದನೆ; ಭಾಗ ಎರಡು: ನಾಟಕ – ಸಂಗ್ಯಾ ಬಾಳ್ಜು : ಹಿತ್ತಿಲಬಾಗಿಲಿನಿಂದ ಒಳಬಂದ ಆಧುನಿಕತೆ? ; ಇತಿಹಾಸಕ್ಕೆ ಪ್ರತಿಯಾಗಿ ಇತಿಹಾಸ: ಸಂಸರ ನಾಟಕಗಳಲ್ಲಿ ಪ್ರಭುತ್ವದ ಪ್ರತಿಸ್ಪಷ್ಟಿ; ಬ್ರ.ತಿ.ನ. ಅವರ ಅಹಲ್ಯೆ: ಸತತ ಬಿನದದ ಜೀವನಕ್ರಮಕ್ಕೆ ಒಂದು ಸವಾಲು; ಬದುಕು ಹಣ್ಣಾಗಿ ಮೂಡಿದ ನಾಟಕ: ದ.ರಾ. ಬೇಂದ್ರೇಯವರ ಹೊಸ ಸಂಸಾರ; ರೋಗ, ಚಿಕಿತ್ಸೆ ಮತ್ತು ಗುಣಮಾಪಿ: ಲಂಕೇಶರ ನಾಟಕಗಳ ಒಂದು ತಾತ್ಪರ್ಯಕ ನಷ್ಟೆ

ಅಪ್ರಾವ್ ಅಭಿನೇತ್ರಿ: ಶೈಲಿ ವಿಶ್ರಾಂತಿ (ರಣಾಟಕ-ರಣಾಟಕ)

ಚೀಲ್ವಿತ್ವಾ ಕಾಮತ್ರಾ

ನನ್ನ ಕಲಕತ್ತಾವಾಸದ ದಿನಗಳಲ್ಲಿ, ಸಾಧ್ಯವಿದ್ದ ಬಿಡುವಿನ ಹೇಳಿಯನ್ನೆಲ್ಲ, ಬಂಗಾಲಿ ಜನಚಿವನ, ಸಾಹಿತ್ಯ-ಸಂಗೀತ ಪ್ರಕಾರಗಳನ್ನು ತಿಳಿದುಕೊಳ್ಳುವ ಯತ್ನದಲ್ಲಿ ಕಳೆಯುತ್ತಿದ್ದೆ. ತಕ್ಕುಮಟ್ಟಿಗೆ ಬಂಗಾಲಿ ಒದಲು, ಹಿಂದಿ ಬೆರೆಸಿ ಬಂಗಾಲಿ, ಮಾತನಾಡಲು ಕಲಿತೆ. ನೃತ್ಯ-ನಾಟಕ-ಚಾತ್ರಪ್ರಯೋಗಗಳನ್ನು ನೋಡಿದೆ. ಬಂಗಾಲಿ ರಂಗಭೂಮಿ ಯಲ್ಲಿ ನನ್ನ ಹೆಚ್ಚಿನ ಆಸಕ್ತಿಯನ್ನು ಬಲ್ಲ ಮತ್ತು ಹಿಂದೊಮ್ಮೆ ಪ್ರಸಿದ್ಧ ‘ಬಹುರೂಪಿ’ ನಾಟಕತಂಡದ ಸ್ತ್ರೀಯ ಸದಸ್ಯೇಯಾಗಿದ್ದ ಆರತಿ ಮೃತ್ಯು, ಬಂದು ದಿನ ಮಹಿಳೆಯೊಬ್ಬರನ್ನು ನನ್ನ ಆಫೀಸುರೂಪಿಗೆ ಕರೆದುಕೊಂಡು ಬಂದರು. “ದಿದಿ, ಇವರನ್ನು ಗುರುತಿಸಬಲ್ಲಿರಾ? ನೀವು ಹಲವು ಭಾರಿ ಇವರ ಕುರಿತು ವಿಚಾರಿಸಿದ್ದಿರಿ!” ಎಂದಳು.

ಕಣ್ಣಿತ್ತಿ ನೋಡಿದೆ. ಶೈಲಿ ವಿಶ್ರಾಂತಿ ಎದುರಿಗೆ ನಿಂತಿದ್ದರು! ಮುಖಿದಲ್ಲಿ ವಾಯವಾಗದ ಮಂದಹಾಸ. ಮಾತು ಹೊಳಿಯದೇ. ನಮಸ್ತಾರಿಸಿ ಕ್ಯು ತೋರಿದ ಕುಚಿರುತ್ತಿದ್ದು ಹಂಸದಂತೆ ತೇಲಿಹೋಗಿ ಹಗುರಾಗಿ ಕುಳಿತರು.

ಒಂದೇ ವಾರದ ಹಿಂದೆ ಬಾದಲ್ ಸರ್ಕಾರ್ ಅವರ ಸುಪ್ರಸಿದ್ಧ ನಾಟಕ ‘ಭಾಕಿ ಇತಿಹಾಸ’ ದ ‘ಬಹುರೂಪಿ’ಯ ಬ್ರಾಹ್ಮೋಗವನ್ನು ನೋಡಿದ್ದೆ. ಹವಾಸಿ ರಂಗಭೂಮಿಯಲ್ಲಿ ಕೆಲವಷಟ್ಟಿಂದೆ ಚರಿತ್ರೆಯನ್ನೇ ನಿರ್ಯಾಸಿದ ನಾಟಕ. ಅದರಲ್ಲಿ ವಾಸಂತಿಯ ಪಾತ್ರ ವೈಷ್ಣವ್ಯಾಂಗಣವಾಗಿತ್ತು. ಸಾದಾಗ್ಯಾಪಿಣಿಯ ಸಾಂಸಾರಿಕ ತೊಂದರೆಗಳು ಸುಶೀಲಿತೆಯ ಪ್ರಜ್ಞಾಪಂತಿಕೆ, ಪತಿಯ, ಸಮಾಜದ, ಜ್ಞಾನದಿತನದೊಂದಿಗೆ ‘ಪಾಪ ಪ್ರಜ್ಞಿ’ಯನ್ನು ಅಧ್ಯೋಸಲು ಹವಣಿಸುವ ಸೂಕ್ಷ್ಮ ಸಂವೇದನಾತೀಲತೆಗಳನ್ನು ಅತ್ಯಪ್ರಾವ್ಯಾಗಿ ಆ ಪಾತ್ರವಹಿಸಿದಾಕೆ ಅಭಿನಯಿಸಿದಳು. ಮೇಕಪ್ರಾನಲ್ಲಿ ಸುಂದರವಾಗಿ ತೋರುತ್ತಿದ್ದಳು.

ಅದರೆ ಈಗ, ಅದೇ ಶೈಲಿ ವಿಶ್ರಾಂತಿ, ಇವತ್ತೇರು ವಸಂತಗಳನ್ನು ದಾಟಿದ ಮಹಿಳೆ, ಇಲ್ಲಿದ್ದರು. ಅಂತ ತರುಣೆಯನ್ನು ನಾಚಿಸುವಂತಹ ಕಳಿ ಹೊಂದಿದ್ದರು. ತೆಳುವಾದ ಎತ್ತರ ಮೈಕಟ್ಟಿ. ಏರಿಯಿರಿ ಏಂಬುವ ತಲೆಗೂಡಲು. ಮುಖಿದ ಮೇಲೆ ವಯಸ್ಸನ್ನು

೪೦

ತೋರುವ ಬಂದಾದರೂ ಸುಕ್ಕಾಗಲಿ, ಗೆರೆಯಾಗಲಿ ಇರಲಿಲ್ಲ! ಮೇಕಪ್ರಾ ಅಂತೂ ಇಲ್ಲವೇ ಇಲ್ಲ. ಕಂದುಬಣ್ಣ. ರೂಪಸಿಯಲ್ಲಿದ್ದರೂ ಆಕರ್ಷಕ ವ್ಯಕ್ತಿತ್ವ. ಕನ್ನಡಕದ ಹಿಂದಿನಿಂದ ಮಿನಗುವ, ಭಾವಪೂರ್ವ ಕೆಣ್ಣಾಗಳು. ಬೇತರಿಸಿಕೊಂಡು ಸಾಲಿರಾರು, ಅಲ್ಲ ಲಕ್ಷ್ಯ ಲಕ್ಷ್ಯ ಜನರನ್ನು ತನ್ನ ಅಭಿನಯ ಸಾಮರ್ಥ್ಯದಿಂದ ಮುಗ್ಗೊಳಿಸಿದ ಕೆಲಾವಿದೆಯೋ? ಅಲ್ಲ! ಅವರ ಮಗಳು ಇರಬೇಕು! ಅಂದೇ.

ಶೈಲಿದಿಗಂಗಡಿಸಿ ನಕ್ಕರು. ಅವರ ಮಗಳು ಶಾ ವೋಲಿ ಮಿತ್ರ ಅದಾಗಲೇ ಉತ್ತಮನಟಿಯೆಂದು ಹೇಸರು ಮಾಡಿದ್ದರೂ, ನಾನು ಪರೋಕ್ಷವಾಗಿ ಅವರ ತಾರುಷ್ಯ ಹೊಳೆದ್ದನ್ನು ಕ್ಷಣಿದಲ್ಲಿ ಅರ್ಥಮಾಡಿಕೊಂಡಿದ್ದರು.

‘ಭಾಕಿ ಇತಿಹಾಸ್ ಹೇಗೆನಿಸಿತು?’

“ಭಿಂಬಣ್ಣ ಶುಂದರ್ರೋ!” (ತುಂಬಾ ಚಿನ್ನಾಗಿತ್ತು!) ನಾನೆಂದೆ.“ಭಾದಲ್ ರೂ ಚಿತ್ರಿಸಿದ್ದ ಕ್ಷೀಂತ ಹೆಚ್ಚಿನ ಆಯಾಮಗಳನ್ನು ಸ್ವೀಮನಸ್ವಿನ ತುಮುಲಗಳಿಗೆ ಕೊಡ ಮಾಡಿರುವಿರಿ!” ಮತ್ತೆ ಎಳಿತನದ ಕುಲಾಕುಲು ನಗು.

“ಹೊಸ ಆಯಾಮಗಳು, ಬಹುಮುಖಗಳು ಎಂದಿರಾ? ನೀವು ‘ಅಪರಾಜಿತಾ’ ನೋಡಬೇಕು! ಇನ್ನೆರಡು ವಾರ ಬಿಟ್ಟು ಆಕಾಡಪ್ಪಿ ಆಫ್ ಫೈನ್ ಆಟ್‌ಎಂದ ರಂಗಮಂದಿರದಲ್ಲಿದೆ. ಮುದ್ದಾಂ ಬಿನ್ನಿ” ಅಗ್ರಹಿಸಿದರು.

‘ಅಪರಾಜಿತಾ’ದಲ್ಲಿ ತಾನೋಬ್ಬಿ ಅಭಿನೇತ್ರಿಯಾಗಬೇಕು ಎಂದು ಕನಸುಕಂಡ ಅಪ್ರೋ ಅಧ್ಯಾವ ಅಪರಾಜಿತಾ ಎಂಬ ತರುಣೆ, ನಾಟಕ/ಚಲಚ್ಚಿತ್ರದಲ್ಲಿ ಅವಕಾಶ ಕಲ್ಪಿಸಿಕೊಡುವೆನೆಂದು ಆಶ್ವಾಸನೆ ಕೊಟ್ಟಿ ಆಪ್ತಬಂಧುವಿನ ಪೋನಿಗಾಗಿ ಕಾಯುತ್ತಿರುತ್ತಾ ಳಿ. ಆ ಕಾಯುವಿಕೆಯ ಸಂದರ್ಭದಲ್ಲಿ ಕೆಲವು ನಾಟಕಗಳ ದಾಯಲೋಗ್ ಗಳನ್ನು ಹೇಳಿಕೊಳ್ಳುತ್ತ ಟಾಗೋರ ಪದ್ಯಗಳನ್ನು ಪರಿಸುತ್ತ, ತನ್ನ ಜೀವನದ ಹಲವಾರು ಅಗುಹೋಗಳನ್ನು ನೆನಪಿಸಿಕೊಳ್ಳುತ್ತಾ ಳಿ. ತಂದೆ, ತಾಯಿ, ಅಣ್ಣಿ, ಅಶ್ರೀಗೆ, ಸ್ವೇಹಿತರು, ನೆರೆಹೆರೆಯವರೋಡನೆ ತನಗಾದ ಅನುಭವಗಳನ್ನೆಲ್ಲ ಹೇಳಿಕೊಳ್ಳುತ್ತಾ ಳಿ. ರೇಲ್ಪ್ರೈಸ್ ಶೈಲಿನ್ ದೃಷ್ಟಿ (ವಿವಿಧ ಮಾರಾಟಗಾರರು), ಇಲೆಕ್ಟ್ರಾನ್ ಸ್ವಂಚಾರಿ, ವ್ಯಾಪಾರಿ, ಮುತ್ತಿದ್ದಿ-ರಾಜಕಾರಣೆ, ಸರಕಾರಿ ನೋಕರ, ಅಣ್ಣಿ, ಡಾಕ್ಟರು, ನೆರೆಯ ಅಧಿಕಪ್ರಸಂಗಿ, ಹಿಂಗೆ ಸುಮಾರು ಇಪ್ಪತ್ತು ಇಪ್ಪತ್ತೆಂದು-ಪಾತ್ರಗಳು ಪ್ರೇಕ್ಷಕರಿಗೆ ಪರಿಚಯಿಸಲ್ಪಡುತ್ತಾರೆ. ಪ್ರತಿಭೆಯಿದ್ದೂ ಹೆಣ್ಣಾಗಿ ಹುಟ್ಟಿದ ತಪ್ಪಿಗೆ, ಮನೆಯ ಒಳಗೂ ಹೊರಗೂ, ಯಾವುದೇ ಪ್ರೌಢಾಹ ದೊರೆಯದೇ, ಅವಳ ಸಂಗೀತ ಪ್ರೇಮ, ಅಭಿನಯ ಕೊಶಲ್ಯಗಳು ಮಣ್ಣಗೂಡಿ ಹೋಗುವುದರಲ್ಲಿದ್ದಾಗ, ಈ ಸಂಜೀವ್ಯಾದಾ ಎಂಬ ಆಪ್ತನ ಭರವಸೆ,

ಒಂದೇ ಉಳಿದಿದೆ. ಕೊನೆಗೂ ದಿನವಿಡೀ ಯಾರ ಟೆಲಿವ್ಯೂನ್‌ಗೆ ಕಾದಿದ್ದಳೋ ಆ ಕರೆ ಬರುತ್ತದೆ. ಒಂದು ಕಂಡಿಶನ್‌ಗೆ ಆಕೆ ಒಪ್ಪುಪುದಿದ್ದರೆ ಹಾತೋರೆಯುತ್ತಿದ್ದ ಪಾತ್ರ ದೊರೆಯುವದು ಖಂಡಿತ! ಅದು ಚಿತ್ರವೂ ಆಗುವುದರಲ್ಲಿದೆ! ಹಿಗ್ಗೆಹೋದ ಅವು, ಕರಾರು ಯಾವುದು? ಎಂದು ಕೇಳುತ್ತಿದ್ದಂತೆ ಕಟ್ಟಿಟ್ಟ ಮುಖ, ಸಿಟ್ಟು, ಹತಾಶಾ ಭಾವಗಳೆಲ್ಲ ಒಂದೊಂದಾಗಿ ಆವರಿಸಿ ಕೊನೆಗೆ ಕಟ್ಟಿದ ಫೋನಿನಿಂದಾಗಿ ಕರಾರಿನ ಕರಾಳ ಪರೋಕ್ಷ ಪರಿಚಯ ಪ್ರೇಕ್ಷಕರಿಗೆ ಆಗುತ್ತದೆ.

ಕೇವಲ ವರದಿಯಂತೆ ಭಾಸವಾಗುವ, ಅಷ್ಟೇಂದು ಪಾತ್ರಗಳ ಧ್ವನಿ-ಸಂಭಾಷಣೆಗಳನ್ನೆಲ್ಲ ಅನುಕರಿಸುವ ಚರ್ಚೆಗೇ ನಟಿ ರಂಗದ ಹೇಳೆ! ಧ್ವನಿ ಸಂಯೋಜನೆ-ಸಂಗೀತಗಳು ಅತ್ಯಾಲ್ಪವಾಗಿದ್ದವು. ಕೇವಲ ಧ್ವನಿಯ ಏರಿಳಿತ ಹಾಗೂ ಅಭಿನಯ ಕೌಶಲ್ಯದಿಂದ ತ್ವರಿತವರು ಎರಡೂವರೆ ಗಂಟೆಕಾಲ ಪ್ರೇಕ್ಷಕರನ್ನು ಮಂತ್ರಮುಗ್ಧರಾಷ್ಟ್ರಿಸಿದರು.

ನಾಟಕ ನೋಡಿಯಾದ ಹೇಳೆ ಇಂಗ್ಲಿಷಿನಲ್ಲಿ ಆವರಿಗೆ ಪತ್ರಬರೆದೆ. ಆದನ್ನೊಂದಿಗೆ ತ್ವರಿತ ತುಂಬಾ ಸಂತೋಷಪಟ್ಟು, “ನಿಮ್ಮ ಪತ್ರಕೆ ಕೃತಜ್ಞ ತೆಗಳನ್ನು ಪತ್ರದಿಂದಲೇ ತಿಳಿಸುವ ಶಕ್ತಿ ನನ್ನಲ್ಲಿಲ್ಲ! ಅದರೆ ನನ್ನಾಳತರ ನಾಟಕ ಹಾಗೂ ನಿದೇಶನಗಳನ್ನು ನೀವು ನೋಡಿ, ಇಂಥ ಪತ್ರಗಳನ್ನು ಬರೆದು ನಿಮ್ಮ ಅನಿಸಿಕೆಗಳನ್ನು ತಿಳಿಸಿದರೆ ನನಗೆ ತುಂಬ ಸಂತೋಷವಾಗುತ್ತದೆ. ಹೊಸ ಆಯಾಮಗಳೂ ಹೊಳೆಯುತ್ತವೆ!” ಎಂದು ಫೋನಿಸಿದರು. ಇದೇ ಸಂದರ್ಭವನ್ನು ಬಳಸಿ, ಅವರನ್ನು ವ್ಯೇಯಿಸುತ್ತಿಕೊಂಡಾಗಿ ಭೇಟಿ ಮಾಡಿ, ಆವರ ಜೀವನ-ಸಾಧನೆಗಳ ಕೂರಿತು ತಿಳಿದುಕೊಳ್ಳುವ ಉತ್ಸರ್ಪಣೆಯನ್ನು ಮಾಡಿ. ಕೂಡಲೇ, ತಾವು ಬಿಡುವಾಗಿರುವ ಸಮಯವನ್ನು ತಿಳಿಸಿ ತಮ್ಮ ಮನೆ ತಲುಪಲು ಮಾರ್ಗನಿದೇಶನ ಕೊಟ್ಟರು.

ಪಾಕೋಸರ್ಕಾಸ್ ದ ನಸಿರುದ್ವೀನ್ ಸ್ಟ್ರೀಟ್‌ನಲ್ಲಿರುವ ಅವರ ಪ್ರಟ್ಟ ಘಳ್ಳುಟ್ಟಿಗೆ ಹೋದಾಗ, ನನಗಾಗಿ ಕಾಯುತ್ತಲೇ ಇದ್ದರು. ಇಂ x ಇ ಉದ್ದಗಲದ ಹೋರಕೋಣೆ, ಒಂದು ಬೆಡ್‌ರೂಪ್‌ ಹಾಗೂ ಚಿಕ್ಕ ಅಡಿಗೆಮನೆಯಿರುವ ನಿವಾಸದಲ್ಲಿ ಕಳಿದ ಮೂವತ್ತು ವರ್ಷಗಳಿಂದ ವಾಸವಾಗಿದ್ದರು. ನಂದಲಾಲ್ ಬೋಸರ ಟಾಗೋರರ ಚಿತ್ರದ ಪ್ರತಿಕ್ರಿತಿ, ಮತ್ತು ಬಂಗಾಳೇಶದ ಪ್ರಸಿದ್ಧ ಚಿತ್ರಕಾರ ರೆಯ್ನೋ-ಉಲ್-ಅಬೀದೀನರ ಒಂದು ತೈಲಚಿತ್ರ, ಹಾಗೂ ಮಿತ್ರ ದಂಪತಿಗಳಿಗೆ ದೊರೆತ ಒಂದೆರಡು ಪ್ರಶಸ್ತಿಪತ್ರಗಳು ಬಿಟ್ಟರೆ ಇನ್ನಾವ ಅಲಂಕಾರಿಕ ವಸ್ತುವೂ ಹೋರಕೋಣೆಯಲ್ಲಿರಲ್ಲ.

“ನಿಮ್ಮ ಕು ಡ್ರಾಯಿಂಗ್ ರೂಮು, ಅದೆನ್ನು ನಾಟಕ ಸಂಯೋಜನೆಗಳಿಗೆ, ಯಶೋಗಾಢೆಗಳಿಗೆ ಮೂಕಸಾಕ್ಷಿಯಾಗಿದೆಯೋ?” ನಾನೆಂದೆ.

“ನಿಜ! ನಿಮ್ಮ ಎಲ್ಲ ವೋದಲಿನ ನಾಟಕಗಳು ರೂಪತಾಳಿದ್ದು ಇಲ್ಲಿಯೇ. ‘ಬಹುರೂಪಿ’ ತನ್ನದಾದ ಆಫೀಸು ಪಡೆಯುವ ತನಕ ಇದೇ ಆಫೀಸು, ರಿಹಾರ್ಸಲ್ ರೂಂ, ರಿಸಪ್ಯೂನ್ ಹಾಲು, ಧಿನ್ನಾಭಿಪ್ರಾಯ, ಮೂಕರೊಂದನಗಳಿಗೂ ಸಾಕ್ಷಿಯಾಗಿದೆ!” ನಗುತ್ತಲೇ ತ್ವರಿತ ಉತ್ತರಿಸಿದರು. ಕೆಲಸದಾಕೆಗೆ ಹೇಳಿ, ಬಂಗಾಲಿ ಪದ್ದತಿಯ ಸೇವಿಗೆ ಉಪ್ಪಿಟ್ಟ ಮಾಡಿಸಿದರು. ಬಂಗಾಲಿಮಿತಾಯಿಗಳು ಇದ್ದವು. ಚಹಾಪಾನವಾದ ಮೇಲೆ ಆವರ ತೆಳುಮೈಕಟ್ಟಿನ ಬಗ್ಗೆ ವಿಚಾರಿಸಿದೆ. ಅಷ್ಟುಕವ್ವಾದ ಕೂದಲು ಕುರಿತು ಕೇಳಿದೆ.

“ಹುಟ್ಟಾನಾಮು ಇರುವುದೇ ಹಿಗೆ! ಕೇವಲ ನಾಟಕವನ್ನೇ ಆವಲಂಬಿಸಿದ ನಾವು ಹೊಟ್ಟಿಗಿಲ್ಲದೆ ಮುಲಗಿದ ರಾತ್ರಿಗಳು ಅದೆನ್ನೋ. ಆ ಬಳಿಕ ಅನುಕೂಲದಿನಗಳು ಬಂದಾಗ ಶಂಭು (ಪತಿ ಶಂಭುಮಿತ್ರ) ಪ್ರಯತ್ನಪೂರ್ವಕ ಆಹಾರ ಕುಗ್ಗಿಸಿ, ಸಕ್ಕರೆ-ಹಾಲು ಇಲ್ಲದೆ ಚಕ್ಕ ಸೇವಿಸಿ ತನ್ನ ಮೈಕಟ್ಟಿ ಉಳಿಸಿಕೊಂಡರು. ನನಗೆ ಆ ಪ್ರಮೇಯ ಬಿರಲೇಇಲ್ಲ! ಅನ್ನ-ಮಿನ್ನನು ನನ್ನ ಆಹಾರ. ಇತ್ತೀಚೆಗೆ ರಾತ್ರಿ ಅನ್ನ ಬಿಟ್ಟು ಗೋಧಿರೊಟ್ಟಿ ತಿನ್ನವಂತೆ, ಹಾಲು ಕುಡಿಯುವಂತೆ ಡಾಕ್ಟರರು ಹೇಳಿದ್ದಾರೆ. ನನಗೆ ಎರಡೂ ಇಷ್ಟುವಿಲ್ಲ!

“ನನ್ನ ಅಜ್ಞಿ, ತಾಯಿ ಇಬ್ಬರಿಗೂ ಎಪ್ಪತ್ತು ದಾಟಿದರೂ ಆವರ ತಲೆಕೂದಲು ಕವ್ವಾಗಿತ್ತು! ನನಗೂ ಸುದ್ದೆಪದಿಂದ ಅದು ವರವಾಗಿದೆ. ವೋದಲು ತಲೆತುಂಬ ದಪ್ಪವೂ ಉದ್ದವೂ ಇತ್ತು. ಯುರೋಪು ಯಾತ್ರೆಯಲ್ಲಿ ಬಹಳಷ್ಟು ಕೂದಲು ಉದ್ದರಿತು. ಆಮೇಲೆ ನಾಟಕದ ಹೊತ್ತಿಗೆ ‘ವಿಗ್’ ಧರಿಸಲು ಛಾರಂಭಿಸಿದೆ!” ಎಂದರು. ಆವರ ಅಭಿನಯ ಜೀವನದ ವಿವರಗಳನ್ನು ಒಂದೊಂದಾಗಿ ಪಡೆಯ ಲಾರಂಭಿಸಿದೆ.

* * *

ಇಂದು ಬಂಗಾಳದೇಶಕ್ಕೆ ಸೇರಿಹೋದ ತಾಕಾರ್ಗಾಂವ್ (ಧಾಕ್ಕಾ ಜಿಲ್ಲೆ)ದ ಮಧ್ಯಮವರ್ಗದ ಭೂಪ್ರಾಣ ಮನೆತನದಲ್ಲಿ ತ್ವರಿತಯವರ ಜನನ ಇಶಾ ರಲ್ಲಾಯಿತು. ಹೈಸ್ಕೂಲ್ ಮುಗಿಸಿ ಡಾಕ್ಟರ್ ಆಗುವ ಕನಸು ಹೊತ್ತು ಕಲಕತ್ತೆಗೆ ಬಂದ ತರುಣೀಯ ಬಂದುಕಿನ ಆದಶರ ಬದಲಾಗಿಲ್ಲಕ್ಕೆ ಇಂಳಾರ ಭೀಕರ ಬರಗಾಲ ಕಾರಣವಾಯಿತು. ಎರಡನೆಯ ಮಹಾಯುದ್ಧ ಕಾಲದಲ್ಲಿ ಬಂಗಾಲದ ಪ್ರಾವಂಭಾಗ, ಜಪಾನೀ ಆಕ್ರಮಣಕ್ಕೆ ತುತ್ತಾಗಬಹುದೆಂಬ ಭೀತಿಯಿಂದಲ್ಲಿ ಬ್ರಿಟಿಶ್ ಸರಕಾರ, ಯಾವ ಪ್ರಾವಯೋಜನೆ ಯಿಲ್ಲದೇ ಅಲ್ಲಿಯ ಮುಖ್ಯ ಸಾರಿಗೆ ಸಂಪರ್ಕವಾಗಿದ್ದ ನೋಕಾಯಾನಕ್ಕೆ ತಡೆಹಾಕಿ ಬಿಟ್ಟಿತು. ಯಾತಾಯಾತ ನಿಂತೆಹೋಗಿ ಲಕ್ಷ್ಯಗಟ್ಟಲೇ ಜನ ಹಸಿಲಿನಿಂದ ಸತ್ತರು. ಅಷ್ಟೇ ಸಂಜೀವೀಯಲ್ಲಿ ಕಲಕತ್ತೆಗೆ ಗುಳೆಬಂದ ಜನ, ಇಲ್ಲಿಯೂ ಆಹಾರ-ಆಶ್ರಯಗಳಿಲ್ಲದೇ ಸಾಯಲಾರಂಭಿಸಿದರು. ಕಾಲೇಚಿಗೆ ಸೇರಿದ್ದ ತ್ವರಿತ ಸಂಕಟ-

ನಿವಾರಣಯತ್ವದಲ್ಲಿ ಸ್ವಯಂಸೇವಿಕೆಯಾಗಿ ಸೇರಿಕೊಂಡಳು. ಹಸಿವು, ನೋವು ನರಭಾಟ, ಸಾವುಗಳ ಕೂರ ರೂಪ, ಪ್ರತ್ಯೇಕ ಕಂಡಳು. ಗಂಜಿಯ ಕೇಂದ್ರದಲ್ಲಿ ವಾಲಂಟಿಯರ್ ಅಗಿದ್ದಾಗ ಎಷ್ಟೋದಿನ ಉಪವಾಸವಿದ್ದು, ಏಳಲು ಶಕ್ತಿಯಿಲ್ಲದ ಹೆಣ್ಣುಮಾಗಳಿಗೆ, ಬಾಯಲ್ಲಿ ಗಂಜಿಹಾಕುತ್ತಿದ್ದಂತೆ ಪ್ರಾಣಬಿಟ್ಟಿದ್ದಳು. ಮುದುಕಿ ಯೋಣ್ಣಿಳ್ಳು ಗಂಜಿನೋಡಿ ಖಾಷಿಲ್ಲಿಂದ ನಕ್ಕು, ಒಂದು ಗುಟಿಕು ನುಂಗುತ್ತಿದ್ದಂತೆ ಕುಸಿದುಬಿಡ್ಡಿದ್ದಳು, ಸತ್ತುಹೋಗಿದ್ದಳು.

ಕಲಕತ್ತೆಯ ಬೀದಿ ಬೀದಿಗಳಲ್ಲಿ ಮಿತಾಯಿ ಅಂಗಡಿಗಳು ಇದ್ದವು. ಧಾನ್ಯ ತುಂಬಿದ ಅಂಗಡಿಗಳಿದ್ದವು. ಬರುತ್ತಿದ್ದವರು ಸಹಸ್ರಸಹಸ್ರಜನ. ಅವರಾರೂ ಸರಫರಿತರಾಗಿ ತಿಂಡಿಯಂಗಡಿಗಳನ್ನಾಗಲಿ ಆಹಾರಧಾನ್ಯವನ್ನಾಗಲಿ ಲಾಟಿ ಮಾಡಲಿಲ್ಲ. ಕೆಲವರು ಭಿಜ್ಬೆಯೆಡುತ್ತಿದ್ದರು. ಹಲವರು ಇಂಥ ಅಂಗಡಿಗಳ ಬಿದಿಯಲ್ಲಿ ಬಿದ್ದ ಸಾಯುತ್ತಿದ್ದರು. ಪೂರ್ವ ಬಂಗಾಲದ ಹಳ್ಳಿಯೋಂದರ ಗಡಿಯಲ್ಲಿ ಅಸ್ತಿಪಂಜರಗಳ ರಾಶಿಯನ್ನೇ ಕಂಡ ಈ ತರುಣಿಯಲ್ಲಿ ವಿದೇಶಿಹಡ ಕಲ್ಲನೆ ಜಾಗ್ರತ್ತವಾಯಿತು. ಈ ಬರಗಾಲ, ಪೂರ್ವಿಯಾಗಿ ಮಾನವ ನಿರ್ಮಿತ ದುರಂತ ವಾಗಿತ್ತು. ಎರಡು ಸಾವುಜ್ಞಾಃಾಃಿ ದೇಶಗಳ ನಡುವೆ ಮಹಾತ್ಮಾಕಾಂಕ್ಷೇಯ ಯುದ್ಧವಾದರೆ ನಿರಪರಾಧಿ ಕೃಷಿಕರು, ಗ್ರಾಮಸ್ಥರು, ಹಂಗಸರು, ಮಾಕ್ಷಾಲು, ಸಹಸ್ರ-ಸಹಸ್ರ ಸಂಖ್ಯೆಯಲ್ಲಿ ಸಾಯಂಚೇಕೇ? ನೇರೊಹಾವಳಿ, ಭೂಕಂಪ, ಚಂಡವಾರುತಗಳಂಥ ನೈಸರ್ಗಿಕ ಪ್ರಕೋಪಗಳಿಗೆ ನಮ್ಮ ಜನ ಅಭ್ಯರ್ಥಾಗಿದ್ದಾರೆ! ಅದರೆ ಇಂಥ ಅನಿರೀಕ್ಷಿತ ಕೃತಿಮಾ ಆರ್ಥಿಕ ದುರ್ಘಟನೆಗಳನ್ನು ಎದುರಿಸುವ ತ್ರಾಣ ಬಡಪಾಯಿಗಳಲ್ಲಿ ಎಲ್ಲಿಂದ ಬುರಬೇಕು?

ಅಂದಿನಿಂದ ಮಾನವನಿಂದ ಮಾನವನ ಶೋಷಣೆಯ ಹಲವಾರು ಮುಖಗಳನ್ನು ತ್ಯಾಗಿಯವರು ಕಾಣುತ್ತಲೇ ಬೇಕಿದರು. ಕಲಾಕೃತಾವಾಗಿ ಪ್ರತಿಕ್ರಿಯಿಸುತ್ತಲೇ ಬಂದರು. ಅವರ ಆಪ್ತರೂ ಪ್ರಸಿದ್ಧ ಬಂಗಾಲಿ ನಾಟಕಕಾರರೂ ಅಗಿದ್ದ ಬಿಜನ್ ಭಂಗಾಳಾಯ್ (ಜ್ಞಾನಪೀಠ ವಿಚೇತ ಮಹಾಶ್ವೀತಾ ದೇವಿಯವರ ಪತಿ) ರು ಬರೆದ 'ಆಗುನ್' (ಬೀಂಕಿ) ಹೋಸ ತಂತ್ರದ ನಾಟಕ ಪ್ರಯೋಗವಾಗಿತ್ತು. ನಾಯಕಿಯ ಪಾತ್ರ ವಹಿಸಬೇಕಾಗಿದ್ದ ಹುಡುಗಿ ಕೊನೆಕೆಳಿಗೆಯಲ್ಲಿ ಕ್ಯುಕೊಟ್ಟಿದ್ದರಿಂದ, ಭಟ್ಟಾಚಾರ್ಯರು ನಿರುಪಾಯರಾಗಿ, ತ್ಯಾಗಿಯ ಪಾಲಕರ ಮನಸ್ಸನ್ನು ಒಲಿಸಿ, ಪ್ರಥಮತಃ ನಾಯಕಿಯ ಪಾತ್ರ ನೀಡಿ ರಂಗಪ್ರವೇಶ ವಾಡಿಸಿದರು. ಆ ನಾಟಕ ಅಕ್ಷಂತ ಯಶಸ್ವಿಯಾಯಿತು. ಮುಂದೆ ಅವರ ಬಂಗಾಲ ಬರಗಾಲದ ವಸ್ತುವನ್ನು ಹೊಂದಿದ 'ನವಾನ್' ಎಂಬ ನಾಟಕ ಬರದು,

ಅದಾಗಲೇ ಪ್ರಸಿದ್ಧ ನಟರೆಂದು ಖ್ಯಾತರಾಗಿದ್ದ ತರುಣ ಶಂಖಮಿತುರ ನೆರವಿನಿಂದ ನಿರ್ದೇಶಿಸಿದರು. ಅದರಲ್ಲಿ ತ್ಯಪ್ತಿಯ ಪಾತ್ರವನ್ನು ಮೆಚ್ಚಿಕೊಂಡ ಖ್ಯಾತ ಲೇಖಕ, ಚಲಣಿತ್ತ ನಿರ್ದೇಶಕ ಕೇ.ಎ.ಅಭ್ಯಾಸ್ ಅವರು, ಮುಂಬ್ಯಿಗೆ ಆಮಂತ್ರಿಸಿ ತಮ್ಮ 'ಧರ್ಮಕೇ ಲಾಲ್' ಚಿತ್ರದಲ್ಲಿ ಮಹತ್ವದ ಪಾತ್ರವನ್ನೆ ಕೊಟ್ಟಿದ್ದರು. ಅದರೆ ಚಲಣಿತ್ತ-ಪ್ರಪಂಚದ ಕೃತಿಮಾಡಿವಾನ ಒಗ್ಗಡೆ ತ್ಯಪ್ತಿ, ಕಲಕತ್ತೆಗೆ ಮರಳಿದರು. ಶಂಖಮಿತುರ ಸ್ವೇಚ್ಛ, ಪ್ರಣಯ-ವಿವಾಹದಲ್ಲಿ ಸಂಪನ್ಮೂಲಾಯಿತು.

ಉತ್ತಮ ಮಿತ್ರದಂಪತ್ತಿಗಳು, ಆಗ ಭಾರತದ ಮಹತ್ವದ ನಗರಗಳಲ್ಲಿಲ್ಲ ತಲೆಯೆತ್ತಿದ್ದ ಇಂಡಿಯನ್ ಪೀಠಲ್ ಧಿಯೇಟ್ರಿಕಲ್ ಅಸೋಸಿಯೇಶನ್ ಆಥವಾ 'ಇಪ್ಪಾ'ದ ಸತ್ತಿಯ ಸದಸ್ಯರಾಗಿ ರಂಗ ಚಳುವಳಿಯಲ್ಲಿ ಭಾಗವಲ್ಲಿದ್ದರು. ಹಲವಾರು ಪ್ರತಿಭಾವಂತರನ್ನು ಆಗ 'ಇಪ್ಪಾ' ಅಕ್ಷಿಸಿತ್ತು. 'ರಂಗಪ್ರಯೋಗಗಳಿಂದ ಜನಜಾಗೃತಿ' ಎಂಬ ಸಾಮಾಜಿಕ ಆದರ್ಶ ಅವರನ್ನೆಲ್ಲ ಬೆಸೆದಿತ್ತು. ವ್ಯಯಕ್ತಿಕ ಸುವಿದುಸಿಗಳು ಗೌಣವಾಗಿ ನಿಸ್ಪೂರ್ವರಾಗಿ ದುಡಿದು, ಜನರಿಗಾಗಿ ದುಡಿದೇವು – ಎಂಬ ಆದರ್ಶವಿತ್ತು.

ಈ ರಂಗ ಚಳುವಳಿಯಿಂದಾಗಿ ವಂಗರಂಗಕ್ಕೆ ಹೋಸ ತಿರುವು ಬದಗಿತು. ಅಲ್ಲಿಯವರೆಗೆ, ಎಲ್ಲಾವೂ ಹೋರಾಣಿಕ, ಬಿತ್ತಿಹಾಸಿಕ ನಾಟಕಗಳು, ಧಳಕಿನ ವೇಷಭೂಷಣಗಳು, ಬಿಳಿಕಿನ ಧಾಟು, ಬೆಡಗಿನ ಸೀನರಿಗಳು ಉತ್ತಮ ನಾಟಕದ ಜೀವನವೆಂದು ಜನ 'ನಂಬಿದ್ದರು. 'ಇಪ್ಪಾ'ದ ನಾಟಕ ಪ್ರಯೋಗಗಳಲ್ಲಿ ಬಡ ಒಕ್ಕಲಿಗರು, ಕಾರ್ಯಕರು, ಹಂಗಸರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡರು. ಹರಕು ಬಟ್ಟಿ ಧರಿಸಿ, ಮೈಗೆ ಮೆಣ್ಣ ಮೆತ್ತಿಕೊಂಡು, ಕಲ್ಲಿದ್ದಲ ಪುಸಿಯಾನ್ನು ಪೇಕಪ್ಪಾಗೆ ಬಳಸಿ, ಗ್ರಾಮ್ಯಭಾಷೆ ರೂಢಿಸಿಕೊಳ್ಳುವುದು, ಹೋಸ ಆಪ್ಪಾನವಾಗಿತ್ತು. ಮಹಾನಗರದಲ್ಲಿ ಇಂಗ್ಲಿಷ್ ಶಿಕ್ಷಣಪಡೆದ 'ಭದ್ರ ಮಾಲಾ' (ಕುಲಿನ ಮಹಿಳೆ) ರಿಗಂತೂ ರೋಮಾಂಚಕಾರಿ ಆಪ್ಪಾನವಾಗಿತ್ತು! ಕ್ರಿಂತ್ ಇಂಡಿಯಾ ಚಳುವಳಿ, ಭೀಕರ ಬರಗಾಲಗಳು ಹಿನ್ನೆಲೆ ಬದಗಿಸಿದರೆ ಅಕ್ರಮಸಾಂಕಾರಣೆ, ಕಾಳಸಂತೆಖೋರರು, ಪರಿಸ್ಥಿತಿಗೆ ಕಲ್ಲು ಮುಚ್ಚಿಕೊಂಡು ಇರುವ ಬುದ್ಧಿಜೀವಿಗಳ ನಿರಾಕ್ಷಿಣ್ಯ ಬೀಕೆಯಿಂದಾಗಿ ಎಲ್ಲ ವರ್ಗದ ಜನರಲ್ಲಿ ನಾಟಕ ಮಾಡ್ಯಮ ಹಿಂದೆಂದಿಗಂತಲೂ ಜನಪ್ರಿಯವಾಗಿ ನಟ-ನಟಿಯರಿಗೆ ಪ್ರತಿ ಪ್ರದರ್ಶನ ಹೋಸ ಅನುಭವ ನೀಡುತ್ತಿತ್ತು. ಅವಿಭಕ್ತ ಬಂಗಾಲ, ಅಸ್ವಾಮ್, ಯು. ಪಿ. ಯಿ ಕೆಲ ನಗರಗಳಲ್ಲಿ ಬಯಲಿನಲ್ಲಿ ಆಡಿದ ನಾಟಕಗಳಿಗೆ ಏಳು ಸಾವರದ ವರೆಗೂ ಜನ ನೇರೆದದ್ದು ಇತ್ತು! ನವಜಾಗೃತಿಯಲ್ಲಿ ಪಾಲೇಂಂಡ ಅನುಭವ ವ್ಯಾತಿ ದಂಪತ್ತಿಗಳದ್ದ್ಯಾಯ್ತು.

ತಮೇಂದೂ ‘ಇಪ್ಪು’ದ ಮೇಲೆ ಕಮ್ಮನಿಸ್ಟ್ ಪಾಟೀಯ ಒತ್ತಡ ಬೀಳಲಾರಂ ಭಿಸಿತು. ಒಂದು ರಾಜಕೀಯ ಪ್ರಣಾಲಿಗೆ ಕಲಾವಿದರು ಬಲಿಬಿಡ್ಡರೆ ಹೊಲಿಕೆ ನಾಶವಾಗುತ್ತದೆ, ತತ್ವ ಮುಂದಾಗುತ್ತದೆ, ಕಲೆ ಹಿಂದೆ ಬೀಳುತ್ತದೆ ಎಂದು ಮನಗಂಡ ಏಂತು ದಂಪತ್ತಿ, ಇಪ್ಪಾದಿಂದ ಹೋರಬಿಡ್ಡರು. ತಮ್ಮದೇ ಹವ್ಯಾಸಿ ನಾಟಕ ಸಂಸ್ಥೆ, ‘ಬಹುರಾಷಿ’ಯನ್ನು ಗ್ರಾಳರಲ್ಲಿ ಸ್ಥಾಪಿಸಿದರು.

ಈಗ ತೃಪ್ತಿಯವರ ಅಭಿನಯಕ್ಕೆ ಹೋಸ ಆಯಾಮಗಳು ಒದಗಿದವು. ಆ ತನಕ ರವೀಂದ್ರನಾಥ ಟಾಗೋರರ ಕೆಲವು ನಾಟಕಗಳನ್ನು ರಂಗಕ್ಕೆ ತರುವ ಸಾಹಸವನ್ನು ಯಾರೂ ಮಾಡಿರಲ್ಲಿ. ಅವರ ನಾಟಕಗಳೆಲ್ಲ ಕಾವ್ಯಮಾಯ. ಅವುಗಳೊಳಗೆ ದ್ವಿನಿಹಾಗೂ ಸಂಪೇದನಗಳು ಓದಿಯೋ ಪರಿಸಿಯೋ ಅನುಭವಿಸುವಂಥವು. ರಂಗ ಪ್ರಯೋಗಕ್ಕೆ ಹೋರತಾದವು! ಎಂದೇ ಸಾಮಾನ್ಯಕ್ಕೆಲ್ಲನೇಯಾಗಿತ್ತು. ಆದರೆ ಬಹುರಾಷಿ ತಂಡದವರ ರಕ್ತಕರಬಿ, ಮುಕ್ತಧಾರಾ, ರಾಜಾ, ನಾಲ್ಕು ಅಧ್ಯಾಯಗಳು, ರಂಗಕ್ಕಾಂತಿಯನ್ನೇ ವಸಗಿದವು! ರವೀಂದ್ರ ಸಾಹಿತ್ಯದ ಮೇಲೆ ಶಂಖಮಿಶ್ರಿಗಿದ್ದ ಹಿಡಿತ, ವಿಶ್ಲೇಷಣೆ, ಹಾಗೂ ಉಗ್ರ ರಂಗನಿಷ್ಟೆಗಳು ಬಹುರಾಷಿಯ ಸದಸ್ಯರನ್ನು ಕಟ್ಟಿಕೆದು ತಯಾರಿಸಿದ್ದವು.

ಚೋತೆಗೆ ಗ್ರೀಕ್ ನಾಟಕ ‘ಕೆಡಿಪಸ್’ ಇಬ್ಬೇನಾನ ಪ್ರತುಲ್ರಾಖೀಲಾ’ (ಗೊಂಬೆಮನೆ), ವಿಜಯ ತೆಂಡುಲ್ಕಾರ್ ಅವರ ‘ಚೋಪಾ! ಅದಾಲತಾ ಚೋಲಚೇ’ (ಸದ್ಯ ವಿಚಾರಕೆ ನಡೆಯುತ್ತಿದೆ!) ಬಾದಲ್ ಸರಕಾರರ ಬಾಕಿ ಇತಿಹಾಸ’, ಪಗ್ಗಾ ಘೋಡಾ’ (ಹುಬ್ಬು ಕುದುರೆ) ಗಳೆಲ್ಲೆಲ್ಲ ತೃಪ್ತಿದಿ, ಮುಖ್ಯಾತ್ಮ ವಹಿಸುವಂತಾಯ್ತು. ಎಲ್ಲವೂ ಅತ್ಯಂತ ಯಶಸ್ವಿ ಪ್ರಯೋಗಗಳಾಗಿ, ಭಾರತದ ಅನೇಕ ನಗರಗಳಲ್ಲಿ ವಿದೇಶಗಳಲ್ಲಿ ಹೆಸರುಗಳಿಸಿದವು.

ಆದರೆ ಕೇವಲ ಕಲಾನಿಷ್ಟೆಯಿಂದ ಹೊಣೆ ತುಂಬಲಾರದು! ಅತ್ಯಂತ ನಿರಾದಂಬರ ಜೀವನ ನಡೆಸಿದರೂ ಸಾಂಕಾರಿಕ ನಿರ್ವಹಣೆ ಕೆರಿಣವಾದಾಗ, ತೃಪ್ತಿಯವರು ವೃತ್ತಿರಂಗದಲ್ಲಿ ಅಭಿನೇತ್ರಿಯಾಗಿ ಸೇರಿಕೊಂಡರು. ಅಲ್ಲಿಯೂ ತಮ್ಮ ಪ್ರತಿಭೆ ಮೇರಿದರು. ಅವರು ನಾಯಕಿಯಾಗಿ ನಟಿಸಿದ ‘ಸೇತು’ ನಾಟಕ ಒಂದು ಸಹಸ್ರ ಪ್ರಯೋಗಗಳನ್ನು ಕಂಡು ವಿಕ್ರಮ ಸ್ಥಾಪಿಸಿತ್ತು. ‘ವರಗದೇಶದ ಶೈಂಕ್ಷೇ ನಟ! ’ ಎಂಬ ಪ್ರಶ್ನೆ ತೃಪ್ತಿಯವರಿಗೆ ಸ್ವಿರವಾಯಿತು.

೧೯೨೨ರಲ್ಲಿ ಮ್ಯಾಗ್ನೇಸೇ ಪ್ರಶ್ನೆ ಬಂದ ನಂತರ ಶಂಖಮಿಶ್ರರು, ಇಂಡಿಯಾಪ್ರೋವೆಕ್ ಬಹುರಾಷಿಯಿಂದ ನಿವೃತ್ತಿರಾದರು. ಮೂರು ದಶಕ ಕಾಲ ಶೈಮಿಸಿದರೂ

ತಮ್ಮದೊಂದು ಪ್ರಷ್ಟ ಪ್ರಯೋಗಿಕ ನಾಟಕಶಾಲೆ ಕಟ್ಟಲಾಗಲಿಲ್ಲವೆಂಬ ಕೊರಗು ನಿತ್ಯದಂಪತ್ತಿಗಳನ್ನು ಕೊರೆಯುತ್ತಲೇ ಕೊನೆಗಂಡಿತು. ಆ ಬಳಿಕ ತೃಪ್ತಿದಿ ಅವರೇ ಬಹುರಾಷಿ ಮುಖ್ಯಸ್ಥ ಆದರೂ, ಆಧ್ಯಾತ್ಮಿಕವಾಗಿ ಸಂಸ್ಥೆ ಯಶಸ್ವಿ ಕಾಣಲೇ ಇಲ್ಲ! ಪ್ರತಿ ರವಿವಾರ ಬಹುರಾಷಿಯ ಒಂದು ನಾಟಕ ಪ್ರಯೋಗ ನಡೆದೇ ಇರುತ್ತಿತ್ತು. ಉಳಿದ ಹವ್ಯಾಸಿ ಸಂಸ್ಥೆಗಳು ವಾರದಲ್ಲಿಂದ ದಿನವನ್ನು ನಿಗದಿಪಡಿಸಿಕೊಂಡು ಆಕಾಶೇಯಿ ಆಫ್ರಾ ಘೈನಾಂಟಾರ್ಕಿಕ್ ರಂಗಶಾಲೆಯಲ್ಲಿ ನಾಟಕವಾಡುವುದು, ನಾನು ಕಲಕತ್ತೆಯಲ್ಲಿದ್ದಾಗ ವಾಡಿಕೆಯಾಗಿತ್ತು.

* * *

ತೃಪ್ತಿಯಿತ್ತು ಎರಡುವರ್ಷಕಾಲ ಪ್ರೌದ್ಯೋಸರ್ ಎವೆರಿಟಸ್ ಎಂದು ಆಕಾಶವಾದೆಯಲ್ಲಿ ನೇಮಿಸಲ್ಪಟ್ಟಿರು. ಆಗ ದಲ್ಲಿ ಇನ್ನಿರ ಕೇಂದ್ರಗಳಲ್ಲಿ ಟಾಗೋರರ ನಾಟಕಗಳನ್ನು ಹಿಂದಿಯಲ್ಲಿ ನಿರ್ದೇಶಿಸಿದರು. ಇತರ ನಾಟಕಗಳನ್ನೂ ನಿರ್ದೇಶಿಸಿದ್ದರು. ಆದರೆ ಅವಾವಕ್ಕೂ ಟಾಗೋರರ ನಾಟಕಗಳ ಜೈಸ್ನತ್ಯೇಜ್ಲಿಲ್ಲವೆನ್ನುತ್ತಿದ್ದರು. “ರಾಜಾ, ರಕ್ತಕರಬಿಗಳ ಒಂದೊಂದು ಡಾಯಲಾಗ್, ಒಂದೊಂದು ಶಬ್ದ ಕೊಡಾ, ಮಹತ್ವ ಪೂರ್ಣವಾಗಿವೆ! ನಾಟಕವನ್ನು ಮನಸ್ಸುಗೊಟ್ಟು ಬಿಡಿದಾಗ, ಪ್ರತಿಸಲ ಹೊಸ ಅಧ್ಯಯೋರಿತುತ್ತದೆ. ಅಷ್ಟೇಕೆ? ರಂಗದ ಮೇಲೆ ಅಭಿನಯಿಸುವಾಗ, ಕಲ್ಪನಾವಿಲಾಸ ಬೇರೆಯೇ! ಲೋಕಿಕ ಜಗತ್ತಿನಿಂದ ತುಂಬ ಎತ್ತರಕ್ಕೆ ಒಯ್ಯುವ ಯಾವುದೋ ಅನಿವಾರ್ಯಿಸಿಲ್ಲ ಭಾವ ಅವರ ಸಂವಾದಗಳಲ್ಲಿ ಇರುತ್ತದೆ..... ಅವರ ನಾಟಕಗಳಲ್ಲಿ ನನ್ನ ಕಲೆಯ ಸಾಧನಕತೆ ಕಂಡೆ. ಟಾಗೋರರ ನಾಡಿನಲ್ಲಿ ಹುಟ್ಟಿ ಅವರು ಬರೆದ ನಾಟಕಗಳಲ್ಲಿ ಅಭಿನಯಿಸುವಂತೆ ಆದದ್ದಕ್ಕೆ, ಅವರ ಕಾವ್ಯಭಾಷೆಗೆ ರಂಗರೂಪಕೊಟ್ಟಿ ಅಷ್ಟುಸುವಂತೆ ಆದದ್ದಕ್ಕೆ, ತುಂಬ ಹೆಮ್ಮೆ ಪಡುತ್ತೇನೆ!” ಮನಸ್ಸು ತುಂಬಿ ತೃಪ್ತಿದಿ ನುಡಿದರು. ನಂಗಾಗಿ ಟಾಗೋರರ ‘ರಕ್ತಕರಬಿ’ಯೋಳಿಗನ ನಂದನಿಯ ಡಾಯಲೋಗ್ ಕೆಲಸಾಲುಗಳನ್ನು ಭಾವಪೂರ್ಣವಾಗಿ ಬಿಡಿ ಹೇಳಿದರು. ಅದೊಂದು ರೋಮಾಂಚಕಾರಿ ಅನುಭವ.

“ಟಾಗೋರರ ಕೃತಿಗಳ ಹಿಂದಿ ಅನುವಾದ ಹೇಗೆತ್ತು? ಬಂಗಾಲಿ ಭಾಷೆಯ ನಿರ್ದೇಶನ, ಹಿಂದಿ ಭಾಷೆಯ ನಿರ್ದೇಶನಗಳಲ್ಲಿ ಏನು ಅಂತರ ಕಂಡಿರಿ?” ಎಂದು ಕೇಳಿದೆ.

“ಹಿಂದಿ ಕೃತಿಯಲ್ಲಿ ಮೂಲ ಸ್ವಾ ಬಂದಿಲ್ಲ ಎಂದು ಎಷ್ಟೋ ಡಾಯಲಾಗ್ ಗಳಲ್ಲಿ ಕಂಡಿದ್ದೆ! ಬಹುಶಃ ಅನುವಾದಕರು ಸ್ವತಃ ಕವಿಯಾಗಿರದೇ ಇದ್ದಾರ್ಥ. . . .

ಬಹುಶಃ ಎಲ್ಲ ಬೇರೆ ಬೇರೆ ಪ್ರಸಿದ್ಧ ಲೇಖಕರ ಅನುವಾದಿತ ಕೃತಿಗಳಲ್ಲಿ ಅಂತಃ ಸತ್ಯದ ಕೊರತೆ ಇದ್ದಿರಲು ಸಾಕು! ಆದರೆ ಟಾಗೋರರು ಮೂಲತಃ ಕವಿಗಳು. ಕಾವ್ಯಾಂಶವೆಂಬುದು ಅನುವಾದ ರೂಪದಲ್ಲಿ ಇಳಿದು ಬರುವದು ಕರಿಣ” ಎಂದರು.

ಶೈಷ್ವನಟರೆಂದು ಖ್ಯಾತರಾದರೂ ಶಿಸ್ತಿನ ಸಿಹಾಯಿ, ಅಶ್ವಂತ ನಿಷುರರು ಎಂದು ಅಡ್ಡ ಹೆಸರನ್ನು ಹೊತ್ತ ಶಂಖುಮಿತ್ರರು ಅದಾಗಲೇ ಬೇರೆಯಾಗಿ ವಾಸಿಸ್ತಿದ್ದರು. ಬೇರೆರ್ಚಿ ನಂತರವೂ ರಂಗಸಂಬಂಧಿತ ಚಟುವಟಿಕೆಗಳಲ್ಲಿ ಜೊತೆಯಾಗಿ ಕೆಲಸವಾಡುತ್ತಿದ್ದರು. ಆಗಿನ ಅವರ ಆಶ್ರೀಯ ಸಂಭಾಷಣೆ-ನಗೆಭಾಟಿಕೆ ಮುಂತಾದವನ್ನು ಕಂಡವರಿಗೆ, ದಾಂಪತ್ಯದ ಈ ಪರಿಯೂ ಉಂಟೆ? ಎಂದು ವಿನ್ಯೋಗ ಪಟ್ಟವರುಂಟು. ಮತಭೀದದಿಂದಾಗಿ ಕಲಾಪಿದ ದಂಪತ್ತಿಗಳು ಬೇರೆರುವುದು ಇಂದನ ದಿನಗಳಲ್ಲಿ ಸಾಮಾನ್ಯವಾಗಿದ್ದರೂ ಆಗ ತೃಪ್ತಿಯಿತರ ಜೀವನದಲ್ಲಿ ಆದು ಆಫಾತಕಾರಿಯಾಗಿ ಪರಿಣಮಿಸಿತ್ತೇ.

ತಡವಾಗಿಯಾದರೂ ತೃಪ್ತಿದಿ ಅವರಿಗೆ ಗೌರವ-ಪ್ರಶಸ್ತಿಗಳು ಸಂದಾಯವಾಗ ತೊಡಗಿದವು. ಕೇಂದ್ರ ಸಂಗೀತ-ನಾಟಕ ಅಕಾಡೆಮಿಯ ಫೆಲೋ, ಪದ್ಮಶ್ರೀ, ವಿಶ್ವಭಾರತಿಯಲ್ಲಿ ಸಂದರ್ಶಕ ಫೆಲೋ ಆದರು. ಕ್ಷಾನ್ಸಿನಿಂದ ಹಾಸಿಗೆ ಹಿಡಿದಾಗೇ ಕೊನೆಗಳಿಗೆಯಲ್ಲಿ ಕಾಲಿದಾಸ ಸಂಸ್ಕಾರ ಮಧ್ಯಪ್ರದೇಶ ಸರಕಾರ, ಕಲಕ್ತೀಯ ಅವರ ವುನೆಯಲ್ಲೋ ವಿಶೇಷ ಸವಾರಂಭವೋಂದರಲ್ಲಿ ಕೊಡವಾಡಿತು. ಕೇವಲ ಮೂರುವಾರಗಳ ಬಳಿಕ ಈ ಮಹಾನ್ ನಟಿ, ಏಳನೇ ಮೇ ಇಟಾರಂದು ಚರಿತ್ರೆಗೆ ಸೇರಿಹೋದರು.

ಬಾದಲ್ ಸರಕಾರ ‘ಜದಿ ಆರ್ ಏಕ್ ಬಾರ್’ (ಇನ್ನೊಮ್ಮೆ ಘಟಿಸುವಂತಿದ್ದರೇ!) ಎಂಬ ವಿರೋಧಾಭಾಸಗಳ ನಗೆನಾಟಕವನ್ನು ತೃಪ್ತಿಯಿತ ಸಮರ್ಪಣವಾಗಿ ನಿದೇಶಿಸಿದ್ದರು. ಮೂರು ಹೊಂದಾಳೆಕೆ ಇಲ್ಲದ ಜೋಡಿಗಳು, ಸಮುದ್ರ ವಿಹಾರದ ತಾಂತ್ರ್ಯವೋಂದರಲ್ಲಿ, ಆಕ್ರಮಿಕವಾಗಿ ಭೇಟಿಯಾಗುತ್ತಾರೆ. ತಾತ್ಕಾಲಿಕ ಪರಿಕಯವಾಗಿ, ವಿರುದ್ಧಜೋಡಿಗಳು ಪರಸ್ಪರ ಆಕ್ಷಿಯಾಗುತ್ತಾರೆ. ಆದರೆ ಕ್ಷಣಿಕ ಸಂಬಂಧಗಳಲ್ಲಿ ತೀವ್ರಕೊರತೆಗಳು ಎದ್ದು ಕಾಣಬಂತನ್ನು ಗಮನಿಸಿ ಪ್ರವರ್ಭಾವಿ ಸ್ಥಿತಿಗೆ ಮರಳುತ್ತಾರೆ. ಸಂಗೀತ, ಅಭಿನಯ, ವಾಕ್ಯಾತ್ಮಾತ್ಮಾಗಳಲ್ಲಿ ವಾದರಿಯಾಗಿದ್ದ ಈ ನಿದೇಶನ ದಂತಹ ಘಟನೆ, ತೃಪ್ತಿಯಿತರ ಭಾಳಿನಲ್ಲಿ ಎಂದೂ ಘಟಿಸಲಿಲ್ಲ! ಆಧಿಕ ಕೋಟಿಲೇ, ಕಾಯಿಲೇ, ಒಂಟಿತನಗಳು ಕೊನೆತನಕ ಕಾಡಿದವು.

ಜೀವನ ಎಂದಿದ್ದರೂ ನಾಟಕಕ್ಕಿಂತ ತೀರ ಭಿನ್ನವಲ್ಲವೇ?

ಪ್ರಷ್ಟ ಪಟ್ಟಣದಲ್ಲಿಂದ ನಾಟಕ ಪ್ರಯೋಗ

ಎ.ಆರ್. ನಾಗಭೂಷಣ

ಕೃತಿ: ಹಯವದನ, ಕತ್ಕು: ಗಿರೀಶ್ ಕಾನಾಡ

ಸಂಗೀತ, ನಿದೇಶನ: ಪ್ರಶಾಂತ ಸಿ. ಹೀಮತ

ವಿನ್ಯಾಸ: ಅಕೋಂ ವಿಶ್ವನಾಥ್, ತಂಡ: ಕನ್ನಡ ಸಂಭಾಷಣೆ, ನಾಗಮಂಗಲ

ದಿನಾಂಕ: ಇಲ್ಲಿ ಮತ್ತು ಇಂ ಜುಲೈ ಇಟಾರ, ಸಳಳ: ಟಿ.ಸಿ.ಎಚ್. ಆವರಣ, ನಾಗಮಂಗಲ

ಸಂಪೂರ್ಣತೆ ಎಂಬ ಪರಿಕಲ್ಪನೆಯನ್ನು ಶೋಧಿಸುವ ಗಿರೀಶ್ ಕಾನಾಡರ ಹಯವದನ ವನ್ನು ಒಂದು ಪ್ರಷ್ಟ ಪಟ್ಟಣದ ಹಿನ್ನಿಸಿ ತಂಡಕಾಗಿ ಆರಿಸಿಕೊಂಡು ತ್ರಾಂತ ಅವರು ದ್ಯುಯವನ್ನು ತೋರಿಸಿದ್ದಾರೆ. ಹೀಗೆ ಹೇಳುವುದರ್ಕೆ ಕಾರಣಗಳಿವೆ. ಈ ನಾಟಕ ರಂಗಕಲಾಪಿದರಿಂದ ಅಪಾರವಾದ ಪ್ರತಿಭೆ, ಪರಿಶ್ರವಾಗಳನ್ನು ಅಪೇಕ್ಷಿಸುತ್ತದೆ. ಹಲವಾರು ನಿದೇಶಕರು ಇದನ್ನು ವಿವಿಧ ಭಾಷೆಗಳಲ್ಲಿ ಅನೇಕ ಸಲ ತ್ರಯೋಗಿಸಿದ್ದಾರೆ. ಆದ್ದರಿಂದ ಹತ್ತರೊಡನೆ ಹನ್ನೊಂದಾಗದಂತೆ ಹೊಸದಾಗಿ ತ್ರಯೋಗಿಸುವ ಸವಾಲು ತಂಬ ದೊಡ್ಡದು. ಬಿ.ವಿ. ಕಾರಂತರ ಪ್ರಯೋಗಗಳ ಗಾಢ ಅನುಭವ, ದೃಷ್ಟಿ ವೈಭವ ಮತ್ತು ಸಂಗೀತ ಸಂಯೋಜನೆ ಮನಸ್ಸನ್ನು ಅನಿವಾರ್ಯವಾಗಿ ಹೋಲಿಕೆಯ ಕಡೆಗೆ ಹೊರಳಿಸುತ್ತದೆ. ಈ ಬಗೆಯ ಕಷ್ಟಗಳು ಮತ್ತು ಸವಾಲುಗಳು ಇದ್ದರೂ ತ್ರಾಂತ ಈ ಪರ್ಯಾವರಣೆ ಎತ್ತಿಕೊಂಡಿರುವುದರ್ಕೆ ಏನುಕಾರಣ ಎಂಬುದನ್ನು ಮೊದಲು ತಿಳಿಯಬೇಕು.

ಯಾವುದೇ ಜೀವಿ ಅಪೂರ್ಣತೆಯ ಸ್ಥಿತಿಯಲ್ಲಿ ಅಸ್ವಸ್ಥನಾಗಿರುತ್ತಾನೆ ಮತ್ತು ಪರಿಪೂರ್ಣತೆಯನ್ನು ಹಂಬಲಿಸುತ್ತಾನೆ ಎಂಬ ವಿಚಾರ ಲಿಖಿತ ಕೃತಿಯ ಹೃದಯ ವಾಗಿದೆ. ಈ ಜೀವಿ ಮನುಷ್ಯನಾಗಿರಬಹುದು ಇಲ್ಲವೇ ಪ್ರಾಣಿಯಾಗಿರಬಹುದು. ಸಂಪೂರ್ಣತೆ ಎಂಬುದು ದೇಹ, ಮನಸ್ಸು, ಆತ್ಮ ಎಲ್ಲವೂ ಸಮರ್ಪಕವಾಗಿ ವಿಳಿತಗೊಂಡ ಒಂದು ಅಖಿಂಡ ಸ್ಥಿತಿ, ಒಂದು ಆದಶ್ರೇಣಿ ಸ್ಥಿತಿ. ಇದು ವಾಸ್ತವದಲ್ಲಿ ಸಾಕಾರಗೊಳ್ಳುತ್ತದೆಯೇ ಆಧಾರ ಆಶಿಸಿಹುದಾದ ಒಂದು ಕಲ್ಪನೆ ಮಾತ್ರವೇ ಎಂಬ

ಅಂಶವೂ ಕಾನಾಡರಿಂದ ಪರಿಶೀಲನೆಗೊಳಗಾಗಿದೆ. ಅನೇತಲೇ, ಮನುಷ್ಯ ಮೈ ಪಡೆದ ಗೊಪತಿ ಒಂದೆಡೆ, ತೀವ್ರವಾಗಿ ನರಳಿ ಕಡೆಗೆ ಪರಿಪೂರ್ಣತೆಯನ್ನು ಗೊಸಿಕೊಂಡ ಹಯವದನ್ ಇನ್ನೊಂದೆಡೆ, ಪರಿಪೂರ್ಣತೆಗಾಗಿ ಹಂಬಲಿ ದುರಂತವನ್ನಾಪ್ಯವ ಪಡ್ದಿನ ಮತ್ತೊಂದೆಡೆ ಇದ್ದಾರೆ. ಈ ಎಲ್ಲ ಅಂಶಗಳನ್ನು ಸರಿಯಾಗಿ ಗ್ರಹಿಸಿ ಅವಕ್ಕೆ ಹೆಚ್ಚಿನ ಒತ್ತನ್ನು ಕೊಡುವ ಪ್ರಯೋತ್ತಪನ್ನು ಪ್ರಶಾಂತ ತಮ್ಮ ಪ್ರಯೋಗದಲ್ಲಿ ಮಾಡಿದ್ದರು. ಲಿಖಿತ ಕೃತಿಯ ಒಳನೋಟಗಳನ್ನು ಪ್ರಷ್ಟಿಯಾಗಿ ಸಾಕಾರಗೊಳಿಸುವುದರಲ್ಲಿ ತ್ರಿಯಾಶೀಲರಾಗಿದ್ದರು. ಕಾನಾಡರ ನಿಲ್ಲವುಗಳೊಡನೆ ಸಹಮತ ಹೊಂದಿದ್ದು, ಅವಕ್ಕೆ ಶರೀರ ನೀಡಬೇಕೆಂಬುದು ಈ ಪಷ್ಟುದ ಆಯೋಯ ಹಿಂದಿನ ಒತ್ತನ್ನುಸೆಯಾಗಿತ್ತು ಎನಿಸುತ್ತದೆ. ಇದರ ಜೊತೆಗೆ, ತಂದೆತನ ಎಂದರೆ ಏನು, ಈ ಸ್ಥಾನದ ನೇಲೆ ಯಾವುದು, ತಾಯ್ಯನಂದ ಎದುರನಲ್ಲಿ ಇದರ ಬೆಲೆ ಎಷ್ಟು - ಈ ಎಲ್ಲ ಪ್ರಶ್ನೆಗಳು ನಿರ್ದೇಶಕರ ಪ್ರಧಾನ ಕಾಳಜಿಗಳಾಗಿದ್ದವು.

ಕ್ಷೆ ಕಾಳಜಿಗಳನ್ನು ಮೂರಕಗೊಳಿಸುವುದಕ್ಕೆ ಕೆಲವು ಪ್ರಮುಖ ದೃಶ್ಯಗಳ ಸಂಯೋಜನೆ ಸಹಾಯಕವಾಗಿತ್ತು. ಕಡಿಲ ಮೊದಲ ಸಲ ಪದ್ಧಿನಿಯ ಮನೆಗೆ ಬಂದ ದೃಶ್ಯ, ಮುತ್ತೆದೆ ಹೊವಿನ ದೃಶ್ಯ, ದೇವದತ್ತ-ಕಪಿಲರು ಆದಲುಭದಲಾದ ದೃಶ್ಯ, ಪದ್ಧಿನಿ ರಂಡಮುಂಡಗಳನ್ನು ಜೋಡಿಸುವ ದೃಶ್ಯ, ಕತ್ತಿ ಹೋರಾಟದ ದೃಶ್ಯ - ಇವೆಲ್ಲವೂ ಕಥಾವಸ್ತುವಿನ ಬೆಳವಣಿಗೆಯಲ್ಲಿ ಅತಿಮಾನ್ಯ ಹಂತಗಳು - ಈ ಸ್ನಿವೇಶಗಳಲ್ಲಿ ನಿರ್ದೇಶಕರ ಕೌಶಲ್ಯ, ಕೇವಲ ತಾಂತ್ರಿಕವಾಗಿರದೆ ಪ್ರಯೋಗದ ಅಧ್ಯಾವರಂತಿಕೆಯನ್ನು ವಿಸ್ತರಿಸುವಂತಿತ್ತು. ಈ ಎಲ್ಲ ದೃಶ್ಯಗಳಿಗಿಂತ ಮಹತ್ವದ್ದೀರ್ಘ ಎರಡು ಬೊಂಬಿಗಳ ದೃಶ್ಯ. ಒಬ್ಬ ಹುಡುಗ, ಒಬ್ಬ ಹುಡುಗ ಎರಡು ಬೊಂಬಿಗಳನ್ನು ಪ್ರತಿನಿಧಿಸಿದರು. ಮೈ ಉದ್ದಕ್ಕೆ ಬಿಳಿ ಬಟ್ಟೆ, ಮುಖ ಪೂರ್ಣ ಬೆಳ್ಳಿಬಣ್ಣ, ಶೈಲೀಕೃತ ಅಭಿನಯ - ಇವೆಲ್ಲವೂ ಸೇರಿ ಈ ದೃಶ್ಯ ಪದ್ಧಿನಿಯ ಅಪೂರ್ವತೆಯ ತಳಮಳ, ಸಂಪೂರ್ಣತೆಯ ಹಂಬಲಗಳನ್ನು ವ್ಯಕ್ತಪಡಿಸಿತು.

ಕ್ಷೆ ರಂಗಕೃತಿಯ ಅಧ್ಯಾತ್ಮಿಕು ಹೆಚ್ಚಿದ್ದಕ್ಕೆ ಆಟೋ ವಿಶ್ವನಾಥ್ ಅವರ ವಿನ್ಯಾಸವೂ ಒಂದು ಕಾರಣ. ವೇದಿಕೆಯ ಹಿಂಭಾಗದ ಮಧ್ಯದಲ್ಲಿ ಸುಮಾರು ಅರು ಅಡಿ ಎತ್ತರದ ಒಂದು ರಚನೆ ಪ್ರಯೋಗದ ಉದ್ದಕ್ಕೂ ಇತ್ತು. ಗಂಡಭೇರುಂಡದಂತಹ ಪಕ್ಕಿಗೆ ಕೊಕ್ಕುಗಳ ಬದಲು ಕುದುರೆಯ ಮುಖಗಳಿದ್ದವು. ಪದ್ಧಿನಿಯ ಮನೆಯ ಬಗಿಲಿನ ಚೊಕ್ಕಿನ ಮೇಲೆ ಗಂಡಭೇರುಂಡದ ಚಿತ್ರವಿರುವುದು, ದೇವದತ್ತ-ಕಪಿಲರು ಬೇವರಾದಿಸಲಾಗಂತಹ ಬಾಳಕೊರಳ ಗೇಳೆಯರಾಗಿರುವುದು, ಗೊಪತಿ-ಹಯವದನೆ-ಪದ್ಧಿನಿ ಇವರ ಸ್ಥಿತಿ, ಪರ್ಯಾದಲ್ಲಿರುವ ಅಪೂರ್ವತೆಯಿಂದ ಪರಿಪೂರ್ಣತೆಯ ಕಡೆಗೆ

ಚಲಿಸುವ ಆಶಯ - ಇವನ್ನೆಲ್ಲ ಅಧ್ಯಾತ್ಮಾ ಅಧ್ಯಾಪಕ್ಕಿಯ ವಿಶಿಷ್ಟ ಶಿಲ್ಪ ಸ್ಥಂಬಗೊಳಿಸಿತು.

ನಿರ್ದೇಶಕರ ಪರಿಶ್ರಮಕ್ಕೆ ಸ್ವಂದಿಸಿದ ನಟರು ಚ್ಯಾರೆನ್‌ಶ್ರೀಲರಾಗಿ ಅಭಿನಯಿಸಿದರು. ಭಾಗವತನಾಗಿ ನಾರಾಯಣಸ್ವಾಮಿ ಚುರುಕಾಗಿ ಚಲಿಸುತ್ತಾ, ನರ್ತಿಸುತ್ತಾ ಸುಲಲಿತವಾಗಿ ತೀಯೆಯನ್ನು ಮುಂದುವರೆಸಿಕೊಂಡುಹೋದರು. ಬೊಂಬಿಗಳಾಗಿ ಶ್ರುಕಾಶ್ ಮತ್ತು ವಾಣಿ, ಪದ್ಧಿನಿಯ ಮಗನಾಗಿ ಇದೇ ಹುಡುಗ ಸ್ಮಾರ್ತಿನಿಯಿಂದ ನಟಿಸಿದರು. ಪದ್ಧಿನಿ, ದೇವದತ್ತ, ಕಪಿಲರ ಪಾತ್ರಗಳಲ್ಲಿ ರಾಧಾ, ಗೋಪಿ ಮತ್ತು ಮುಕುಂದ ಮೂರಂಭಜಿಯಿಂದ ಸೂಕ್ತವಾಗಿ ಅಭಿನಯಿಸಿದರು. ಆದರೆ ಈ ಮೂರಂಭಲ್ಲಾ ಕ್ಯಾಗಳ ಚಲನೆ ಅಗತ್ಯಕೃಂತ ಜಾಸ್ತಿಯಾಗಿತ್ತು. ಹಾಗೆಯೇ ಪ್ರಾರಂಭದ ಪದ್ಧಿನಿಯ ತುಂಡತನದ ವ್ಯಕ್ತಿತ್ವವನ್ನು ವ್ಯಕ್ತಿಪಡಿಸುವಲ್ಲಿ ನಗು ಹೆಚ್ಚಿನಿಸಿತು. ಹಯವದನೆ ಎರಡು ರೂಪಗಳ (ಅಧ್ಯಾತ್ಮ ಮತ್ತು ಪೂರ್ಣಾಂಗ) ವ್ಯತ್ಯಾಸವನ್ನು ಮುರಳಿಧರನ್ ಸಮರ್ಪಕವಾಗಿ ತೋರಿಸಿದರು. ಆದರೆ ಇವರ ಕೇಕೆ, ಹೇಣಾರವಗಳು ಆಭಿಷಂಬಿ ಮೂಡಿದವು. ನಟ-ಗ ಮತ್ತು ನಟ-ಇ ಈ ಪಾತ್ರಗಳನ್ನು ನಿರ್ವಹಿಸಿದ ನಟರು ಅತ್ಯಭಿನಯದಲ್ಲಿ ಮುಳಿಗಿದರು. ಈ ಕೆಲವು ಕಾರಣಗಳಿಂದಾಗಿ ಪ್ರಯೋಗ ಅಭ್ಯರಗೊಂಡಿತು. ಈ ಅಭ್ಯರವನ್ನು ಇನ್ನಷ್ಟು ಹೆಚ್ಚಿಸಿದ್ದಂದರೆ ಮಹಾಕಾಳಿಯ ದೃಶ್ಯ. ವಿಲಕ್ಷಣವಾದ ವೇಷ, ಅಲಂಕಾರ, ಮಾತುಗಾರಿಕೆಗಳ ಜೊತೆಗೆ ಇಷ್ಟೇ ವಿಲಕ್ಷಣ ವೆನಿಸುವ ಇಬ್ಬರು ಸಹಾಯಕರ ಉದ್ದೇಶಪೂರ್ವಕವಾದ ಪೆಚ್ಚಪೆಚ್ಚಾದ ಅಭಿನಯ - ಇವೆಲ್ಲ ಮಿತಿಯಿರಿದ್ದವು.

ಸ್ವರ್ತಃ ಪ್ರಶಾಂತ ಅವರೇ ಸಂಯೋಜಿಸಿದ್ದ ಸಂಗೀತದಲ್ಲಿ ತೀಯೆಯನ್ನು ಮರೆಮಾಚುವ ಅತಿಮಾಧುಯ್ಯವಾಗಲೀ ಕೆಂಗ ಕರ್ಕಾಶವೆನಿಸುವ ಚೇರಾಟವಾಗಲೀ ಇರಲಿಲ್ಲ. ಹಾಡುಗಳು (ಉದಾಹರಣೆಗೆ 'ಇದ್ದಿರ್ಬುರೆಳೆಯರು', 'ಪ್ರೀತಿಯೇಕೆ ಅಂಟಬೇಕು') ಮಧುರವಾಗಿದ್ದ ತೀಯೆಯ ಅಧ್ಯಾವನ್ನು ಹೊಳೆಯಿಸಿದವು. ಲಿಖಿತ ಕೃತಿಯ ಕೆಲವು ಹಾಡುಗಳನ್ನು ಪ್ರಯೋಗದಲ್ಲಿ ಕೈಬಿಂಬಿದ್ದರಿಂದ ತೊಂದರೆಯೇನೂ ಕಾಣಲಿಲ್ಲ.

ಪ್ರಯೋಗದಲ್ಲಿ ಕಂಡುಬಂದ ಒಂದು ದೊಡ್ಡ ಏಂಂದರೆ ವೇದಿಕೆ. ತುಂಬ ಬೆಳ್ಕ ವೇದಿಕೆಯಲ್ಲಿ ಪ್ರಯೋಗದ ಹಲವಾರು ದೃಶ್ಯಗಳು ಇಕ್ಕಣಿಸಲ್ಲಿ ಸಿಲುಕಿಕೊಂಡು ಬಿಟ್ಟವು. ಮುಖ್ಯವಾಗಿ ಹೇಳಿದ ದೃಶ್ಯಗಳು. ಗುಂಪಿನಲ್ಲಿ ನರ್ತಿಸುತ್ತಾ, ಹಾಡುತ್ತಾ, ಅಭಿನಯಿಸುತ್ತಾ ಹೋಗುವ ಮೇಳದವರಿಗೆ ವೇದಿಕೆ ನಿಜಕ್ಕೂ ಶತ್ರುವಿನಂತಾಗಿತ್ತು. ವೇದಿಕೆಯ ಎಡಬಲಗಳಲ್ಲಿ ಒಂದೊಂದೇ ಆಗಮನ-ನಿಗರವುನ ಸ್ಥಳಗಳಿದ್ದವು.

ಇದರಿಂದಾಗಿ ನಟರ ಚಲನೆಯ ದಿಕ್ಕುಗಳಲ್ಲಿ ಏಕತಾನತೆ ಉಂಟಾಯಿತು. ಇದನ್ನು ಮೀರಲು ಪ್ರೇಚ್ಯಕಾಂಗಣದ ಮುಂಬಿದಿಯ ಎರಡೂ ಬದಿಗಳಲ್ಲಿ ಒಂದೊಂದು ಆಗಮನ- ನಿರ್ಗಮನ ಸ್ಥಳಗಳನ್ನು ನಿರ್ದೇಶಿಸಿಕೊಂಡು ರೂಪಿಸಿದ್ದರು.

ಪಾತ್ರಗಳ ವ್ಯಕ್ತಿತ್ವವನ್ನು ಪ್ರಕಾಶಗೊಳಿಸುವಂತಹ ವಸ್ತುಗಳನ್ನು ನಟರಿಗೆ ನೀಡಲಾಗಿತ್ತು. ಪದ್ಧನಿಗೆ ಹೋಳಿಯುವ ಬಣ್ಣಗಳ ಬಟ್ಟೆ, ದೇವದತ್ತನಿಗೆ ಬಿಳಿ ಕಚ್ಚಿಪಂಚೆ ಹಾಗೂ ತೆಳು ಬಣ್ಣದ ಜುಬ್ಬಾ, ಕಪಿಲನಿಗೆ ಎತ್ತಿಕಟ್ಟಿದ ಪಂಚಿ (ಬಲವಾದ ಮೈ ಕಾಣಲೆಂದು ಮೇಲೇನೂ ಇಲ್ಲ), ಭಾಗವತನಿಗೆ ಬಿಳಿ ಕಚ್ಚಿಪಂಚೆ, ಜುಬ್ಬಾ, ಪೇಟ ಹೀಗೆ ಸಮರ್ಪಕವಾಗಿದ್ದವು. ಆದರೆ ಮಹಾಕಾಳಿ ಮತ್ತು ಇಬ್ಬರು ಸಹಾಯಕರಿಗೆ ನೀಡಿದ ವೇಷ ಅತಿ ಎನಿಸಿತು.

ದೀಪಗಳು ಮಿತವಾಗಿದ್ದವು; ವಿವಿಧ ಕೋನಗಳಿಂದ ಬೆಳಕನ್ನು ಬೆಲ್ಲುತ್ತಾ ಹಿತವಾದ ಬಣ್ಣಗಳ ಫಿಲ್ಮರಾಗಳ ಮೂಲಕ ಸ್ವಾವೇಶಿಗಳ ಗಾಢತೆಯನ್ನು ಹೆಚ್ಚಿಸಿದವು. ಮಿತವಾದ ಸಂಖ್ಯೆಯ ಪರಿಕರಗಳು ಪ್ರಯೋಗದಲ್ಲಿದ್ದವು. ಪರದೆಗಳು, ಕತ್ತಿಗಳು ಅಳ್ಳಿಕಣ್ಣು ಗಿಡ್ಡವು. ಪದ್ಧನಿ, ದೇವದತ್ತ, ಕಪಿಲರು ಒಟ್ಟಾಗಿ ಪ್ರಯಾಂಕುವಾಗ ಒಂದು ಗಾಡಿಯನ್ನು ರಂಗದ ಮೇಲೆ ಬಳಸಿದರು. ಇದರಿಂದ ಪ್ರಯೋಗದ ಬ್ಯಾಕ್‌ಫೋನ್‌ನೂ ಹೆಚ್ಚಿಲಿಲ್ಲ. ವಾಸ್ತವವಾದ ಈ ಪರಿಕರದ ಬದಲು ಶೈಲೀಕೃತ ಚಲನಯೇ ಹೆಚ್ಚು ಪರಿಣಾಮಕಾರಿಯಾಗಿರುತ್ತಿತ್ತು.

ಕೆಲವು ಇತಿಹಿತಿಗಳಿದ್ದಾಗೂ, ‘ಹಯಾವದನ’ ಒಂದು ಗಮನಾರ್ಹ ರಂಗಕೃತಿಯಾಗಿ ಮೂಡಿತು. ನಾಗಮಂಗಲದಂತಹ ಒಂದು ಸಣ್ಣ ಉಂಟಿನಲ್ಲಿ ಹವ್ಯಾಸಿ ತಂಡವೋಂದರ ಆಶ್ರಯದಲ್ಲಿ ಇಷ್ಟು ಮಹತ್ವಕಾಂಕ್ಷೆಯುಳ್ಳ ಪ್ರಯೋಗವೋಂದು ಮೃದಾಳಿತು ಎಂಬುದು ನಿಜಕೂ ಸಂತೋಷದ ವಿಷಯ. ಇಂತಹ ಪ್ರಯುಭ್ಯಾಗಳಿಂದಲೇ ನಮ್ಮ ಕನ್ನಡ ರಂಗಭೂಮಿ ವಿಸ್ತಾರಗೊಳ್ಳುತ್ತಾ ಸದ್ಯಧಗೊಳ್ಳುತ್ತಾ ಹೋಗುತ್ತದೆ.

ನೀನಾಸಮ್ಮ ವರದಿಗಳು

ನೀನಾಸಮ್ಮ ರಂಗಶ್ವಣ ಕೇಂದ್ರ

ರಂಗಶ್ವಣ ಕೇಂದ್ರದ ವಿದ್ಯಾರ್ಥಿಗಳು ತಮ್ಮ ಆಭ್ಯಾಸಮಾಲಿಕೆಗಳಲ್ಲಿ ಮೌದಲನೆಯ ಪ್ರಯೋಗವಾಗಿದೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ‘ಭಟ್ಟರ ಮಗಳು’ ಮತ್ತು ‘ಮಾಸತ್ತಿ’ ನಾಟಕಗಳನ್ನು ಅಭ್ಯಸಿಸಿ ಸಪ್ಪಂಬರ್ ಕೊನೆಯವಾರ ಪ್ರದರ್ಶಿಸಿದರು (ನಿರ್ದೇಶನ: ಬಿ.ಆರ್. ವೆಂಕಟರಮೂ ಇತಾಳ). ಅಕ್ಕೆಂಬರ್ ತಿಂಗಳನಲ್ಲಿ ನಡೆದ ಸಂಸ್ಕೃತಿ ಶಿಬಿರದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗ ವಹಿಸಿದ್ದರು. ಈ ನಡುವೆ ಜುಲೈನಿಂದ ಅಕ್ಕೆಂಬರ್ ಅವಧಿಯಲ್ಲಿ ಕೆಲವು ವಿಶೇಷ ತರಗತಿಗಳನ್ನು ಯೋಜಿಸಲಾಗಿತ್ತು— ಶ್ರೀಮತಿ ವಿಭಾಮಿಶ್ವ ಮತ್ತು ಶ್ರೀ ಕೆ.ವಿ. ಅಕ್ಕರ ಅವರಿಂದ ಅಭಿನಯ ಕಾರ್ಯಾಗಾರಗಳು, ಶ್ರೀ ಬಿ.ವಿ.ನೌ. ನಾರಾಯಣ (ನಾಣಿ) ಅವರಿಂದ ಪ್ರಸಾಧನ ಕರ್ಮಾಟಕ, ಶ್ರೀ ಚನ್ನಕೇಶವ ಅವರಿಂದ ರಂಗವಿನ್ಯಾಸ ಕಾರ್ಯಾಗಾರ, ಶ್ರೀ ಪುರುಷೋತ್ತಮ ತಲವಾಟ ಅವರಿಂದ ಮೋಗವಾಡ ತಯಾರಿ ಕರ್ಮಾಟಕ, ಇತ್ಯಾದಿ. ವಾತು ಸಂಗೀತವಾಗುವ ಬಗೆಯನ್ನು ಕುರಿತು ಶ್ರೀ ಬಿ.ವಿ. ಕಾರಂತರಿಂದ ವಿಶೇಷ ಉಪನ್ಯಾಸವೋಂದನ್ನು ಏರ್ಪಡಿಸಲಾಗಿತ್ತು. ಸ್ಥಳೀಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ರಂಗಶ್ವಣ ವಿದ್ಯಾರ್ಥಿಗಳು ‘ನಾಡು-ನಡೆ- ನುಡಿ’ ಎಂಬ ಹೆಸರಿನ ಈ ಉಪನ್ಯಾಸವನ್ನು ಅಲಿಸಿ ಕಾರಂತರೋಂದಿಗೆ ಸಂವಾದ ನಡೆಸಿದರು.

ನೀನಾಸಮ್ಮ ಪ್ರತಿಷ್ಠಾನ

ಅಗಸ್ಟ್ ದಿನಾಂಕ ಇಂ ಮತ್ತು ಇಂ ರಂದು ಹೆಗ್ಡೆಡಿನಲ್ಲಿ ಎರಡು ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗಿತ್ತು. ಮಂಬಿಪಾಲ ಆಕಾಡೆಮಿ ಅಫ್ ಹೈಯರ್ ಎಜುಕೇಶನ್‌ನ ಉಪಕೂಲಪತಿಗಳಾದ ಡಾ. ಎಂ.ಎಸ್. ವೆಲಿಯಾಧನ್ ಅವರು ಈ ಶ್ರುವಣ ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರು. ಅವರು ‘ಗಳನೆಯ ಶತಮಾನದ ಭಾರತದಲ್ಲಿ ತಂತ್ರಜ್ಞಾನ’ ಮತ್ತು ‘ಗಳನೆಯ ಶತಮಾನದ ಮಾರ್ದಾಂಸ್’ ಪ್ರಾಂತ್ಯದಲ್ಲಿ ಶಿಕ್ಷಣ ವ್ಯವಸ್ಥೆ’ ಎಂಬ ಎರಡು ಉಪನ್ಯಾಸಗಳನ್ನು ನೀಡಿದರು.

ಆಗಸ್ಟ್ ದಿನಾಂಕ ಇ ಮತ್ತು ೧೦ ರಂದು ಕಟೀಲಿನಲ್ಲಿ - ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಥಮ ದಚ್ಚ ಕಾಲೀಜು, ಸಂಸ್ಕೃತ ಸ್ನಾತಕೋತ್ಸವ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ, ಕನ್ನಿಗೋಳಿಯ ಕೆನರಾ ಬ್ಯಾಂಕು, ನೀನಾಸವರ್ ಪ್ರತಿಷ್ಠಾನ ಜಂಟಿ ಆಶ್ರಯದಲ್ಲಿ - 'ಶಿವರಾಮ ಕಾರಂತರ ಕಾದಂಬರಿಗಳ ಅಧ್ಯಯನ ಶಿಬಿರ'ವೊಂದನ್ನು ನಡೆಸಲಾಯಿತು. ಒಂದು ನೂರಾ ಆರು ಮಂದಿ ಅಭ್ಯರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಿದ್ದರು. ಶ್ರೀ ಟಿ.ಪಿ. ಅಶೋಕ, ಶ್ರೀ ಪ್ರಭುಸ್ವಾಮಿಮಂತ, ಶ್ರೀ ಕೆ.ರಂ.ನಾಗರಾಜ್, ಶ್ರೀ ಸಿ.ಎನ್. ರಾಮಚಂದ್ರನ್ ಮತ್ತು ಶ್ರೀ ಜಿ.ಕೆ.ಶ್ರೀಕಂತಮೂರ್ತಿಯವರು ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದರು.

ಸೆಪ್ಟೆಂಬರ್ ಇ ಮತ್ತು ೧ ರಂದು ಜಗಳೂರಿನಲ್ಲಿ - ಜಗಳೂರಿನ ಬಯಲು ಸಾಹಿತ್ಯ ವೇದಿಕೆ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಜಂಟಿ ಆಶ್ರಯದಲ್ಲಿ - 'ಶಿವರಾಮ ಕಾರಂತರ ಕಾದಂಬರಿಗಳ ಅಧ್ಯಯನ ಶಿಬಿರ'ವನ್ನು ನಡೆಸಲಾಯಿತು. ಡಾ. ಕೆ.ವಿ.ನಾರಾಯಣ, ಶ್ರೀ ಜಿ.ಕೆ.ಶ್ರೀಕಂತಮೂರ್ತಿ, ಡಾ. ಎಂ.ಜಿ. ಕೆಶ್ವರಪ್ಪ, ಶ್ರೀ ಟಿ.ಪಿ. ಅಶೋಕ ಮುಂತಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಶಿಬಿರದ ಕಾರ್ಯ ಕಲಾಪಗಳನ್ನು ನಡೆಸಿಕೊಟ್ಟರು.

ಅಕ್ಟೋಬರ್ ದಿನಾಂಕ ಇ ರಂದು ಸಾಗರದಲ್ಲಿ - ರೋಟರಾಕ್, ಏಕಸನ ಹಾಗೂ ನೀನಾಸವರ್ ಪ್ರತಿಷ್ಠಾನ ಸಹಯೋಗದೊಂದಿಗೆ -ಗಾಂಧಿಜಿಯವರ ಜನ್ಮದಿನದ ಅಂಗವಾಗಿ 'ಮಹಾತ್ಮ ಗಾಂಧಿ ಒಂದು ಅಧ್ಯಯನ' ಶಿಬಿರವನ್ನು ವಿವರಿಸಲಾಗಿತ್ತು. ಶ್ರೀ ನಾ. ಡಿಸೋಜ, ಡಾ. ಗುರುರಾವ್ ಬಾಪಟ್, ಶ್ರೀ ಟಿ.ಪಿ. ಅಶೋಕ, ಶ್ರೀ ಪ್ರಭುಸ್ವಾಮಿಮಂತ, ಶ್ರೀ ಕೆ.ವಿ. ಸುಖಾಂತಿ ಹಾಗೂ ಫ್ಲೌ. ಮಾರ್ಕೋ ಲಿಂಡಾಲೆ ಯವರು ಉಪನಾಸ್-ಚಕ್ರೇ-ಸಂವಾದ ನಡೆಸಿಕೊಟ್ಟರು. ಗಾಂಧಿ ಕುರಿತ ಸಾಕ್ಷ್ಯಬೀತಿವನ್ನು ಪ್ರದರ್ಶಿಸಲಾಗಿತ್ತು. ಗಾಂಧಿ ವಿಚಾರಧಾರೆ ಕುರಿತು ಪ್ರಸ್ತರಾಗಳನ್ನು ಹಂಚಲಾಗಿತ್ತು. ಈ ಶಿಬಿರದಲ್ಲಿ ಹಲವು ಶಾಲಾ ಕಾಲೀಜಾಗಳಿಂದ ಒಟ್ಟು ಸುಮಾರು ೧೬೦ ಮಂದಿ ಶಿವಿರಾಧಿಕಾರಿಗಳು ಭಾಗವಹಿಸಿದ್ದರು.

ನೀನಾಸವರ್ ಸಂಸ್ಕೃತಿ ಶಿಬಿರ ಐ

ಕುವರ್ಣದ ಸಂಸ್ಕೃತಿ ಶಿಬಿರವು ಅಕ್ಟೋಬರ್ ೧೦ ರಂದು ಹಿಂದಿನ ವರ್ಷದಲ್ಲಿ - ಎಂಟು ದಿನಗಳ ಕಾಲ - ಡಾ. ಯು.ಆರ್. ಅನಂತಮೂರ್ತಿಯವರ ನಿರ್ದೇಶನದಲ್ಲಿ ನಡೆಯಿತು. ಶಿಬಿರದ ಮುಖ್ಯ ಉಪನಾಸ್ ಹಾಗೂ ಚಕ್ರೇಗಳು 'ಸ್ವೀಲೋಕ' ಎಂಬ ಪರಿಕಲ್ಪನೆಯ ಹಿನ್ನೆಲೆಯಲ್ಲಿ ನಡೆದವು. ಕೆಲವು ಉಪನಾಸಗಳಲ್ಲಿ ವಿಷಯಕ್ಕೆ

ಪೂರಕವಾಗುವಂತೆ ದೃಶ್ಯ-ಶ್ವರ್ವ ಸಾಧನಗಳನ್ನು ಬಳಸಿಕೊಳ್ಳಲಾಗಿತ್ತು. ಈ ಭಾರಿ ಶಿಲ್ಪಿಗಳು ನಡೆಸಿಕೊಟ್ಟು ಸಂಪನ್ಮೂಲ ಅತಿಥಿಗಳು ಹಲವು ಮಂದಿ - ಶ್ರೀಯುತರು ಗಳಾದ ಪ್ರೇಮ. ಕೆಂಪಿನಾಥ ಕುರ್ತಾಕೋಟಿ, ಶ್ರೀ.ರಂ.ನಾಗರಾಜ್, ಮನು ಚಕ್ರವರ್ತಿ, ಮುಕುಂದರಾವ್, ವಾರ್ಕೋಲಿಂಡಲೆ, ಭಾಸ್ವರ ಚಂದಾವರ್ಕರ್, ಶೀಪಿಕ್ ಬಂದೋಪಾಧ್ಯಾಯ, ಶಾಂತಾ ಗೋಲುಲೆ, ಮಹೇಶ್ ಎಲ್ಯೂಂಚವಾರ್, ಸಿ.ಎನ್. ರಾಮಚಂದ್ರನ್, ಚಂದ್ರಶೇಖರ ಕಂಬಾರ, ಅನಿಲ್ ಕುಮಾರ್, ವೈದೇಹಿ, ಗಿರೀಶ್ ಕಾನಾಡ್, ಗಿರೀಶ್ ಕಾಸರವಳ್ಳಿ, ಚಲಂ ಬೆನ್ನಾರಕರ್, ದೇಪಾ ಧನರಾಜ್, ರಾಧಿಕಾ, ರಾಮ ಶಾಕ್ಷಾರ್, ಶಿವನ್ ನಂಬೂದಿರಿ, ಕ್ಷಾದ್ರ್ ಆಳ್ಜ್ಞಾರೇಸ್ ಮುಂತಾದವರು. ಶಿಬಿರಾಧಿಕಾರಿಗಳ ಸಂಖ್ಯೆ ೧೬೨; ಇವರಲ್ಲಿ ೧೨ ಮಂದಿ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು.

ಸ್ವೀಂಘಾದವನ್ನು ಪರಿಚಯಿಸುವ ಅನಂತಮೂರ್ತಿಯವರ ಏರಿಕಾ ಭಾಷಣದಿಂದ ಪ್ರಾರಂಭವಾದ ಉಪನಾಸ ವಾಲಿಕೆಯು ಭಾರತೀಯ ಸಂಸ್ಕೃತಿಯ ಸ್ವಿಂತರಗಳನ್ನು ಗುರುತಿಸುವ ಗಿರೀಶ್ ಕಾನಾಡ್ ಅವರ ಸಮಾರೋಹ ಭಾಷಣದೊಂದಿಗೆ ಮುಕ್ತಾಯಾಯಿತು. ಈ ನಂದುವಾದಿನಗಳಲ್ಲಿ - ಗಾಂಧಿಜಿರನೆಯಲ್ಲಿ ಶ್ರೀ (ಮುಕುಂದರಾವ್), ಭಾರತೀಯ ಸಂಗೀತದಲ್ಲಿ ಶ್ರೀಯೂರ ಪಾತ್ರ (ಭಾಸ್ವರ ಚಂದಾವರ್ಕರ್), ಹಳೆಗನ್ನಡ ಕಾವ್ಯದಲ್ಲಿ ಹೆನ್ನ್ (ಕುರ್ತಾಕೋಟಿ), ಬೇಂದ್ರೆ ಕಾವ್ಯದಲ್ಲಿ ಹೆನ್ನ್ (ಕುರ್ತಾಕೋಟಿ), ಶಾಕುಂತಲದ ಸುತ್ತಮುತ್ತ (ಸಿ.ಎನ್. ರಾಮಚಂದ್ರನ್), ಜ್ಯೇಮಿನಿ ಭಾರತ ಒಂದು ನೋಟ (ರಾಮಚಂದ್ರನ್), ಅಧುನಿಕ ಕನ್ನಡಕಾವ್ಯದಲ್ಲಿ ಭೂಮಿ ಮತ್ತು ಹೆನ್ನ್ (ಶ್ರೀ.ರಂ.ನಾಗರಾಜ್), ಮಹಾಶ್ವೇತಾದೇವಿ ಮತ್ತು ಜಯಾಮಿತ್ರರ ಬದುಕು ಮತ್ತು ಬರವಣಿ (ಶೀಪಿಕ್ ಬಂದೋಪಾಧ್ಯಾಯ), ಪಾಶ್ಚಾತ್ಯ ಸಂಗೀತದ ಸ್ವರೂಪ (ವಾರ್ಕೋಲಿಂಡಲೆ), ಚಿತ್ರಕಲೆ ಮತ್ತು ಹೆನ್ನ್ (ಅನಿಲ್ ಕುಮಾರ್), ಶ್ರೀ ನಿಮಿಂತ ಸಾಕ್ಷ್ಯಬೀತಿಗಳು (ಚಲಂ ಮತ್ತು ದೇಪಾ ಧನರಾಜ್), ನನ್ನ ಸಿನಿಮಾ ಮಾರ್ಗ (ಕಾಸರವಳ್ಳಿ), ಪರಿಸರ ಮತ್ತು ನಾವು (ಕ್ಷಾದ್ರ್ ಆಳ್ಜ್ಞಾರೇಸ್), ಸ್ವಿಂತರಾಜ್ಯಾಕ್ಷಿಕೆ (ರಾಧಿಕಾ ತಂಡ) ಮತ್ತು ಕೂಡಿಯಾಟ್ಟಂ ಪ್ರಾತ್ಯಾಕ್ಷಿಕೆ (ಕಲಾಮಂಡಳಂ ರಾಮಚೌಕ್ಕಾರ್ ಮತ್ತು ಶಿವನ್ ನಂಬೂದಿರಿ) - ಹೀಗೆ ಹಲವರು ಗೋಷ್ಠಿಗಳು ನಡೆದವು.

ಪ್ರತಿದಿನ ಸಂಚೀ ಸಾರ್ವಜನಿಕರಿಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿವರಿಸಿಸಲಾಗಿತ್ತು. ನೀನಾಸವರ್ ಶಿರುಗಾಟ ಐರ ಮೂರು ನಾಟಕಗಳು - 'ಅಹಂ' (ರಚನೆ: ಪ್ರು.ತಿ. ನರಸಿಂಹಾಚಾರ್, ನಿ: ಬಿ.ವಿ. ಕಾರಂತ), 'ಅಂತಿಗೊನೆ' (ಜೀನ್ ಆನ್ಸ್,

ಅನು: ಜ.ಎನ್. ರಂಗನಾಥರಾವ್, ನಿ: ಎನ್. ಪ್ರೇಮಚಂದ್ರ್), 'ಚರೆಬಂದಿವಾಡೆ' (ಮಹೇಶ್ ಎಲ್ಲುಂಟವಾರ್), ಅನು: ಮಾರುತಿ ಶಾನ್ದಿಂದಾಗ್. ನಿ: ಸಿ.ಆರ್. ಜಂಬೆ), ನೀನಾಸವರ್ನಾನ್ 'ಕೆಂಪು ಕಣಗಿಲೆ' (ರವಿಂದ್ರನಾಥ ಟಾಗೋರ್), ಅನು: ಕೆ.ವಿ. ಸುಭುಷ್ಟು, ನಿ: ಸಿ.ಆರ್. ಜಂಬೆ), ವೀಕಾ ವಾದನ (ಪಂ. ಆರ್.ಕೆ. ಸೂರ್ಯನಾರಾಯಣ), ಭರತನಾಟ್ಯ (ಶ್ರೀಮತಿ ರಾಧಿಕಾ ಮತ್ತು ತಂಡ, ಟ್ರಿಯೋ ಸಿಸ್ಟರ್ಸ್, ಚೆನ್ನೈ), ಹಿಂದೂಸ್ತಾನಿ ಸಂಗೀತ-ಧ್ವನಿಪದ್ಧಾ ಗಾಯನ (ಶ್ರೀ ಗುಂಡೇಚಾ ಸಹೋದರರು, ಭೂಪಾಲ್) ಮತ್ತು ಕೊಡಿಯಾಟ್ಟಿವ್ (ಕೇರಳ ಕಲಾಮಂಡಲಂ ತಂಡ) ಇವು ಸಂಚೀಯ ಸಾಂಸ್ಕೃತಿಕ ಕಾರ್ಯಕ್ರಮಗಳಾಗಿದ್ದವು.

ಶಿಬಿರದ ಸ್ಥಳ ಜರ್ಮಾ-ಖಚು

ಶಿಬಿರಾರ್ಥಿಗಳಿಂದ ತಲಾ ರೂ. ೯೦೦-೦೦ರಂತೆ ಶ್ಲಾಷ್ಟ ಸಂಗ್ರಹಿಸಲಾಗಿದೆ. ಅದರಲ್ಲಿ ಸೀಜನ್ ಟಿಕೆಟ್ ಬಾಬು ರೂ. ೫೦-೦೦ ಕೆಳಿದು, ಉಳಿದ ಹಣ ರೂ. ೬೧೦-೦೦ ಅವರ ಉಟ-ವಸತಿಗಳ ಭಾಗಶಃ ವೆಚ್ಚಕ್ಕಾಗಿ ತೆಗೆದುಕೊಂಡಿದೆ.

| | |
|---------------------------------|-----------------|
| ಜರ್ಮಾ ಒಟ್ಟು | ರೂ. ೯೨,೫೦೦-೦೦ |
| ಖಚು | |
| ಶಿಬಿರಾರ್ಥಿಗಳ, ಅತಿಥಿಗಳ ಉಟ-ತಿಂಡಿ | ರೂ. ೬೨,೦೦೦-೦೦ |
| ಅತಿಥಿಗಳ ಪ್ರಯಾಣ, ಕಲಾವಿದರ ಸಂಭಾವನೆ | ರೂ. ೧,೧೨,೦೦೦-೦೦ |
| ವಸತಿ ಮತ್ತಿತರ ವ್ಯವಸ್ಥೆ | ರೂ. ೨೦,೦೦೦-೦೦ |
| | |
| ಹೊತ್ತೆ | ರೂ. ೨,೬೨,೦೦೦-೦೦ |
| ಜರ್ಮಾ | ರೂ. ೯೨,೫೦೦-೦೦ |
| | |
| ನಿವ್ವಳ ವೆಚ್ಚ | ರೂ. ೧,೫೨,೫೦೦-೦೦ |

ನಿವ್ವಳ ವೆಚ್ಚ ರೂ. ೧,೫೨,೫೦೦-೦೦ ಮಾತ್ರ. ಇದನ್ನು ವಿವಿಧ ಧನಸಹಾಯ ಅನುಧಾನ- ದಾನಗಳು ಮೂಲಕ ತುಂಬಿಕೊಳ್ಳಬೇಕಿದೆ.

ಎದೆಹಾಲು ಮಕ್ಕಳಿಗೆ ಪರಿಪೂರ್ಣ ಆಹಾರ

ಮಕ್ಕಳಿಗೆ ಎದೆ ಹಾಲು ಒಂದು ಪರಿಪೂರ್ಣ ಮತ್ತು ಆದ್ಯತ್ವವಾದ ಆಹಾರ. ಎದೆಹಾಲು ಉಂಡ ಮಕ್ಕಳು ಉಳಿದ ಬದಲಿ ಆಹಾರಗಳನ್ನು ಬಳಸಿದ ಮಕ್ಕಳಿಗಿಂತ ಖಾಯಿಲೆ ಬೀಳುವುದಾಗಲೀ ಹೌಸ್ಟಿಕಾಂಶಗಳ ಕೊರತೆಯಿಂದ ಬಳಲುವುದಾಗಲಿ ಕಡಿಮೆ. ವಿಶೇಷವಾಗಿ ಬಡ ಸಮುದಾಯಗಳಲ್ಲಿ ಭಾಟಲಿ ಮೂಲಕ ಹಾಲು ಉಣಿಸುವುದು ಲಕ್ಷ್ಯಂತರ ಮಕ್ಕಳ ಪ್ರಾಣ ಮತ್ತು ಆರೋಗ್ಯಕ್ಕೆ ಗಂಭೀರ ಗಂಡಾಂತರವನ್ನೊಳ್ಳುತ್ತದೆ.

ಮೊದಲ ನಾಲ್ಕುರಿಂದ ಆರು ತಿಂಗಳವರೆಗೆ ಮಗುವಿಗೆ ಎದೆಹಾಲೊಂದೇ ಅತ್ಯಂತ ಉತ್ತಮ ಆಹಾರ. ಎದೆಹಾಲು ಉಣಿಸುವಿಕೆಯು ಕೆಲವು ಮುಖ್ಯ ಅಂಶಗಳನ್ನು ಗಮನದಲ್ಲಿಡ್ದಿರುತ್ತದೆ.

೧) ಪ್ರತಿ ತಾಯಿಯು ತನ್ನ ಮಗುವಿಗೆ ಎದೆಹಾಲು ಉಣಿಸಬಹುದು. ಮಗು ಹುಟ್ಟಿದ ತಕ್ಷಣ ಎಷ್ಟು ಬೇಗೆ ಸಾಧ್ಯವೋ ಅಷ್ಟು ಬೇಗೆ (ಅಥವಾ ಗಂಟೆಯೋಳಗಾಗಿ) ಮಗುವಿಗೆ ತಾಯಿ ಎದೆ ಹಾಲುಣಿಸಬೇಕು.

೨) ಬಾಧಲಿ ಮೂಲಕ ಕುಡಿಸುವುದು ಗಂಭೀರ ಖಾಯಿಲೆಗಳಿಗೆ ದಾರಿ ಮಾಡಬಹುದು. ಅತಿಸಾರ ಬರಬಹುದು ಹಾಗೂ ಮಗುವಿನ ಸಾವಿಗೆ ಕಾರಣವಾಗಬಹುದು.

೩) ಮಗು ವರ್ಷಕ್ಕೆ ಕಾಲೀಟ್ವಾಗಲೂ ಅದಕ್ಕೆ ಎದೆ ಹಾಲುಣಿಸುವುದನ್ನು ಮುಂದುವರಿಸಬೇಕು.

೪) ಎದೆ ಹಾಲುಣಿಸುವುದರಿಂದ ಹೌಸ್ಟಿಕಾಂಶ ಹೆಚ್ಚಿಗೆ ರೋಗ ನಿರೋಧಕ ಶಕ್ತಿ ಮಗುವಿನಲ್ಲಿ ಉತ್ತ್ರಾಷ್ಟಾಗುತ್ತದೆ. ಆಗತನೆ ಹುಟ್ಟಿದ ಮಗುವಿಗೆ ಎದೆ ಹಾಲನ್ನಲ್ಲದೆ ಮತ್ತೆನನ್ನೂ ಅಂದರೆ ನೀರು, ಸಕ್ಕರೆ ನೀರು, ಗ್ಲೂಕೋಸ್ ನೀರು, ಎಣ್ಣೆ, ಜೀನುತ್ಪಾದ, ವಿಟಮಿನ್ ಹಿನಿಗಳನ್ನು ಕೊಡಬಾರದು.

ಕರ್ನಾಟಕ ವಾರ್ತೆ

ಮಾತುಕೆ ಲಳ

ನೀನಾಸಮ್ಮ ಹೆಗ್ಲೋಡು (ಸಾಗರ) ಕನಾಟಿಕ ೫೨೨ ೪೧೯
ದೂರವಾಣಿ: ೦೮೦೬೭೫೬೬೪೪೪

ಶಿಂಗಿ ಪ್ರಸಾರದ ಶೈಲಿ ಮಾಸಿಕ ಸಂಪರ್ಕವತ್ತ
(ಫೆಲ್ಲಿವರಿ-ಮೇ-ಆಗಸ್ಟ್-ನವೆಂಬರ್)

ಸಂಪಾದಕ: ಜಶವಂತ ಚಾಧವ್
ಸಹ ಸಂಪಾದಕ: ವೆಂಕಟರಮ್ಮ ಐತಾಲ್. ಬಿ. ಆರ್.

ಎಷ್ಟಿಕ ವರ್ಗಣಿ: ಇಪ್ಪತ್ತೆಂದು ರೂಪಾಯಿ
ಅಕ್ಷರ ಜೊಡಣಿ: ಅಕ್ಷರ ಗೌರಕ, ಹೆಗ್ಲೋಡು
ಮುದ್ರಣ: ಅಶ್ವಿನಿ ಗ್ರಾಫಿಕ್ಸ್, ಅರಳೇಂಜೆಸ್, ಬೆಂಗಳೂರು

| ನವೆಂಬರ್ ಇಟಾಲ | ವರ್ಷ ಹನ್ನೇರಡು | ಸಂಚಿಕೆ ನಾಲ್ಕು |
|---|---------------|---------------|
| ೧. ಒಂದು ಜಗತ್ತಿನಿಂದ ಇನ್ನೊಂದಕ್ಕೆ – ಮೂಲ: ರಾಮಚಂದ್ರ ಗುಹಾ ಕನ್ನಡದಕ್ಕೆ: ಮಾಧವ ಬಿತಾಳ / ಪ್ರತಿ ೧ | | |
| ೨. ವಿಜ್ಞಾನ, ವಸಾಹತುಳಿ ಹಾಗೂ ಹಿಂಸೆ – ಮೂಲ: ಕ್ಷಾತ್ರ ಆಲ್ಪಾರೇಸ್ ಸಂಗ್ರಹಾನುವಾದ: ಜಶವಂತ ಚಾಧವ್ / ಪ್ರತಿ ೧೦ | | |
| ೩. ಅಪೂರ್ವ ಅಭಿನೇತ್ರಿ: ತೃಪ್ತಿಮಿತಿ – ಜೆಲ್ಲೋತ್ಸ್ವ ಕಾಮತ್ರಾ / ಪ್ರತಿ ೫೯ ೪. ಪುಟ್ಟ ಪಟ್ಟಣದಲ್ಲಿಂದು ನಾಟಕ ಪ್ರಯೋಗ – ಎ.ಆರ್. ನಾಗಭೂತಣ / ಪ್ರತಿ ೪೮ | | |
| ೫. ನೀನಾಸಮ್ಮ ವರದಿಗಳು / ಪ್ರತಿ ೫೨ | | |

MAATHUKATHE NOVEMBER 1998 (YEAR 12 ISSUE 4)
NINASAM QUARTERLY NEWS LETTER
PUBLISHED EVERY FEB;MAY;AUG;NOV.
ANNUAL SUBSCRIPTION: Rs.25(TWENTY FIVE ONLY)
FOR PRIVATE CIRCULATION
NINASAM HEGGODU (SAGAR) KARNATAKA 577 417

ಅಕ್ಷರ ಪ್ರಕಾಶನ

ಹೆಗ್ಲೋಡು (ಸಾಗರ) ಕನಾಟಿಕ - ೫೨೨ ೪೧೯

ಕೂಟಿನ ಪ್ರಕಟಣೆಗಳು

- | | |
|--|-------|
| ೧. ನಷ್ಟಾಲೋಕ (ಮುನ್ನಡಿಗಳು- ಡಾ. ಯು.ಆರ್. ಅನಂತಮೂರ್ತಿ) | ರೂ.೬೦ |
| ೨. ವಚನ ವಿನಾಷ (ವಿಮರ್ಶೆ- ಗಿರಿಧಿ ಗೋವಿಂದರಾಜು) | ರೂ.೪೫ |
| ೩. ಸಹಾಯ ಕಾಂಡ (ನಾಟಕ - ಅಕ್ಷರ ಕೆ.ವಿ.) | ರೂ.೬೦ |
| ೪. ಇಂದಿನ ಹೆಚ್ಚೆ (ವಚನ ಸಾಹಿತ್ಯ ವಿಮರ್ಶೆ) ಓ.ವಲ್.ನಾಗಭೂತಣಾಸ್ವಾಯಿ | ರೂ.೬೦ |
| ೫. ಮತ್ತೊಂದು ಮೌನ ಕಥೆ (ಪರಿಸರ ಸಂಬಂಧಿ ಬರಹಗಳು) ಸತೀಶ ಚಹ್ಪರಿಕೆ ಮತ್ತು ಅ.ನ. ಯಲ್ಲಾಪ್ಪ ರೆಡ್ಡಿ | ರೂ.೬೦ |
| ೬. ಅಭಿನವಗಂಪ್ತ (ಅಕ್ಷರ ಚಿಂತನ ವಾಲೆ) ಪಾದೇಕಲ್ಲು ನರಸಿಂಹ ಭಟ್ಟ | ರೂ.೬೦ |
| ೭. ಮಾನುಷಿಯ ಮಾತು (ಅಕ್ಷರ ಚಿಂತನ ವಾಲೆ) ಮುಧುಕೆಂಪ್ಪರ್ರಾ ಅವರ ಬರಹಗಳು – ಅನುವಾದ: ಎಲ್.ಜಿ. ಏಿರಾ | ರೂ.೫೫ |
| ೮. ಅಪರಾಪದ ಹಕ್ಕು (ಅಕ್ಷರ ಕವಿಸಂಧಾನ ಮಾಲೆ) ಅಸ್ತಾಪ್ಲಿ ಕೆಲಿತೆಗಳು – ಅನುವಾದ: ಕೃಷ್ಣ ಪಾಟೀಲ | ರೂ.೬೦ |
| ೯. ನಡೆದದ್ದೇ ದಾರಿ (ಕವನ ಸಂಕಲನ – ಶಾ. ಬಾಲುರಾವಾ) | ರೂ.೫೦ |
| ೧೦. ಮಾನಿಸಮರದಲ್ಲಿ ಬಳಿಯ ಹಣ್ಣು (ನಾಟಕ-ರಂಗಭೂತಿ ಕುರಿತ ಬರಹಗಳು - ಅಕ್ಷರ ಕೆ.ವಿ.) | ರೂ.೨೫ |

ಮುಂದಿನ ಪ್ರಕಟಣೆಗಳು

- | | |
|--|--|
| ೧. ಅಲ್ಲಮಹಿಳು ಮತ್ತು ಶೈವ ಪ್ರತಿಭೆ (ಡಾ.ಡಿ.ಆರ್. ನಾಗರಾಜ್) | |
| ೨. ಅಷ್ಟತ ಮತ್ತು ಗರುಡ (ಡಾ. ಡಿ.ಆರ್. ನಾಗರಾಜ್ ಬರಹಗಳ ಮರುಮುದ್ರಣ) | |
| ೩. ಪ್ರತಿಭೆಯ ಒಂದು ಪ್ರಘಾಕ (ಅಕ್ಷರ ಚಿಂತನವಾಲೆ- ಶಿವ ವಿಶ್ವನಾಥನ್ ಅವರ ಬರಹಗಳು - ಅನು: ಅಕ್ಷರ ಕೆ.ವಿ.) | |
| ೪. ಬಿತ್ತಿಹ್ಯಮಾಲೆಯ ಕಥೆಗಳು (ಅಕ್ಷರ ಚಿಂತನವಾಲೆ- ಕೋಟ್ಟಾರತ್ತಿಲ್. ಶಂಕುಣ್ಣ- ಅನು:ಬಿ.ಆರ್.ವಿ. ಐತಾಲ್.) | |